4743
G-KON
FRA

4743
G>KON
FRA

MELVYN RODRIGUES
PRESIDENT, KAVITA TRUST

00745
A

ರಾಳ್ ಪಿಂಜ್ರೊ

★ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್ ★

1. ಸುವಾರ್ತೆಚೊ ಗೊಂದೊಳ್

ರತಾಕ್ ಸ್ವಾತಂತ್ರ್, ಮೆಳ್ಚ್ಯಾನಾ ಭಾಷೆಚೆಂ ಝಗ್ಡೆಂ ನಾತ್'ಲ್ಲೆಂ,
ಸಾಂ ಮಧೆಂ ಸೌಹಾರ್ದ್ಯಾತ್ ವಾತಾವರಣ್ ರುಜಾ ಜಾಲ್ಲೆಂ,
ಆಡಳ್ತ್ಯಾಂ ಸುಗಮ್ ರೀತಿನ್ ಮುಕಾರ್ಸೊನ್ ವೆಚಾ ಖಾತಿರ್ ಆನಿ
ಏಕ್ವಟ್ ರಾಕೊನ್ ಧರ್ಚ್ಯಾಕ್ ಸ್ವಾತಂತ್ರ್ಯ, ಉಪ್ರಾಂತ್ ಭಾಷಾ
ಪ್ರಾಂತ್, ಕರುನ್ ಭಾರತಾಚೆ ವಾಂಟೆ ಕೆಲೆ,
ಕೆಂ ಕರ್ತಾನಾ ಸಬಾರ್ ಪ್ರಮುಖ್ ರಾಜಕಾರಣ್ಯಾನಿ ಫುಡೆಂ ಉಬ್ಜೊಂಕ್
ದೊಳಿಂ ಏಶಿಂ ಊಹನ್ ಕರುನ್ ದುಬಾವ್ ಉಚಾರ್'ಲ್ಲೊ,
ಟ್ ಪ್ರಕಾರ್ ಭಾಷಾವಾರ್ ಪ್ರಾಂತ್ಯಾಂಚೆಂ ರಚನ್ ಪ್ರತ್ಯೇಕ್
ಮಾಳ್ ಜಾಲೆಂ, ದೇಶಾಚಾ ಏಕ್ವಟಾ ಖಾತಿರ್ ಜೆಂ ಕಿತೆಂ ಕೆಲ್ಲೆಂ
ಶಾಚಾ ಘಾಸ್ತ್ಯಾವ್ಣೆಕ್ ಹಾತೆರ್ ಜಾವ್ನ್ ಪರಿವರ್ತನ್ ಜಾಲೆಂ,
ಣಾವರ್'...?
ರಂಭಾಯೆರ್ ನಾಗಾಲ್ಯಾಂಡ್ ಗಡಿರ್ ನಾಗಾ ಆನಿ ಮಿಝೊ ಲೋಕಾ
ಗೊಂದೊಳ್ ಉಬ್ಜಲೊ. ಮಿಝೊ ಲೋಕ್ ಏಕ್ ವೋಟ್
ದವ್ರುನ್ ಪ್ರತ್ಯೇಕ್ ರಾಜ್, ವಿಚಾರ್ತಾಂತ್ ಪಾವ್ಲೊ. ಜಮ್ಮು ಆನಿ
ಂತ್'ಯಿಚೊ ಗಲಾಟ್ಯಾಚೊ ಶಿಂಗ್ ರಾಜಕೀಯ್ ರೀತಿರ್ ಝಾಳ್ಕ್ಯಾಕ್
ಭಾಷಾ ವಿಷಯಾ ವಯ್ರ್ ಆಧಾರಿತ್ ಮಹಾರಾಷ್ಟ್ರ-
' ಗಡಿ ವಿವಾದ್, ಮಹಾರಾಷ್ಟ್ರ ಗೋಯಾಂ ಗಡಿ ವಿವಾದ್,
ಆನಿ ಹರ್ಯಾನ್ ಗಡಿ ವಿವಾದ್, ಕನ್ನಡಿಗ್ ಆನಿ ತಮಿಳ್ಯಾಂಚೆಂ
ಡ್ಯಾಚಿ ತುಟಾಫುಟ್, ಹಿಮಾಲಯ್ ಆನಿ ಟಿಬೇಟ್ ಗಡಿ ಪ್ರದೇಶಾಂನಿ
ಚಾ ಆಕ್ರಮಣಾಚೊ ಗೊಂದೊಳ್, ಜಮ್ಮು ಕಾಶ್ಮೀರಾರ್ ಚಡಿತ್
ದಿಂವ್ಚ್ಯಾಕ್ ಗಲಾಟೊ ಇತ್ಯಾದಿ ದೇಶ್ ವಿರೋಧಿ ಚಟುವಟಿಕಾಂಚಿ
ಶ್'ಭರ್ ವಾಡತ್ತ್ ಗೆಲೆಂ.

MANGALORE

ಅತ್' ಮಾಹುವರ್ಸ್ ಫೀಲ್ಡ್ ಎಂಡ್ ಎಲೆಕ್ಟ್ರೋನಿಕ್ಸ್ ಹಾಚೊ ಬಾಟ್' ವೀಕ್ಷಣ್ ಕರುನ್ ಆಸ್ತಾಂ ತಾಚಾ ಮೇಜಾ ವಯ್ಲ್ಯಾಂ ಫೋನ ದೀಲಾಗ್ಲೆಂ,

ಫೋನ್ ಹಾತಿಂ ಘೆವುನ್ ನದರ್ ಎಕ್ಪಾವ್ಟಿಂ ಬೇಗ್ಲಾಬ ಭಾಯ್ರ್ ತಿಳ್ಳುನ್ ಸೊಡ್ಲಿ.

"ಹಲೋ... ಡೈರೆಕ್ಟರ್ ಕ್ರೂನಿಕ್ ಬ್ರ್ಯಾಡಲ್ ಹಿಯರ್...

"ಗುಡ್ ಇವ್ನಿಂಗ್ ಡೈರೆಕ್ಟರ್... ತುಂ ಸಂತೊಸಾನ್ ಆಸಾ ವ್ಯಂಗ್ಯತೆಚೊ ಸ್ವರ್ ತವ್ಳ್ಯಾನ್ ಥಾವ್ನ್ ಉದೆಲ್ಲೊ ಡೈರೆಕ್ಟರಾಕ್ ಕಿ ಲಾಗ್ಲೊ.

"ಕೋಣ್ ಉಲಯ್ತಾಯ್?"

"ಆಂವ್ಸ್ರಾನ್ಕಾ ಡೈರೆಕ್ಟರ್... ತುಂ ಸಂತೊಸಾನ್ ಆಸಾಂ ತುಕಾ ಬೆಜಾರಾಯ್ ದಿಂವ್ಚಿ ಎಕ್ ಸಂಗತ್ ಸಾಂಗುಂ?"

"ಬೆಜಾರಾಯೆಚಿ ಸಂಗತ್?"

"ಹ್ಯಾಂ... ಸಂಗತ್ ಲ್ಹಾನ್ ಕಾಂಯ್ ನ್ಹಂಯ್... ತುವಾ ಶೆಂಬಾಂತ್ ವಿಲಿಯಮ್ಸ್ ವ್ಹಡ್ ಆಸಾಮೂ?"

"ವ್ಹಯ್... ಎಕ್ಲೊ ನ್ಹಂಯ್... ದೋಗ್ - ತೇಗ್ ಆಸಾತ್!"

"ಸೊರ್ರಿ... ವಿಲಿಯಮ್ಸ್ ಆಂಡ್ರ್ಯೂಸ್ ಆಸಾ ಪಳೆ ತಾಚ ಹಾಂವ್ ಉಲಂವ್ಕ್ ಆಶೆತಾಂ, ತೊ ತುಕಾ ದಗೊ ದಿ.ವ್ಹ ವ್ಹಾಳ್ಯಾರ್ ತುಂ ಪಾತ್ಯೆತಾಯ್ಗೊ ಡೈರೆಕ್ಟರ್?" ತಿಸ್ಲ್ಯಾ ತಾಳೊ ಕೃತ ನ್ ವಿಂಳಿತ್ ಜಾಲ್ಲೊ,

"ಕಿತೆಂ ವಿಲಿಯಮ್ಸ್ ಆಂಡ್ರ್ಯೂಸ್ ದಗೊ ದಿಂವ್ಚಾರ್ ಆಸಾ ಹ್ಯಾ... ಹ್ಯಾ... ತುಂ ಕೋಣ್ ಉಲಯ್ತಾಯ್ ಮಿಸ್ಟರ್?"

"ಹಾಸಾನಾಕಾತ್... ಬೆಜಾರಾಯೆಚ್ಯಾ ಸಂಗತೆಚೊ ವಾಸ್ ನಾಕಾರ್ ಎದೊಳೀ ಆದ್ಯ್ಯಾಂಕ್ ನಾ, ಆಯ್ಕ್ಯಾಶಾತ್ ತಂ... It's a Great Tragedy... ವಿಲಿಯಮ್ಸ್ ಆಂಡ್ರ್ಯೂ ಕಂಪ್ಣೆಂತ್ ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಮೂ?.... ತಾಣೆ ತುಜ ಕ್ ಸೊದೊಳ್ ಮರಾರುಂಕ್ ಆರಂಭ್ ಕೆಲ್ಲಿ ಸಂಗತ್ ಬಹುಶಾ: ತುಜ

' ಲಿಪ್ಲ್ಯಾ, ತುಜಾ ದಪ್ತರಾಚೆ ಕಾತ್ರಿರ್' ಘಾಟ್ ಥೊಡ್ಯಾ,
ಪ್ಣೆಂಕ್' ದೀವ್ನ್ ಬರೊ ಮುನಾಪೊ ಜೊಡುಂಕ್' ಪ್ರಯತ್ನ್ ಕರು

... ಛೆ... ಛೆ... ಹೆಂ ಕಿದಿಂಚ್' ಜಾಂವ್ಕ್ ಸಾಧ್ಯ್ಚ್' ನಾ, ತಸೆಲ್ಲ
ಂಜಿನಿಯರ್' ವಿಲಿಯಮ್ಸ್ ನೈಂಚ್'. ತುಕಾ ಹಿ ಪಿಶಿ ವಾರ್ತಾ
ಾಂತ್' ಪುಂಕ್ಲ್ ಮಿಸ್ಟರ್'?"
ಜೆರ್' ತುಕಾ ಪಾತ್ಯೆಣಿ ನಾ ತಶೆಂ ದಿಸ್ತಾ, ಮಿ। ಡೈರೆಕ್ಟರ್', ಜೆಂ
ಜಾ ಖುದ್ದ್ ದೊಳ್ಯಾಂನಿ ದೆಖ್ಲಾಂ ತೆಂ ಹಾಂವ್' ತುಕಾ ಶಿಳ್ಸಾನ್'
ತುಂ ಜೇಮ್ಸ್ ಥಾಮ್ಸನಾಕ್' ವಳ್ಕಾತಾಯ್'? ಆಸ್ಟ್ರೇಲಿಯಾಚೊ
ತ್ರಜ್ಞ್ ತಾಕಾ ಆನಿ ವಿಲಿಯಮ್ಸಾಕ್' ಬರೊಚ್' ಸಂಬಂಧ್' ಆಸಾ,"
ಂ ತುಂ ಕಶೆಂ ಪ್ರೂವ್ ಕರ್ತಾಯ್' ಮಿಸ್ಟರ್'?"
ಕಾ ಹಾಂವ್' ದೋನ್ ವಾಟಾಂನಿ ರುಜು ಕರುಂಕ್' ಸಕ್ತಾಂ ಡೈರೆಕ್ಟರ್',
ರ್' ಮಾಕಾ, ಆದ್ಲ್ಯಾ, ಹಪ್ತ್ಯಾಂತ್' ತುಜೊ ಇಂಜಿನಿಯರ್'
ಸ್ ಕೊಚ್ಚಿನ್' ಎಕಾ ಕೊನ್ಫರೆನ್ಸಾಕ್' ಗೆಲ್ಲೊನಾಗೀ?"
ಣಂ... ವ್ಹಯ್'..."
ಚ್ಚಿಚಾ ಬೀಚಾರ್' ಕಾಡ್'ಲ್ಲಿ ಏಕ್' ಫೊಟೋ ಆಸಾ ಮ್ಹಜೆಲಾಗಿಂ,
ಸಾಂಜೆಚಾ ಪಾಂಚ್' ವ್ಹರಾಂ ಭಿತರ್' ತುಕಾ ಪಾವಿತ್' ಜಾತೆಲಿ,
ರ್' ತುಂ - ಭಾರತ್' ಸರ್ಕಾರಾನ್' ಆಸ್ಟ್ರೇಲಿಯಾಚಾ ಜೇಮ್ಸ್
ಆನಿ ಸಾಂಗಾತ್ಯಾಂಕ್' ಕಲ್ಕತ್ತ್ಯಾಚಾ ವಿಶ್ವ್ ವಿದ್ಯಾಲಯಾಂತ್' ತೈಲ್'
ಶಿಂ ಸಂಶೋಧನ್' ಕರುಂಕ್' ರಜಾ ದಿಲ್ಲಿ?"
ಜಿ ತಕ್ಲಿ ಫಡ್ತಾ ಮಿಸ್ಟರ್'.... ಮಾಕಾ ಹೆಂ ಸರ್ವ್ ತಡ್ವಾನಾ!"
ಕಂಗಾಲ್' ಜಾಲ್ಲೆ ಪರಿಂ ಹುಳ್ವಳ್ಳೊ,
ವ್ಯಾಕ್ಸಾಯ್' ಫೆ... ತುಕಾ ಆಧಾರ್' ಜಾಯ್' ನೈಂಗಿ? ಮ್ಹಜಾ
ತುಕಾ ಪಾತ್ಯೆಣಿ ನಾ ತರ್' ಏಕ್' ಕಾಮ್' ಕರಾ ತುಮಿ, ಆತಾಂ
ತುಮ್ಚ್ಯಾ ವಿಲಿಯಮ್ಸ್ ವರ್ಕ್‌ಶೋಪಾಂತ್ಲ್ಯಾ? ಹಾಚಾ ಪಶ್ಚಿಮೆ
ಾಂತ್' ಏಕ್' ಪಾವ್ಟಿಂ ಸೊದ್ನಾಂ ಕರುಂಕ್' ತುಜಾ ರಕ್ಷಣ್' ಖಾತ್ಯಾ,
ತವಳ್' ತುಕಾ ಸತ್' ಗಮ್ತಲೆಂ, ತುಕಾ ಇಲ್ಲೆಂ ಚಡ್' ಧೈರ್ಯ್

ಆಸಾ ತರ್ ವಿಲಿಯಾಮ್ಸ್ ವರ್ಕ್‌ಶೊಪಾ ಥಾವ್ನ್ ಘರಾ ವೆತಾನಾ ಜಪ್ತಿ ಕರ್ಚೆಂ ಚಡ್ ಭಲಾಯ್ಕೆಚೆಂ - ಮ್ಹಜಾ ಹ್ಯಾ ಉತ್ರಾಂಕ್ ಸ ಮೊಳ್ಬ್ಯಾಕ್."

"ತುಂ ಮ್ಹಜೆರ್ ಕಿತ್ಯಾಕ್‌ಗೀ ದಾಕ್ದೆಂ ಜಾಳ್ ಉಡವ್ನ್ ಮಿಸ್ಟರ್. ಹಾವೆಂ ತುಕಾ ಪಾತ್ಯೇವ್ಚೆಂ ತರೀ ಕಶೆಂ? ಜರ್ ವಿಲಿಯಾಮ್ಸಾಲಾಗಿಂ ಮೊಳ್ಳೆಂನಾ ತರ್ ಮ್ಹಜಾ ಕಂಪ್ಣೆಚಿ ಗತ್ ಕಿತೆಂ

"ಡೈರೆಕ್ಟರ್... ತುಂ ಅಶೆಂಚ್ ಸೊಡ್ಯ ತರ್ ತುಜಾ ಕಂಪ್ಣೆಚಿ ಜಾಯ್ತ್? ಚಿಕ್ಕಶೆ ಸಮ್ಜೊನ್ ಪಳೆ. ಆಜ್ ಸಕಾಳಿಂ ವಿಲಿಯಾಮ ಣೆನ್ ಎಕಾ ಅಪರಿಚಿತ್ ವ್ಯಕ್ತಿಕ್ ಥೊಡಿಂ ಚಿಟ್ಯಾಂ ದಿತಾನಾ ದಾಖ್ಲೊ ಮ್ಹಜೆಲಾಗಿಂ ಆಸಾ..."

"ತರ್ ತುಂ ಪತ್ತೇದಾರ್‌ಗೀ ಯಾ ಗೂಢಾಚಾರಿ?"

"ಹಾಂವ್ ಕಾಂಯ್ಚ್ ನ್ಹಂಯ್ ಬಗಾರ್ ತುಜೊ ಹಿತಚಿಂತಕ್; ಸಾಂಗತ್, ತ್ಯಾಚ್ ಅಪರಿಚಿತ್ ವ್ಯಕ್ತಿನ್ ಚಡಿತ್ ಸ್ಕೆಚ್ಯಾಂ ಫಾಲ್ಯಾಂ ಸಕಾಳಿಂ ಯೆಂತಾಂ ಮ್ಹಣ್ ಮ್ಹಳ್ಳೆಂಯ್ ಹಾವೆಂ ಮ್ಹಜ ಆಯ್ಕ್ಯಾಲಾಂ, ತಶೆಂ ಆಸ್ತಾಂ ಆಜ್ ವಿಲಿಯಾಮ್ಸಾಚಾ ಹೆಡ ಯಾ ಜಾಕೆಟಿಂತ್ ಸ್ಕೆಚಾಂ ಆಸ್ತೆಲಿಂಚ್, Search him, luck...." ತಿಸ್ರ್ಯಾ ವ್ಯಕ್ತಿನ್ ಫೋನ್ ಸಕಯ್ಲ್ ದವರ್ಲೆಂ.

ಡೈರೆಕ್ಟರ್ ಕ್ಯೂನಿಕ್ ರ್ಯಾಂಡಲ್ಸಾಚಿ ತಕ್ಲಿ ಜೊರಾನ್ ಘಡೆ ಹಾತಾಂತ್ ಆಸ್‌ಲ್ಲೆಂ ಫೋನ್ ಬಳಾನ್ ಥಾಡಾಯ್ಲೆಂ ತಾಣೆ ಕಾನಾಂಕ್ ಸಳ್ಸಳೆಂ ಸಿಸೆಂ ಘಾಲ್ಲೊ ಅನ್ಬವ್ ಜಾಲೊ.

ತಾಚಿಂ ಚಿಂತ್ನಾಂ ಪರತ್ ಜಿವಿಂ ಜಾಲಿಂ.

ರಾಜಾಸ್ಥಾನಾಚಾ ಥಾರ್ ಮರುಭೂಮಿಂತ್ ಧಾರಾಳ್ ತ್ರೆ ಆಸಾ ಮ್ಹಣ್ ಅಂದಾಜ್ ವೈಜ್ಞಾನಿಕ್ ಸಂಸಾರಾ ಥಾವ್ನ್ ಅ ಖ್ಯಾತ್ ಭೂಗೋಳ್ ತಜ್ಞಾಂನಿ ಉಚಾರ್ಲ್ಯಾನಾ ಭಾರತಾಕ್ ಪ ಪಡ್‌ಲ್ಲೆಂ, ಭಾರತಾಚಾ ಧರ್ತೆ ಥಾವ್ನ್ ತೇಲ್ ಕಾಡುನ್ ತಾಂತ ಕ್ ಅರ್ಧೆಂ (50%) ಪ್ರಮಾಣಾರ್ ತೇಲ್ ವಾಂಟುನ್ ಘೆಂವ್ ತಯಾರ್ ಆಸ್‌ಲ್ಲೆಂ, ಪುಣ್ ಭಾರತಾಚಾ ಚಡಿತ್ ಮಾಗ್ಣ್ಯಾಕ್

ನ್ ತಿರಸ್ಕಾರ್ ಕೆಲ್ಲೆಂ.

ಹೆಂಚ್ ಸಾವರ್ ಮಾರ್ಗದರ್ಶನ್ ದ್ವಾರಿಂ ಭಾರತ್ ಸರ್ಕಾರಾ ಧ್, ಆಸ್‌ಲ್ಲೆಂ, ಪೂಣ್ ಸ್ವಾಭಾವಿಕ್ ಲಕ್ಷಣಾಂನಿ ತಿಚೆರ್ ಘಾತ್ ದೇಶಾಚಾ ವಿವಿಧ್ ಭಾಗಾಂನಿ ಅನಾವೃಷ್ಟಿ, ಅತಿವೃಷ್ಟಿ, ಭಾಷೆ ರ್ ವಹಾರ್‌ಘಾರ್, ಸೆಜಾರಿ ರಾಷ್ಟ್ರಾಂಚಿ ಧಮ್ಕಿ, ರಘುಂಚಾ ಹಾತೆ ಸ್ಥಾಪನ್, ಭೂ-ಉಪಗ್ರಹ್ ಉಡಾವಣ್ ಇತ್ಯಾದಿ ರಕ್ಷಣ್ ಆನಿ ಷಯಾಂನಿ ದಂಡು ಖರ್ಚಿತಾನಾ ಹ್ಯಾ ತೈಲ್ ನಿಕ್ಷೇಪಾಂಚಾ ಆಧಾ ಸಾಂಗ್ಣ್ಯಾಕ್ ಹಾತ್ ಘಾಲುಂಕ್ ಸರ್ಕಾರ್ ಭಿಯೆತಾಲೆಂ. ದೆಕಾ ರ್ ಮೋಟ್ ಜಾವ್ನ್ ಸರ್ಕಾರಾನ್ ಹೆಂ ಪ್ರೈವೆಟ್ ಸೆಕ್ಟರಾಕ್ ಲ್ಲೆಂ.

ವೆಟ್ ಸೆಕ್ಟರ್ ಮ್ಹಳ್ಯಾರ್ ಸಾರ್ವಜನಿಕಾಂಚಾ ಪೈಶ್ಯಾಂನಿ ಯೋಜ ರ್ಗತ್ ಕರ್ಚಾರ್ ಥೊಡ್ಯಾ ದಾಂಡ್ವಾದಿಕ್ ವ್ಯಕ್ತಿಂಕ್ ಅನುಮತಿ

ಂಚ್ ಸದ್ಯಾ, ಭಾರತಾಂತ್ ಪಾಂಚ್ ದೇಶಿ ಸಂಸ್ಥ್ಯಾಂಕ್ ಆನಿ ಏಕ್ ಸ್ಥ್ಯಾಕ್ ತಾಂತ್ರಿಕ್ ಜ್ಞಾನ್ ಚಡ್ ಅಭಿವೃದ್ಧಿ ಕರುಂಕ್ ಆನಿ ತೈಲಾ ಶೋಧುನ್ ಕಾಡ್ಚ್ಯಾ ವಾವ್ರಾಕ್ ಪಾಟೆಂಬೊ ದೀವ್ಕ್ ಸರ್ಕಾರಾನ್ ತ್ಯಾ ಪ್ರಕಾರ್ ಧರ್ತೆ ಪಂದಾ ಥಾವ್ನ್ ತೈಲ್ ನಿಕ್ಷೇಪ್ ವಯರ್ ಚಾರ್ ಸರ್ಕಾರಾನ್ ಥೊಡೆ ವಾಂಟೆ ಖಾಂದ್ ದವರ್‌ಲ್ಲೆ. ತೈಲ್ ನಿಕ್ಷೇಪಾಂಚಾ 60% ವಾಂಟೆ ಉತ್ಪನ್ನ್ ಸರ್ಕಾರಾಕ್ ವಚೊ ಲ್ಲೆಂ 40 ಪ್ರತಿಶತ್ ಪ್ರೈವೆಟ್ ಸೆಕ್ಟರಾಕ್ ವೆಳ್ತಲೊ ಮ್ಹಣ್ ಆರಂಭಾ ಲ್ಲೊ ಜಾಲ್ಲೊ.

ದೆಕುನ್ ಕಮ್ಯಾನಿಕ್ ರ್ಯಾಂಡಲ್ಸ್ ಮ್ಹಳ್ಯಾ ಪ್ರೊತೆ ಆಪ್ಲ್ಯಾ ಪೈಶ್ಯಾಂಚಾ ಬಳಾನ್ ಥೊಡೆಂ ಬಂಡ್ವಾಳ್ ಎಕ್ಟಾಂಯರ್ ಗ್ಳೂರಾಂತ್ ಅರ್ಥ್ ಮೂವರ್ಸ್ ಫೀಲ್ಡ್ ಎಂಡ್ ಎಲೆಕ್ಟ್ರೊನಿಕ್ಸ್ ರ್ ಕಾರ್ಖಾನೊ ಆರಂಭ್ ಕೆಲ್ಲೊ. ಹೊ ಸಂಸ್ಥೊ ಸ್ಥಾಪನ್ ಂಡ್‌ಚ್ ವರ್ಸ್ ಜಾಲ್ಲೆಂ ತರೀ ತೀವ್ರ್ ಪ್ರಗತಿ ಹಾಂದಾಸರ್ ದಿಸೊ ಲಿ. ಎಲೆಕ್ಟ್ರೊನಿಕ್ ಸಂಸಾರಾಂತ್ ಜಾಂವ್ಚ್ಯಾ ಹರ್ಯೇಕಾ ಬದ್ಲಾವಣೆ

ಸಂಗಿಂ ಹಿ ಕಂಪೆನಿ ಆಪ್ಲಿ ಶಕ್ತಿ ದಾಕಯಿತ್ಯ್ ಆಯಿಲ್ಲಿ.

ಹಾಕಾ ಕಾರಣಾಂ ಸಬಾರ್ ಆಸಾತ್.

ಹ್ಯಾ ಕಂಪ್ಣೆಚೊ ಡೈರೆಕ್ಟರ್ ಕ್ಲ್ಯಾನಿಕ್ ರ‍್ಯಾಂಡೆಲ್ಸ್ ಖಾದ್
ಜಾವ್ನಾಸೊನ್ ಲಂಡನಾಂತ್ಲ್ಯಾ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ
ಎಲೆಕ್ಟ್ರಾನಿಕ್ ವಿಭಾಗಾಂತ್ ರಿಸರ್ಚ್ ಕರುನ್ ಡಾಕ್ಟರೇಟ್ ಪದ್ವಿ
ಆಯಿಲ್ಲೊ. ಹ್ಯಾ ಕಂಪ್ಣೆ ಖಾತಿರ್ ಸ್ವತಾ: ಸಂಶೋಧನ್ ಕರ
ಆಮಾಲ್ಯಾ ಸೆವಾ ತಾಣೆಂ ಆರಂಬ್ಸಿಲ್ಲಿ. ತೊ ಮ್ಯಾಂಚೆಸ್ಟರ್ ವಿಶ
ಯಾಂತ್ ಶಿಕ್ತಾಸ್ತಾನಾ ತಾಕಾ ಏಕಾ ಬಾದ್ವಂತ್ ತಜ್ಞಾನ್ ಆಕರ್ಷಿತ
ತೊ ವಿಜ್ಞಾನಿ ಕಾಂಯ್ ನೈಂ. ಬದಾರ್ ತಾಕಾ ಎಲೆಕ್ಟ್ರಾನಿಕ್ಸ್ ವಿ
ಚಡ್ ಆಸಕ್ತ್ ಆಸ್'ಲ್ಲಿ, ಆಪ್ಲಿ ಬಾದ್ವಂತ್ಕಾಯ್ ಖರ್ಚುನ್
ಎಲೆಕ್ಟ್ರಾನಿಕ್ಸ್ ವಿಭಾಗಾಂತ್ ನವಾಲ್ ಕರುನ್ ದಾಕಯಿಲ್ಲೆಂ.
ಭಾರತ್ ಎಲೆಕ್ಟ್ರಾನಿಕ್ಸಾಂತ್ ಚಡ್ ಪರಿಣಾಮ್'ಕಾರೀ ರೀತಿರ್
ನಾತ್'ಲ್ಲೆಂ ತರೀ ಹೊ ವಿದ್ಯಾರ್ಥಿ ವಿದೇಶಿ ಪರಿಸರಾಂತ್ ಆನಿ ಶಿಕ್ಪ
ಆಸ್'ಲ್ಲೊ ಆನಿ ಎಲೆಕ್ಟ್ರಾನಿಕ್ಸ್ ವಿದ್ಯಾ ತಾಣೆ ಜಿರ್ವಣ್ ಕರುನ
ಅಸಲ್ಯಾ ಆಕರ್ಷಿಕ್ ವ್ಯಕ್ತಿತ್ವಾಚೊ ಪ್ರತಿಭಾವಂತ್ ಜಾವ್ನಾಸ್'ಲ್ಲೊ ವಿ
ಆಂಡ್ರ್ಯೂಸ್.

ಕ್ಲ್ಯಾನಿಕ್ ರ‍್ಯಾಂಡಲ್ಸಾನ್ ಪಾಂಚ್ ವರ್ಸಾಂಚಾ ಶಿಕ್ಪಾಚಾ
ಆಪ್ಲಿ ಥಿಸೀಸ್ ಕಾಬಾರ್ ಕರುನ್ ಡಾಕ್ಟರೆಟ್ ಪದ್ವಿ ಜೊಡುಂ
ವಿಶ್ವವಿದ್ಯಾಲಯಾ ಥಾವ್ನ್ ಡಾಕ್ಟರೆಟ್ ಪದ್ವಿ ಸಂಗಿಂ ಭಾಯ್ರ್
ಹೆಣೆ ವಿಲಿಯಾಮ್ಸ್ ಆಂಡ್ರ್ಯೂಸ್ ತ್ಯಾಚ್ ವಿಶ್ವವಿದ್ಯಾಲಯಾಚಾ
ವಿಭಾಗಾ ಥಾವ್ನ್ ಎಂ. ಟೆಕ್ ಪದ್ವಿ ಜೊಡುನ್ ಬಾಹ್ಯ ಪರಿಸಂ
ಲ್ಲೊ. ಆಂಡ್ರ್ಯೂಸಾಕ್ ಬರೊಚ್ ವಳ್ಕ್ಯಾಂಚಾ ರ‍್ಯಾಂಡಲ್ಸಾ
ಬರೊಚ್ ಉಪ್ಯೋಗ್ ಕರುಂಕ್ ಚಿಂತ್ಲೆಂ.

ಧಾರಾಳ್ ದುಡು ಆಸ್'ಲ್ಲ್ಯಾ ಡಾ। ರ‍್ಯಾಂಡಲ್ಸಾನ್ ಪ್ರೈವೆ
ಚೊ ಬರೊಚ್ ಉಪ್ಯೋಗ್ ಕೆಲೊ, ಪರಿಣಾಮ್ ಜಾವ್ನ್ ಬೆ
ಉದೆಲೆಂ ಜಯಂತ್ ತಾಂತ್ರಿಕ್ ಕೇಂದ್ರ - ಅರ್ಥ್ ಮೂವರ್ಸ್ ಫೆ
ಎಲೆಕ್ಟ್ರೋನಿಕ್ಸ್ (ಲಿಮಿಟೆಡ್).

ಂಜೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ಕಂಪೆನಿಚಾ ನೊಡೆಲ್ಯಾಂಚೊ ವಿಕ್ರೊ

ಸ್ಥಾ ಆರಂಭ್ ಕೆಲ್ಯಾ ಉಪ್ರಾಂತ್ ಜಾತಾತಿತ್ಲೆ ವೆಗ್ಗಿಂ ಆಪ್ಲ್ಯಾ, ್ ಜಯ್ತ್ ಮೆಳೊಂಕ್ ಜಾಯ್ ಮ್ಹಳ್ಳೆ ಧ್ಯೇಯ್ ಕೊಣೆಯ್ ಚಾ ಮಾತಿಂತ್ ಥಿರ್ ರೊಂಬ್‌ಲ್ಲೊ. ಪೂಣ್ ವಿದೇಶಿ ವಿಜ್ಞಾನಿಂಕ್ ತಂತ್ರಜ್ಞಾಂಕ್ ಜಾಂವ್ ಹ್ಯಾ ಸಂಶೋಧನಾಂಕ್ ಗಳ್ಸಾಂಕ್ ನಜೊ ರ್ಕರಾಚೊ ಒತ್ತಡ್ ರ್ಯಾಂಡಲ್ಸಾರ್ ವಯ್ಹಾರದ್ ಪಡ್‌ಲ್ಲೊ, ತಶೆಂ ಶಿಯ್ ವಿಜ್ಞಾನಿಂಕ್ ಸೊಧ್ಚೆಂ ಪಡ್ಲೆಂ. ಎದೊಳ್‌ಚ್ ಸಬಾರ್ ತಂತ್ರಜ್ಞ್ ಆನಿ ವಿಜ್ಞಾನಿ ಸಾವ್ಕಾರಿ ವರ್ತುಲಾಂತ್ ಫಿಚಾರ್ ಜಾಲ್ಲೆ ಯಾಂಕ್ ಪ್ರಾಯ್ವೆಟ್ ಸೆಕ್ಟರಾಚಾ ಇತರ್ ಸಾಂದ್ಯಾನಿಂ ವೋಡ್ ಲ್ಲೆಂ. ಹ್ಯಾ ವೆಳಾರ್ ನಿರಾಶಿ ಜಾಲ್ಲ್ಯಾ ರ್ಯಾಂಡಲ್ಸಾಕ್ ಮುಖಾರ್ ವಿಲಿಯಮ್ಸ್ ಆಂಡ್ರ್ಯೂಸ್,

ಂಡಲ್ಸಾಚಿ ನಿರಾಶಾ ಮಾಯಾಗ್ ಜಾಲ್ಲಿ.

ಯಮ್ಸಾನ್ ಲಂಡನಾಂತ್ಲೆಂ ಶಿಕಾಪ್ ಕಾಬಾರ್ ಕರುನ್ ಪಾಟಿಂ ಾಂಚ್ ರ್ಯಾಂಡಲ್ಸಾನ್ ಆಪ್ಲೆ ಹಾತ್ ಉಗ್ತೆ ದವ್ರುನ್ ಭಿತರ್

ವಿಲಿಯಮ್ಸಾನ್ ಆಪ್ಲ್ಯಾ ವಿಶಿಷ್ಟ್ ಚತುರಾಯೆಂ ಆನಿ ಬಾದ್ಕಂ ರ್ಗೆಂ ಸಾಂಗಾತಿ ತಂತ್ರಜ್ಞ್ ಆನಿ ವಿಜ್ಞಾನಿಂಕ್ ಸಂಶೋಧನಾಂತ್ ಪುಡೆಂ ಚಮ್ಕ್ಯಾಲ್ಲೊ. ಹ್ಯಾ ದ್ವಾರಿಂ ಅರ್ತ್ ಮೂವರ್ಸ್ ಫೀಲ್ಡ್ ಕ್ಟ್ರೋನಿಕ್ಸಾಂತ್ ಮುಖೆಲಿ ಜಾಂವ್ಕ್ ಚಡ್ ತೆಂಪ್ ಗೆಲೊನಾ.

ಯಮ್ಸ್ ಆಂಡ್ರ್ಯೂಸ್ ಅರ್ತ್ ಮೂವರ್ಸ್ ಫೀಲ್ಡ್ ಆಂಡ್ ಎಲೆ ್ ಡೆಪ್ಯುಟಿ ಚೀಫ್ ಹುದ್ದ್ಯಾರ್ ನಾಂವಾಡ್ಡಿಕ್ ಜಾಲೊ. ಆಜ್ ಸಂಸ್ಥೊ ಇತ್ಲ್ಯಾ ಪ್ರಖ್ಯಾತ್ ಜಾಂವ್ಕ್ ಪಾಟ್ಲ್ಯಾ ತರ್ ತಾಚಾ ಲಿಯಮ್ಸ್ ಆಂಡ್ರ್ಯೂಸ್ ಮ್ಹಣ್‌ಂಚ್ ರ್ಯಾಂಡಲ್ಸ್ ಜಾಣಾ.

ಲ್ಯಾ ಎಕಾ ನಿಸ್ವಾರ್ಥಿ ಮನ್ಯಾ ಮಯ್ತ್ರ್ ತ್ಯಾ ಟೆಲಿಫೊನಾರ್ ಲ್ಯಾ ಮನ್ಯಾನ್ ಆಪ್ವಾದ್ ಮಾಂಡೆಲ್ಲೊ ಮ್ಹಳ್ಯಾರ್? ತಾಚೆಂ ಕರುಂಕ್ ಯಾ ಜಪ್ತಿ ಕರುಂಕ್ ಧೈರ್ಯ್ ಘೆಂವ್ಕ್, ಸಾಂಗ್ಚೆಂ ್ ದೋನ್ ಬಳಿಷ್ಟ್ ರುಜ್ವಾತ್ಯಾ ಹಾಜರ್ ಕರ್ತಾಂ ಮ್ಹಳ್ಯಾ,

ತಾಚಾ ಉತ್ರಾಂನಿ ಕಿತ್ಲಂ ಸತ್ ಆಸಾನಾಕಾ? ಹಾವೆಂ ತಶೆಂ ಕರ್ಯೆ
ಕಾಲ್ ಪರ್ಯಾಂತ್ ಎಎಂಗಡ್ ತಾಂತ್ರಿಕ್ ವ್ಹಡೆಲ್ಯಾಂ ಮಾಕಾ
ದಿಲ್ಲೊ ಎಲಿಯಾವರ್ಸ್ ಆಸೊ ಕರಿತ್ಗೀ? ಎದೊಳ್ ಪರ್ಯಾಂತ್ ಎಲಿ
ಚೆರ್ ಆಪ್ಣೆಂ ಧೈರ್ಯ್ ದವರ್ಲ್ಲೆಂ ಚೂಕ್ ಜಾಲಿಗೀ? ತಾಚೆರ್ ಬ್ ಛ
ದವ್ರುನ್ ಆಪುಣ್ ಸಂಶೊಧನಾಂ ಥಾವ್ನ್ ವೆಗ್ಳೊ ರಾವ್ಲ್ಲೊಂ ಚ

ಟೆಲಿಫೊನಾರ್ ಬೊಗಳ್ಲ್ಲ್ಯಾ ವ್ಯಕ್ತಿನ್ ಸಾಂಗ್ಲ್ಲ್ಯಾ ಪ್ರಕಾ
ಎಲಿಯಾವರ್ಸಾನ್ ಕೆಲ್ಯಾಂ ತರ್ ತಾಕಾ ಕಿತೆಂ ಕರ್ಚೆಂ? ರಕ್ಷಣಾಧಿಕಾರಿ
ಷಣ್ ಕರುಂಕ್ ಅಜ್ಞಾ ದಿಲ್ಯಾರ್ ತೊ ತಾಂಕಾ ತಪಾಸಣ್
ಸೊಡಿತ್ಗೀ? ಪ್ರಾಣಾಪಾಯ್ ಆಸಾತ್ ಮ್ಹಣ್ ಕಾಂಯ್ ಆಯುಧ್
ಯೇತ್ ತರ್? ಪೂಣ್ ಕಶೆಂ ಎಲಿಯಾವರ್ಸಾಚೆರ್ ದುಬಾವ್ ಕರ್ಚೊ
ದುಬಾವ್ ಘಟ್ ಜಾಲ್ಯಾರ್ ಎಲಿಯಾವರ್ಸ್ ಮ್ಹಜಾ ಕಂಪ್ಣೆಂತ್
ಮ್ಹಣ್ ಭರ್ವಸೊ ಖೈಂ ಆಸಾ? ಎಕಾದಾ ವೆಳಾ ತಾಣೆ ಸೊಡ್ಲ್ಯಾರ್
ಧವಾಚೆಂ ಕಾವರ್ ಕೋಣ್ ಮುಂದರ್ಸಿತಾ?

ರಾಕ್ಸಾಗಾತ್ರಾಂಚಿ ಸವಾಲಾಂ ಡೈರೆಕ್ಟರಾಚಾ ಮೊಂದ್ವಾರ್ ಬಳಿ
ದಿತಾಲ್ಯೊ. ತಾಚಿ ತಕ್ಲಿ ಜೊರಾನ್ ಘಡ್ತಾಲಿ.

ಪರತ್ ಮೇಜಾ ವಯ್ಲೆಂ ಟೆಲಿಫೊನ್ ಆವಾಜ್ತಾನಾ ತೊ
ಕಾಂಪೊನ್ ಗೆಲೊ.

ಸರ್... ತೆವ್ಳೆಲೊ ತಾಳೊ... ಹಾಂವ್ ಸ್ಕ್ವಾಡ್ರನ್ ಜ
ಉಲಯ್ತಾಂ.

ಕಿತೆಂ ಜಗಜೀತ್ ಕಿತೆಂ ಖಬಾರ್?

ಸರ್. ಎಕ್ ಅನಾಮಿಕ್ ವ್ಯಕ್ತಿ ಪೋನಾರ್ ಮಾಕಾ ಎಲಿಂ
ಸರ್ಚ್ ಕರ್ಚೆಕ್ ಆರ್ಡರ್ ದೀವ್ನ್ ಆಸಾ.

What...? ತಾಣೆ ತುಕಾಯಿ ಫೋನ್ ಕೆಲೆಂಗೀ?... ಹಾಂ
ರ್ಯಾಂಡಲ್ಸ್.

ತುಮ್ಕಾಯಿ ತಾಣೆ ಫೋನ್ ಕೆಲ್ಲೆಂಗೀ ಸರ್...?

ಹ್ಞಂ...

... ಹಾಂತುಂ ಕಾಂಯ್ ತರೀ ಸತ್ ಆಸ್ತೆಲೆಂಚ್, ಆಜ್-
ಯಾಂಸಾಕ್ ಘಡ್ಯೆಕ್ ಪಾವ್ಟಿಂ ಟೆಲಿಫೋನ್ ಮೆಸ್ಸೆಜ್ ಯೇವ್ನ್ಂಚ್

WORLD KONKANI LIBARY
Accn No:004743

at...?
ಜ್ ಸರ್... ಹ್ಯಾ ದಿಸಾಂನಿ ತೆ

, ದಿಸಾಂ ಹೆವ್ಯಿನ್?
ಲ್ ಎಕಾ ಹಪ್ತ್ಯಾ ಹೆವ್ಯಿನ್ ಥಾವ್ನ್....
ಣೀ ಜಗಜೀತ್... ಎಲಿಯಾಮ್ಸ್ ಕಾಂಚಾ ರಾವರಾಕ್ ಯೆಂವ್ಕ
ಜ್ ಆಸಾ?
ಗ್ ಆಧ್ಯಾ ಘಂಟ್ಯಾಚೊ ವೇಳ್ ತರೀ ಆಸಾ...
ಸಾಧ್ಯ, ತರ್ ಥೈಂ ಚತ್ರಾಯೆನ್ ಥೊಡೆಂ ತಪಾಸಣ್ ಕರ್ತಾಯಿಗ್ಗಾ?
ಜೆ, ಸರ್...
ಜೀತ್ ಚತ್ರಾಯೆನ್ ಕರ್... ಎಲಿಯಾಂಸಾಕ್ ಕಳ್ಯಾರ್ ಉಪ್ರಾಂತ್
ಪೆಡ್ಬಡ್ ಜಾಯ್ತ್...!
ಯ್ತ್ ಹಾಂವ್ ಚತ್ರಾಯೆನ್ ಘೆತಾಂ... ರಕ್ಷಣಾಧಿಕಾರಿ ಜಗಜೀತಾ
ನ್ ಭರ್ವಸೊ ದಿಲೊ.

ಣಾಧಿಕಾರಿನ್ ಥೊಡ್ಯಾ ವೆಳಾದಿಂ ತಾಕಾ ಸಾಂಗ್'ಲ್ಲಿಂ ಉತ್ರಾಂ
ತ್ರೈರೆಕ್ಟರ್ ರ್ಯಾಂಡಲ್ಸ್ ನಿಜಾಯ್ಕ್ ಕಂಗಾಲ್ ಜಾಲ್ಲೊ. ಎಲಿಯಾಮ್ಸ್
ಜಾಲೊ? ಘಡ್ಯೆಕ್ ಪಾವ್ಟಿಂ ಫೋನಾರ್ ಉಲಯ್ತಾ ತರ್ ತೊ
ಜ್ಞೆಸಾಂತ್ ರಿದ್ಲ್ಯಾಗಾಯ್? ಯಾ ಜೀವಾಸ್ ಥಾವ್ನಾ ಸಂಗಿ
ಜಾಲಾ ಯಾ ಚಡಿತ್ ಪೈಶ್ಯಾಂಚಿ ಆಶೆನ್ ತೊ ದುಸ್ರ್ಯಾ ಸಂಗಿಂ

ಡಲ್ಸ್ ಚಿಂತುಂಕ್'ಚ್ ಸಕ್ಲೊ ನಾ. ವರಾಂ ದೆಖೊಂಕ್ ಗಡಿ
ಯ್ಂ ನದರ್ ಜೊಕ್ತಾನಾ ಪರತ್ ಟೆಲಿಫೋನಾನ್ ಬೊಬಾಟ್ ದಿಲಿ.
ೀ... ರ್ಯಾಂಡಲ್ಸಾಚೊ ತಾಳೊ ನಿಸ್ತೇಜ್ ಜಾಲ್ಲೊ.

ತುಜೊ ಹಿತಚಿಂತಕ್ ಉಲಯ್ತಾಂ ಮಿಸ್ಟರ್... ಆನಿ ಥೊ ವೆಳಾನ್ ತುಕಾ ಮ್ಹಜಿ ಪ್ರಥಮ್ ಸಾಕ್ಸ್ ಪಾವಿತ್ ಜಾತೆಲಿ. | ಪೊಟೊ... ಜೇಮ್ಸ್ ಥಾಮ್ಸನಾಚಿ... ಉತ್ರಾ ಸಂಗಿಂ ಟೆಲಿಫೋನ ರ್ಕ್ ತುಟ್ಲೊ.

ದೀರ್ಘ್ ಶ್ವಾಸಾ ಸಂಗಿಂ ಕರ್ನಲ್ ರ್ಯಾಂಡಲ್ ನಿಸ್ತೇಜ್ ಬಸ್ಲೊ. ಆತಾಂ ಕಾಂಯ್ ರಕ್ಷಣಾಧಿಕಾರಿ ವಿಲಿಯಮ್ಸಾಚೆಂ ರೂಪ ಸೂನ್ ಆಸ್ಲೊ. ಆನಿ ತ್ಯಾಚ್ ವೆಳಾರ್ ಕಾಂಯ್ ವಿಲಿಯಮ್ಸ್ ತ್ ರೀತಿನ್ ಭಿತರ್ ರಿಗಾತ್ ತರ್? ಎಕಾದಾವೆಳಾ ವಿಲಿಯಮ್ಸ್ ಚ ವ್ಹಯ್ ತರ್?

'ತುಂ ತಾಕಾ ಕಸಲಿ ಶಿಕ್ಷಾ ದಿಂವ್ಕ್ ಸಕ್ತಲೊಯ್ ರ್ಯಾಂಡಲ್ಸ್?' ಸವ್ಯಾ ಜಿಣ್ಯಾಚೊ ತಾಳೊ ತಾಚೊ ತಾಚೆಲಾಗಿಂ ವ ಎಕ್ ಸವಾಲ್ ವಿಚಾರ್ತಾನಾ ರ್ಯಾಂಡಲ್ಸ್ ಸಂಪೂರ್ಣ್ ಘಾಮೆಲೊ.

ಕಿತೆಂ ಕರ್ಚೆಂ? ಕಿತೆಂ ಶಿಕ್ಷಾ ದೀಂವ್ಚಿ?? ಶಿಕ್ಷಾ ದಿಂವ್ಕ್ ಜಾತ

ತಿತ್ಲ್ಯಾರ್...

ಟ್ರಿಣ್... ಟ್ರಿಣ್...

ಆಂಚ್ಸರಾನ್ಂಚ್ ಫೋನ್ ಉಕಲ್ಲೆಂ ರ್ಯಾಂಡಲ್ಸಾನ್.

ಹಲೋ ಜಗಜೀತ್ ಕಿತೆಂ ಖಬಾರ್?

ಸರ್ ವಿಲಿಯಮ್ಸಾಚಾ ಮೇಜಾಂತ್ ಎಕ್ ಕಾಗಾತ್ ಮೆ ಹಾಂವ್ ಥೈಂಚ್ ಯೇವ್?

ವ್ಹಯ್ ವ್ಹಯ್ ವಿಷಯ್ ಫೋನಾರ್ ನಾಕಾ.... ಹಾಂಗಾ ವೆಗ್ಗಿಂ... ಮ್ಹಣಾತ್ತ್ ಹಾತ್ ಕಾಂಪ್ಣ್ಯಾ ಸಂಗಿ ಸಕಯ್ಲ್ ದವರ್ಲೆಂ ಕಪಾಲಾರ್ ಉದೆಲ್ಲೊ ಶೆಳೊ ಘಾಮ್ ಪುಸ್ತಾನಾ ಆಪುಣ್ ಬೆಯ ಶಿಜ್ತಾ ಮ್ಹಳ್ಳೆಪರಿಂ ಭಾಸ್ ಜಾತಾಲೆಂ ತಾಕಾ.

ಕಿತೆಂ ಆಸಾಗಾಯ್ ತ್ಯಾ ಕಾಗ್ದಾಂತ್? ಕೊಣೆಂ ಲಿಖ್ಲ್ಯಾ ದೆವಾ ವಿಲಿಯಮ್ಸ್ ಚುಕಿದಾರ್ ನೈಂ ಆಸ್ಲ್ಯಾರ್ ಪುರೊ ಆಸ್‌ಲ್ಲೆಂ..

ಬಾಗಿಲ್ ಉಗ್ತೆಂ ಜಾಲ್ಲ್ಯಾ ಆವಾಜಾಕ್ ರ್ಯಾಂಡಲ್ಸ್ ಉಡೊನ್ ಜಗಜೀತ್ ಭಿತರ್ ರಿಗ್ಲೊ.

ಜೀತಾನ್ ದಿಲ್ಲೆಂ ಕಾಗಾತ್ ಘೆವ್ನ್ ಕಾಂಪ್ತ್ಯಾ ವೊಂಟಾಂನಿ/
ಾಗಾತ್ ವಾಚುಂಕ್ ಸುರು ಕೆಲೆಂ, ತಾಣೆಂ; ತಾಚಿ ವೊಂಟಾಂಚಿ
ತೊಂಡಾ ವಯ್ಲಿ ಕಳಾ ಸಂಪೂರ್ಣ್ ಮಾಜ್ವಾಲಿ,

ಜಗ್‌ಜೀತ್... ಆಜ್ ವಿಲಿಯಮ್ಸ್ ವರ್ಕ್‌ಶೊಪಾ ಥಾವ್ನ್
ಲ್ಲಿಂ ಖಾರ್ಟಾಂ ಪೂರಾ ವ್ಹರುಂಕ್ ಪುರೊ... ಹ್ಯಾ ಕಾಗ್ದಾರ್
ತಾಚೆಂ ಆಂಗ್ ಇಂಚಾನ್ ಇಂಚ್ ತಪಾಸಣ್ ಕರ್, ಅಸಲೊ
ಕಾಳ್ ಸರೊಪ್ ಅಮ್ಚ್ಯಾ ಮಧೆಂ ಆಸೊಂಕ್ ಫಾವೊ ನ್ಹಂ...

ಕೆ, ಸರ್...

ಜೀತ್... ಚಿಕ್ಕೆ ಚತ್ರಾಯ್ ವಾಪುರ್. ತಾಚೆಲಾಗಿಂ ಆಯ್ದ್
ಪುರೊ. ತ್ಯಾ ಶಿವಾಯ್ ತೊ ಡೆಪ್ಯುಟಿ ಚೀಫ್ ನ್ಹಂಗಿ? ತಾಕಾ
ಕಾಯಟ್ರಿಸ್ಟಾ ಪರಿಂ ನಾಜೂಕ್ ರೀತಿರ್ ತಾಚಿ ಸಗ್ಳಿ ತನ್ಕಿ/ಜಪ್ತಿ
ವರ್ ತುಜೆಂ. ಚಡ್ ವಾಂಕ್ಡೆಂ ಉಲಂವ್ಕ್ ವ್ಹಚಾನಾಕಾ.

ಜೀತ್ ಭಾಯ್ರ್ ವೆತಾನಾ ಸಂಸಾರ್ ಸಗ್ಳೊ ಆಪ್ಣಾಚೆರ್‌ಚ್ ಪಡ್ಲಾ
ಭಾಸ್ ಜಾಲೆಂ ಡೈರೆಕ್ಟರಾಕ್,

ಂಚಾಕೀ ಪಂದ್ರಾ ವೀಸ್ ಮಿನುಟಾಂ ವೇಳ್ ಕರುನ್‌ಚ್ ವಿಲಿಯಂ
ಶೊಪಾ ಥಾವ್ನ್ ಭಾಯ್ರ್ ಪಡ್ಲೊ. ಕಾಳ್ಯಾ ಜಾಕೆಟಿಕ್
ಚೆಂ ಕಾಳೆಂ ಚಪ್ಪ್ರಾಂ, ತ್ಯೊ ದಾಟ್ ಫ್ರೆಂಚ್‌ಕಟ್ ಮಿಶಿಯೊ ಆನಿ
ತೆಲ್ಯಾಂಕ್ ಭೆಯಾನಕ್ ದಿಸ್ತಾಲೊ, ಸದಾಂಚಾಕೀ ಚಡ್ ಆಚ್
ಡಾರ್ ಪರ್ಜಳ್ ಆಸ್‌ಲ್ಲೊ, ದೊಳ್ಯಾಂನಿ ಉಜಳ್ ಲಿಪ್‌ಲ್ಲೊ,
ಬಾರ್ ಮೊಳ್‌ಲ್ಯಾ ಸ್ಕ್ಯಾ! ಜಗಜೀತಾಕ್ ಸದಾಂಚೊ ಹಾಸೊ.
ಶೆಂ, ಹಲೋ ಜಗಜೀತ್... ವಚೊಂಗೀ ಹಾಂವ್...

... ಜಗಜೀತಾಚೊ ತಾಳೊ ಕಾಂಪ್ತಾಲೊ.... ಚೀಫಾಚೆಂ ಎಕ್
ನಾ...!

ಮ್ಹಣ್?

ಂ ಚೂಕ್ ಸೆಮ್ಜ್ಯಾನಾಂತ್ ತರ್ ಹಾಂವ್ ತುಮ್ಕಾಂ ತಪಾಸಣ್

ಾಕ್ ಮ್ಹಜೆರ್‌ಯೀ ದುಬಾವ್?!

ತಶೆಂ ಕಾಂಯ್ ನಾ... ಹಯ್ರ್‌ಕಾಲ್ಯಾರ್‌ಯೀ ತಪಾಸುಂಕ್ ಸಾಂಗ
ಹಯ್ರ್‌ಕೆಲ್ಲ್ಯಾ ಮ್ಹಣ್ತ್ಯಾನಾ ತುಮಿಂಯೀ...!

ಆಲ್ ರ್ಯಾಟ್... Then Search. ಮ್ಹಜೆ ಪಯ್ಲ
ಹಿಂಚ್ಯಾ ಶಿಕ್ಷಾ ಲಾಬ್ಲ್ಯಾ ತರ್ ಹಾಂವ್ ಕಿತ್ಯಾಕ್ ಎಕ್ಲೊ ಬಾಕಿ?

ಸರ್ ಬ್ರೀಫ್‌ಕೇಸ್ ಆನಿ ಕೀ...

ಹಾಂತುಂ ಕಾಂಯ್ಚ್ ನಾ ಜಗಜೀತ್... ಹಿ ಸಿಂಪಲ್ ಬ್ರೀಫ
ಹಾಂತುಂ ಏಕ್ ಟಿಫಿನ್ ಆಸಾ ಯಾ ಕಾಂಯ್ ಥೊಡಿಂ ಕಾಗ್ದಾಂ ಆ
What Is There?

ಸರ್ ಆರ್ಡರ್?

All right... All right... Take this...
ಉಕಲ್ನ್ ದಿಲಿ ತಾಣೆ. ಬ್ರೀಫ್‌ಕೇಸ್ ಘೆತ್ಲಿ ಜಗಜೀತಾನ್ ಆನಿ ಉ

ಬ್ರೀಫ್‌ಕೇಸ್ ಉಗ್ತಿ ಕೆಲ್ಲಿಚ್ ಜಗಜೀತ್ ಥಟಾಕ್ ಜಾಲೊ,
ಭಿತರ್ ಸೊಭಿತ್ ರೀತಿನ್ ಮಾಂಡುನ್ ಹಾಡ್‌ಲ್ಲಿಂ ಸಬಾರ್ ಡ್ರ
ಆಸ್‌ಲ್ಲಿಂ. ಕಾಗ್ದಾ ಉಕ್ಲ್ನ್ ಪಳೆತಾನಾ ಅರ್ಥ್ ಜಾಯ್ನಾಸ್ತ
ಮಾಂಡುನ್ ಹಾಡ್‌ಲ್ಲೆಂ ಏಕ್ ಎಲೆಕ್ಟ್ರಾನಿಕ್ ಮೊಡೆಲ್‌ಯೀ ಆಸ್‌ಲ್ಲೆಂ

ಸರ್ ಹೆಂ ಪೂರಾ...? ಮಾಕಾ ಪಾತ್ಯೆಂವ್ಕ್‌ಚ್ ಜಾಯ್ನಾ
ಹಾವೆಂ ಚೀಫಾಕ್ ತಿಳ್ಸುಂಚೆ ಪಡ್ತಾ,

What do you mean? ಹಾಂವ್ ತುಕಾ ಹ
ಪುರ್ತಾಂ ಸಾಣ್ಕ್ಯಾ... ಉತ್ರಾಂ ಬರಾಬರ್ ಹಾತ್ ಉಬಾರ್ನ್
ವಿಲಿಯಾಮ್ಸ್.... ಪೂಣ್ ತಿತ್ಲ್ಯಾರ್ ತೆಣೆಂಚ್ ಲಿಪೊನ್ ಆಸ್
ಗಾರ್ಡ್ಸ್ ಧಾಂವೊನ್ ಯೇವ್ನ್ ವಿಲಿಯಾಂಸಾಕ್ ಧರ್ಲೆಂ,

'ಸೊಡ್ ಮಾಕಾ...' ವಿಲಿಯಾಂಸ್ ಉಡಾರ್ಲೊ, ಜಗ
ಸಾಂಗ್ತ್ಯಾನಾ ತಾಕಾ ಹೆರಾಂನಿ ಸೊಡ್ಲೆಂ,

ಚಲ್ ಮ್ಹಜಾ ಬರಾಬರ್... ಯಾ ಹಾಂವೀ ಯೆತಾ ಚ
ಮುಕಾರ್ ವಿಲಿಯಾಮ್ಸ್‌ಚ್ ಉಲಯ್ಲೊ,

ಜಗಜೀತ್ ಸಾಂಗಾತಾ ದೋಗ್ ಗಾರ್ಡ್ ಆನಿ ವಿಲಿಯಾಮ್ಸ್ ಚ
ದಪ್ತರಾಕ್ ರಿಗ್ಲೆ,

... ಉಲಯ್ಲೊ ಜಗ್‌ಜೀತ್... ತುಮಿ ಆಜ್ ಆರ್ಡರ್ ದಿಲ್ಲ್ಯಾ,
ಮಿ ಸರ್ವಾಂಚೆಂ ಚೆಕ್ ಅಫ್ ಕೆಲೆಂ.

ೆಂಯಿಚ ಚೆಕ್ ಅಫ್ ಕೆಲೆಂಗೀ ತುಮಿ ಬ್ಲಡಿ ಫೂಲ್ಸ್... ಹಾವೆಂ
ಗಾರಾಂಕ್ ವಗಾತ್ರ್ ಚೆಕ್ ಕರುಂಕ್ ಸಾಂಗ್‌ಲ್ಲೆಂ ಶಿವಾಯ್ ಡೆಪ್ಯುಟಿ
ಂ... ತೆ ಥೊಡೆ ಎಲೆಕ್ಟ್ರೊನಿಕ್ಸ್ ಸ್ಪೇರ್ ಪಾರ್ಟ್ಸ್ ಪೂರಾ ವ್ಹತಾತ್
ದೂರ್ ಆಯಿಲ್ಲ್ಯಾನ್ ಹಾವೆಂ ತಶೆಂ ಸಾಂಗ್‌ಲ್ಲೆಂ....

ಸರ್, ಕಾಮ್ಗಾರಾಂ ಲಾಗಿಂ ಕಾಂಯ್ಚ್ ವೇಳೊಂಕ್ ನಾ,
ಟಿ ಚೀಪ್ ಸಾಬಾಲಾಗಿಂ ವೇಳ್ಳೆಂ ಥೊಡೆಂ...!

at you mean? ಕಿತೆಂ ವೇಳ್ಳೆಂ? Are you joking?
ರ್ ಹೆಂ ಸತ್... ಪಳೆಯಾ ಹಾಂಗಾ... ಜಗಜೀತಾನ್ ಬ್ರೀಫ್
ಚಾ ಮೆಜಾರ್ ಉಡಯ್ಲಿ.

ಸಾವರ್ಕಾರ್ ಉಗ್ತಿ ಆಸ್ಲ್ಲಿ ಬ್ರೀಫ್‌ಕೇಸಿಕ್ ಪಳೆವ್ನ್ ಥಟಾಕ್ಲೊ
ಫೊನಾರ್ ಉಲಯಿಲ್ಲ್ಯಾ ವ್ಯಕ್ತಿನ್ ಕಾಂಯ್ಚ್ ಘಟ್ ಸಾಂಗ್ಲ್ಲೆಂ
ಚೆಂ ಭಾವನ್ ಜಾವ್ನಾಸ್‌ಲ್ಲೆಂ. ಪೂಣ್ ತೆಂ [illegible] ದೊಳ್ಯಾಂನಿ
ರೀ ಕಿತೆಂ?

ಗಾಂಯ್ಚ್ ಮಧೆಂ ಉತ್ರಾಂಚೆಂ ವ್ಯಾಗ್ಯುದ್ದ್ ಜಾತಾನಾ ಎಲಿಯಾಂಸಾ
ಮೊಂಡಾಯ್ಕ್ ಲಿಪಯ್ಲಿ ನಾ.

ಾನ್ ತೆಂ ಆಪ್ಲೆಂ ರಾಜೀನಾಮರ್ ಪತ್ರ್ ಬರವ್ನ್ ದೀವ್ನ್ ಥೈಂ
ಯ್ರ್ ಪಡ್ಲೊ – ಬ್ರೀಫ್‌ಕೇಸ್ ಮೆಜಾರ್‌ಚ್ ಸೊಡುನ್,

ರಿ, ದಿಸಾಚಾ ಪತ್ರಾರ್ ದೀಷ್ಟ್ ಘುಂವ್ಡಾಯ್ತಾನಾ ಎಲಿಯಾಮ್ಸಾ
ಉಡ್ಲಿ. ತಾಣೆಂ ರಾಗಾನ್ ದಾಂತ್ ಚಾಬ್ಲೆ, ಬ್ರಹತ್ ದಾತ್ರಾ
ಟೆಲೀ ದೋನ್ ತೀನ್ ಪಾವಾಂನಿ ಛಾಪೂನ್ ಆಯಿಲ್ಲಿ.

ಾ! ಎಲಿಯಾಮ್ಸ್ ಆಂಡ್ರ್ಯೂಸ್ ಆರ್ಕ್‌ವಾಲೊವಸ್ ಫೀಲ್ಡ್
ಲೆಕ್ಟ್ರೋನಿಕ್ಸ್ ಕಂಪೆನಿಂತ್ ಡೆಪ್ಯುಟಿ ಚೀಪ್ ಜಾವ್ನ್ ದೋನ್
ಾವ್ನ್ ಕಾಮ್ ಕರುನ್ ಆಸ್ಲ್ಲೊ ಖ್ಯಾತ್ ತಂತ್ರಜ್ಞ್. ಹಾಣೆಂ
ಅಮಿಚಾ ಖಾತಿರ್ ಕಂಪೆನಿಚೆಂ ವೊಡ್ಲೆಲ್ಸಾಂ ಭಾಯ್ರ್ಯಾ, ಕಂಪ್ಣಿಕ್

ಏಕೂನ್ ತಾಚ್ಯಾ ಸಂಸ್ಥ್ಯಾಕ್ ವಂಚನ್ ಕರ್ಚ್ಯಾ ವಾವ್ರಾಂತ್ ಆಸ
ಶಿಕೊರ್ನ್ ಪಡ್ಲೊ.

ಡಾ। ವಿಲಿಯಮ್ಸ್ ಆಂಡ್ರ್ಯೂಸ್ ಖ್ಯಾತ್ ಎಲೆಕ್ಟ್ರೋನಿಕ್
ಜಾವ್ನಾಸೊನ್ ಬೆಂಗ್ಳುರಾಂತ್ಲಿ ಆರ್ತ್ ಮೂವರ್ಸ್ ಕಂಪೆನಿ ನಾಂ
ಜಾಂವ್ಚ್ಯಾಕ್ ತೊಚ್ ಮೂಳ್ ಪುರುಷ್. ಲಂಡನಾಂತ್ಲ್ಯಾ ವರ್ಲ್ಯಾ
ವಿಶ್ವವಿದ್ಯಾಲಯಾ ಥಾವ್ನ್ ತಾಕಾ ಎಂ. ಟೆಕ್. ಪದ್ವಿ ಆನಿ ಭಾರ
ಮುಂಬಯ್ ವಿಶ್ವವಿದ್ಯಾಲಯಾ ಥಾವ್ನ್ ಡಾಕ್ಟರೇಟ್ ಪದ್ವಿ ಪ್ರಾಪ್
ರಕ್ಷಣಾಧಿಕಾರಿನ್ ತಪಾಸಣ್ ಕರ್ತಾನಾ ಆಪುಣ್ ಶಿಕೊರ್ನ್ ಪಡ್ಲೊಂ
ಕಾರಣಾ ಖಾತಿರ್ ನೈಂ ತರೀ ಆಪ್ಲ್ಯಾ ಆಪ್ ಖುಶೆನ್ ತಾಣೆಂ
ಹುದ್ಧ್ಯಾಕ್ ರಾಜೀನಾಮ್ ದಿಲ್ಯಾ....

“ಬ್ಲಡಿ ಬಾಸ್ಟರ್ಡ್...” ವಾಚುನ್ ಹುಂಕಾರ್ಲೊ ವಿಲಿಯ
ಡೈರೆಕ್ಟರ್ ರ್ಯಾಂಡಲ್ಸ್ ತುಮೆಂ ವ್ಹಜೆರ್ ಬರೊಚ್ ಬದ್ಲಾಮ್ ವ
ಯ್. ವ್ಹಜಿ ಶ್ಯಾಥಿ ತುಕಾ ಹಾಂವ್ ಜರೂರ್ ದಾಕಯ್ತಲೊಂ,
ರ್ ಆಶೆಂ ನ್ಯೂಸ್ ದಿಲ್ಲ್ಯಾ ಘರಾ ವರಾಕಾ ಕೊಣೇ ಹುಂದಾಶ್ರನಾಂಕ್
ತುಮೆಂ ಲೆಕ್ಲಾಂಯ್ ಆಸ್ತೆಲೆಂ ನೈಂಗಿ ರ್ಯಾಂಡಲ್ಸ್? ದೆಖೊಂತ್ಲೊಯ
ಕಿತೆಂ ತೆಂ?!

ಪರತ್ ತಾಚಿ ದೀಷ್ಟ್ ಪತ್ರಾರ್ ಆಸ್‌ಲ್ಲ್ಯಾ ಆನ್ಯೇಕಾ ಪೋಟೊ
ಘುಂವ್ಲಿ, ತಾಂತುನ್ ತಾಚ್ಯಾ ಜನ್ಮಾ ಥಾವ್ನ್ ಆಜ್ ಪರ್ಯಾಂತ್ಲಿ
ಡಟಾ (Biodata) ದಿಲ್ಲಿ.... ಮಾತ್ಲಬ್ ಸಮ್ಜಾತಾನಾ ತಾಕಾ
ಆಯ್ಲ್ಯಾ!

“ಆಜ್ ಇತ್ಲೆಂಚ್ ಆಯ್ಲಾಂ ರ್ಯಾಂಡಲ್ಸ್... ಫಾಲ್ಯಾಂ
ಚಡ್ ವರಾಕಾ ತುಕಾ ವಾಚುಂಕ್ ಹ್ಯಾಚ್ ಪತ್ರಾರ್ ಮಾರ್ಕ
ವಿಲಿಯಮ್ಸ್ ದಿತೊಲೊ. ತಯಾರ್ ರಾವ್ ರ್ಯಾಂಡಲ್ಸ್...” ಗ
ವಿಲಿಯಮ್ಸ್ ಆಪ್ಲೆ ಸ್ಥಕಿ ಆನಿ ಲಾಗಿಂ ಆಸ್‌ಲ್ಲೆಂ ರಿಸೀವರ್ ಆರಾಯ್ಲೆ

ಸವ್ಯಸಾಚಿಯೆನ್ ನಂಬ್ರಾಂ ಘುಂವ್ಡಾಯ್ತಾನಾ ಆರಾವರಾಯೆಂ
ಸಾಂಬಾಳ್ಳಿ ತಾಣೆಂ,

ಂಜೊ್ರ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ಬ್ಲ್ಯಾಕ್‌ಮೆಯ್ಲ್ ಆನಿ ಮಿಸಾಂವ್

ಲೋ..." ತೆವ್ಯಾನ್ ಥಾವ್ನ್ ತಾಳೊ ಉದೆಲೊ... "ಡೈರೆಕ್ಟರ್
."

... ಹ್ಹಾ... ಹ್ಹಾ... ಗುಡ್ ಮೊರ್ನಿಂಗ್ ರ್ಯಾಂಡಲ್... ಮಾಕಾ
ಯ್ ತುಂ? ಪೇಪರಾಂರ್ ವಾತ್ರ್ಯಾ ಫಾಯ್ಸ್ ಕರುನ್ ತುವೆಂ
ವರ್ ಕೆಲಾಂಯ್ ಮ್ಹಣ್ ಲೆಕ್ಲಾಂಯ್ ತುವೆಂ? ಹ್ಯಾ ಪತ್ರಿಕಾರಾಕ್
ವರ್ ನಾ. ಲ್ಹಾನ್ ವಿಷಯ್ ಪರ್ವತಾ ತೆದೊ ಕರ್ನ್ ಬರಂ
ತ ಹುಶಾರ್ ಮ್ಹಣ್ ತುಂ ಜಾಣಾಂಯ್... ಮ್ಹಜೆ ವಿರೋಧ್
ಂಜೆಂ ನಾಂವ್‌ಯೀ ಪತ್ರಾಂರ್ ಯೆಂವ್ಕ್, ತುಂ ಆಶೆತಾಯ್
..?" ತಾಚಾ ಸವಾಲಾಂತ್ ವ್ಯಂಗ್ಯತಾ ಲಿಪ್ಲಿ.

ಲಿಯಾವರ್ಸ್ ತುಂ ಮಾಕಾ ಚೂಕ್ ಸಮ್ಜನಾಯ್ ತರ್...!"

ವಿಂಚ್... ತುಂ ಆಪ್ವಂತ್ ಮ್ಹಣ್ ಲೆಕ್ಲಾಂಯ್? ಹ್ಯಾ ಫುಡೆಂ
ಣೇ ಹುಂಗಾಶೆನಾಂತ್, ಮಾಕಾ ಕೊಣ ಕಾವರ್ ದಿಂವ್ಚೆನಾಂತ್
ವೆಂ ಲೆಕ್ಲೆಂಯ್? ಪಳೆ ತುಜಾಚ್ ಕಂಪೆನಿಂತ್ ಪರತ್ ತೊಚ್
ಡುನ್ ಘೆಂವ್ಚಿ ಶಕ್ತಿ ಮಾಕಾ ಆಸಾ..."

ಂವ್ ತುಕಾ ಸ್ವಾಗತ್ ಕರುಂಕ್ ತಯಾರ್ ಆಸಾಂ ಮಿ..."

op it... ಹಾವೆಂ ರಾಜೀನಾಮೊ ದಿಲ್ಲೆಂ ತುಕಾ ಪರತ್ ರೆಘಿಲೊ
ಗತ್ ಕರುಂಕ್ ನ್ಹಂ..."

ದರ್ವಡ್ಲ್ಯಾಯ್ ಎಲಿಯಾವರ್ಸ್! ಮ್ಹಜೆಂ ಎಕೀ ಉತಾರ್ ತುವೆಂ
ನಾಂಯ್!"

ಂವ್ ಕಸೊಯೀ ಆಯ್ಕಲೊನಾ ನ್ಹಂಗೀ? ಆತಾಂ ತುವೆಂ ತರೀ
ಡೆಂ ಆಯ್ಕೊಂಚೆಂ ಪಡ್ತಲೆಂ, ಹ್ಹ... ಹ್ಹಾ.... ಹ್ಹಾ..."

ಸೊ. ಹಾಸ್ಲೊ ಎಲಿಯಾವರ್ಸ್...

ಕಿತೆಂ ಸಾಂಗೊಂಕ್ ಆಶೆತಾಯ್?" ರ್ಯಾಂಡಲ್ಸ್ ಅಂವ್ಸ್ಲೊ.

ಆಯ್ಕೊಂಕ್ ತುಕಾ ದೋನ್ ಕಾನ್ ಪಾಂವ್ಚೆನಾಂತ್ ಡೈರೆಕ್ಟರ್.
ಕಾಳ್ಜಾಕ್ ಫುಟ್ ಉರೊಂಕ್ ಧೈರ್ಯಾಚೊ ದೊರೊ ಭಾಂದಿಜೆ

ಪಡಾತ್. ಆಯ್ಕ್... ತುಜಾ ಸರ್ವ್ ಯೋಜನಾಚೆ ಡ್ರೊಯಿ ರಫ್ ಸ್ಕೆಚ್ ಪೂರಾ ಮ್ಹುಜೆಲಾಗಿಂ ಆಸಾತ್; ಸಾಂಗಾತಾಚ್ ಥೊಡೆ ಲ್ಸ್ ಆನಿ ಸರ್ಕ್ಯುಟ್ ಡಾಯಾಗ್ರಾಂ ಆಸಾತ್. ಪೂಣ್ ಗರ್ಜೆಚೆ ಮೊಡೆಲ್ ಮಾತ್ರ್ ತುಜೆಲಾಗಿಂ ಆಸಾ. ತೊ ಮೊಡೆಲ್ ಕಾಲ್ಚ್ಯಾ ಬ್ರೀಪ್ಕೆಜಿಂತ್ ಆಸಾ. ಆನಿ ತಾಜಿ ಮಾಕಾ ಭಾರಿಚ್ ಗರ್ಜ್ ಆಸಾ ತುವೆಂ ಮಾಕಾ ಕೇವಲ್ ಆನಿಂಚಾ ಅರ್ಧ್ಯಾ ಘಂಟ್ಯಾ ಭಿತರ್ ಪಾವಿತ್ ಜಾಯರ್... ಜರ್ ತರ್ ತುಂ ಹೆಂ ದಿಂವ್ಕ್ ಪಾಟಿಂ ಫುಡೆಂ ಕರ್ಶಿ ತರ ಜಾಂವ್ಚ್ಯಾ ಅನಾಹುತಾಂಕ್ ಹುಂವ್ ಜವಾಬ್ದಾರ್ ನ್ಹಂಯ್... ಆಯ್ಕ್, ಅರ್ಧ್ಯಾ ಘಂಟ್ಯಾಚೊ ವೇಳ್ ತುಜಾ ಸಾವಧ್ಯಾರ್ ಆಸಾ; ತ್ಯಾ ಭಿತರ ಮೊಡೆಲ್ ಹಸ್ತಾಂತರ್ ಕರುಂಕ್ ಜಾಯರ್..." ವಿಲಿಯಮ್ಸ್ ತಾಳ್ಯಾಂತ್ ಅಧಿಕಾರ್ ಹಾಡುನ್ ಉಲಯ್ಲೊ.

"ವಿಲಿಯಮ್ಸ್ ತುಂ ಕಿತೆಂ ವಿಚಾರ್ತಾಯ್ ತೆಂ ಜಾಣಾಂಯ ತುಂ ಹೆಂ ಮೊಡೆಲ್ ಸುಕ್ಯಾ ಸದಾಯರ್ ವಿಚಾರ್ತಾಯ್ ತರ್ ಹಾವೆಂ ಕಿಲ್ಲೆಂ ಖ್ಯಂಚಾ ಕಾರಣಾಂ ಖಾತಿರ್...?" ರ್ಯಾಂಡಲ್ಸ್ ಸಗ್ಳ್ಯಾಚ್ ವಿಲಿಯಮ್ಸಾ ವಿಶಿಂ ತಾಕಾ ಸರ್ವ್ ಸಾರ್ಕೆಂ ಕಳಿತ್ ಆಸ್ಲೆಂ.

"ರ್ಯಾಂಡಲ್ಸ್... ಮಾಕಾ ತುಜೆ ಪೂರ್ಕೆ ಆಯಲ್ಯಾಂಕ್ ವೇ ತುವೆಂ ಅರ್ಧ್ಯಾ ವರಾ ಭಿತರ್ ತೆಂ ಮೊಡೆಲ್ ಮಹಾತ್ಮಾ ಗಾಂಧಿ ರೋ ಕಾಶಿನ್ ಆಸ್ಚ್ಯಾ. ಗಲ್ಲೆಂತ್ ದಿಸ್ಚ್ಯಾ ಗೊಬ್ರ್ಯಾಳ್ಯಾ ರಂಗಾಚಾ ಸುಜುಕೀ ಹವರ್ಚೆಂ, ನ್ಹಂಯ್ ತರ್ ತುವೆಂ ಉಬಾರ್ಲ್ಲ್ಯಾ ತ್ಯಾ ವಿಶಾಲ್ ಆರ್ತ್ ವಾ ಕಂಪೆನಿಚೊ ಮುದ್ದೊ ಪಾಗೊರ್ ಧರ್ಣಿ ಸಮಾ ಜಾಂವ್ಚೆಂ ತುಂ ಳ್ಕೊಯರ್."

"ವಿಲಿಯಮ್ಸ್ ತುಂ ಮಾಕಾ ಬ್ಲೇಕ್ ಮೇಯ್ಲ್ ಕರ್ತಾಯ ಜ್ ತಾಳ್ಯಾನ್ ಬೊಬಾಟ್ಲೊ ರ್ಯಾಂಡಲ್ಸ್.

"ರ್ಯಾಂಡಲ್ಸ್... ತುಕಾ ಬ್ಲೇಕ್ ಮೇಯ್ಲ್ ಮಾತ್ರ್ ನ್ಹಂಯ್, ಹಾಂವ್ ಮೇಯ್ಲ್ ಕರುಂಕ್ ಸಕ್ತಾಂ ಮ್ಹಳ್ಳೆಂ ವಿಸ್ರ್ನಾಕಾ. ವ ತುಕಾ ಕಳಿತ್ ಆಸ್ಚಿಚ್. ಪರತ್ ಶಿ ಪಳೆಂವ್ಕ್ ಆಶಾ ಆಸಾ ತರ ಶರ್ಥ್ ಹಾಂಡಾಕರ್ಟ್ ವಿಸರ್. ತುಕಾ ಕಿತೆಂ ದೆವ್ ದಿಂವ್

ತೊಳ್‌ಚ್‌ ತಯಾರ್‌ ಕರುನ್‌ ದವರ್ಲಾಂ..." ವಿಲಿಯಮ್ಸಾಚಾ
ವ್ಯಂಗ್ಯತಾ ಉಂಚ್‌ ಶಿಖರಾಕ್‌ ಪಾವ್‌ಲ್ಲಿ. ತೊ ಕಾಚಾ ಹರ್ಯೆ
- ಉತ್ರಾಂನಿ ರ್ಯಾಂಡಲಾಕ್‌ ಕೊಚಾಯ್ತಾಲೊ.
ಲಿಯಮ್ಸ್‌... ಪ್ಲೀಜ್‌... ಮೊಡೆಲ್ಸ್‌ ಹಾಂವ್‌ ದಿಂವ್ಕ್‌ ಶಕೆಜ
ಚ್‌ ಬದ್ಲಾಕ್‌ ತುಕಾ ಹಾಂವ್‌ ಕಿತ್ಲೊ ದುಡು ದಿಂವ್‌?"
ಡು... ಹ್ಹ... ಹ್ಹಾ... ಹ್ಹಾ... ತುಂ ಕಿತ್ಲೊ ದುಡು ದಿಂವ್ಕ್‌
ರ್ಯಾಂಡಲ್ಸ್‌? ಮಾಕಾ ನವಿ ತುಜ್ಯಾಚ್‌ ವರ್ಗಾಚಿ ಕಂಪೆನಿ ಉಗ್ಡುಂ
ಂವ್ಕ್‌ ಸಕ್ತಾಯ್‌?"
ow much you want bloody bitch?"
ಜೆಲ್ಯ ಗಾಳಿಯೊ ರಾವಯ್‌ ರ್ಯಾಂಡಲ್ಸ್‌... ತುಜೊ ಪಿಯೊನ್‌
ಫೊನಾರ್‌ ಉಲಯ್ತಾ... ಚಿಂತುನ್‌ ಉಲಯ್‌... ಹಾಂವೆಂ ಏಕಾ
ಚ್‌ ದಿಂವ್ಕ್‌ ತುಂ ತಯಾರ್‌ ಆಸಾಯ್‌?"
ವ್ಕ್‌ ಸಾಧ್ಯ್‌ ತರ್‌... ಪುಣ್‌ ಲೆಕಾ ವ್ಯರ್ಥಂ ಐವಚ್‌
?"
ಪೊಚ್‌ ರಾವ್‌... ಪುರೆ... ಲೆಕಾ ವ್ಯರ್ಥಂ ತುವೆಂ ಉಲಂವ್ಚೆಂ
ತುಕಾ ಹಾಂವೆಂ ಉಭೆಂ ಕೆಲ್ಲೆಂ ಮೊಡೆಲ್‌ ತುಜ್ಯಾಚ್‌ ಹಾತಾಂತ್‌
ರ್‌ ಮ್ಹಣ್‌ ಅಪೇಕ್ಷಾ ಆಸಾ ತರ್‌ ತುವೆಂ ಮಾಕಾ ಏಕ್‌ ಕರೊಜ್‌
ಐವಚ್‌ ದಿಂವ್ಚೊ ಪಡ್ತಲೊ. ಏಕಾ ಹಾವೆಳಾ ತುಂ ಹಾಕಾ
ತರ್‌ ಮೊಡೆಲಾಚಾ ಸಪಂಯ್ಚ್ಯಾ ಸಂಗಿಂ ತುಜಾ ಲೆಬೊರೇಟರಿ
ತೊಪಾಚಿ ಮಧ್ಲಿ ಉಬಾರ್‌ ಪೊಕ್ಸೊದ್‌ ಕುಶಿಕ್‌ ಮಾಳ್ಯಾಂತ್...
ತ್ರೈನಿಕ್‌ ಸಾಧನಾಂ ಅಂತರ್ಲಿಂ... ಹಾಂವೆಂ ಎದೊಳ್‌ಚ್‌ ತುಜಾ
ರ್‌ ಕಾದೊಳ್‌ ದವರ್ನ ಜಾಲ್ಯಾ. ಆನಿ ತ್ಯಾ ಕುಡ್ಡಿಚೊ ಚಾವಿ
ಚ್‌ ಹಾತಾಂತ್‌ ಖೆಳ್ತಾ. ಪಳೆ ವೇಳ್‌ ಏಭ್ಯಾಡ್ಲೊ ನಾಕಾ...
ಪಾಂಚ್‌ ಮಿನುಟಾಂಚೊ ವೇಳ್‌ ತುವೆಂ ಗಿಳ್ಯಾಯ್‌ ಪಿತ್ಯಾ...
ಪುಣಿಂ ಹಿ ಖಬಾರ್‌ ದಿಶಿ ತರ್‌ ಪ್ರಾಣಿಂ ಬೊಜಾಂ ತುಜಾ ಪೋಷ
ರ್‌ ಖೆಳೊಂಕ್‌ ವೇಳ್‌ ಪಾತ್ರಾರ್‌ ಕರ್ಚೆನಾಂತ್‌,"
ಡಲ್ಸಾಚೊ ಜೀವ್‌ ಭಿಂಯಾನ್‌ ಕಾಂಪ್ತಾಲೊ. ತೊ ಸಗ್ಳ್ಯಾಚ್‌

ಕಂಗಾಲ್ ಜಾಲ್ಲೊ, ಕಿತೆಂ ಕರ್ಚೆಂಚ್ ಮ್ಹಳ್ಳೆಂಚ್ ಕಳಾನಾ ಸವಕಾಶ ಕಾನಾ ಥಾವ್ನ್ ಹಾಳ್ಳ್ಯಾಯೆನ್ ರಿಸೀವರ್ ಮೆಕ್ಳಯ್ತಾನಾ ಪರತ್ ಥಾವ್ನ್....

“ಮಹಾತ್ಮಾ ಗಾಂಧಿ ರೋಡಾರ್ ಉಜ್ವ್ಯಾ ಕುಶಿಚ್ಯಾ ಗಲ್ಲೆರ್ ಆಸ್ಚ್ಯಾ ಸುಜುಕೀ ಕಾರಾರ್ ಏಕ್ ಕರೋಡ್ ರುಪ್ಯಾಂ ದವ್ರುಂಕ್ ವಿಸ್ರ ಜಾಸ್ತ್ ಸಾಡೆ ಧಾ ವರಾಂ ಭಿತರ್ ಹೆಂ ಕಾಮ್ ಜಾಂವ್ಕ್ ಜಾಯ್” ತ್ ತಿಸ್ಲ್ಯಾನ್ ಫೋನ್ ಸಕ್ಲಾ ದವರ್ಲ್ಲೊ ಆವಾಜ್.

ವಿಲಿಯಮ್ಸಾನ್ ಸಾಂದ್ಲ್ಲ್ಯಾ, 'ಉತ್ಪ್ರೇಚೋಚ್' ರ್ಯಾ ಜೋಪ್, ಜರ್ ಎಲೆಕ್ಟ್ರಾನಿಕ್ ಲ್ಯಾಬೋರೇಟರಿ ವಿಭಾಗಾಚ್ಯಾ ಡ್.... ಡ್ಯೂಚ್ ಮೊನಿಸ್ ವಿಲಿಯಮ್ಸ್, ಪಾತ್ಯೆಂವ್ಕ್ ಜಾಯ್ನಾ...! ಏಕ್ ದಿಲ್ಯಾರ್ ಕಾಂಯ್ ವ್ಹಡ್ ನ್ಹಂಯ್... ಜರ್ ಹೆಂ ನಾಸ್ ಕೆಲ್ಯಾರ್ ಉಭೆಂ ಕರುಂಕ್ ಏಕ್ ಕರೋಡಾಚ್ಯಾಕೀ ಚಡ್ಚ್ ಜಾಯತ್ ಕೆಣ್ಯಾ. ಲಾಗ್ಗಿ ವೇಳ್... ಸಾಂಗಾತಾಚ್ ದುಸ್ರ್ಯಾ ಪ್ರೈವೆಟ್ ಸೆಕ್ಟ ದಿಲ್ಲೆಂ ಪ್ರಬಲ್ ಆಹ್ವಾನ್ ತೊ ಜಾಣಾ, . ತೊ ಏಕ್ ನಿರ್ಧಾರಾಕ್ ಪರಿಂ ಉಟ್ಲೊ.

ಕಿತೆಂಗೀ ಚಿಂತುನ್ ತೊ ಪರತ್ ಟೆಲಿಫೋನ್ ನಂಬ್ರ್ಯಾಂಚೆರ್ ಖೆಳಯ್ಲಾಗ್ಲೊ.

“ಹಲೋ...”

“ಹಲೋ ವಿಲಿಯಮ್ಸ್... ಹಾಂವ್ ತುಜಾ ಕಂಡಿಷನಾಕ್ ಆಸಾಂ, ಪೂಣ್ ತುವೆಂ ಮ್ಹಾಕಾ ಭಾಸ್ ದಿಂವ್ಕ್ ಜಾಯ್ ಉಪ್ರಾಂತ್ ತುವೆಂ ಮ್ಹಾಕಾ ಜಿವುನ್ ಕಾಂಯ್ತ್ ಧೊಸುಂಕ್ ನಜೊ ಶಿಷ್ಯಾಯ್ ಪ್ರೈವೆಟ್ ಸೆಕ್ಟರಾಕ್ ತುಜೊ ಆಧಾರ್ ದಿಂವ್ಚೊ ನಾಂಯ್ ತುವೆಂ ಮ್ಹಾಕಾ ಪ್ರೊಮಿಸ್ ಕರುಂಕ್ ಜಾಯ್...” ರ್ಯಾಂಡಲ್ಸಾಚೆ ಕಾಂಪ್ತಾಲೆಂ.

“ತುಂ ಆಜೂನ್ ಥೈಂ ಥಾವ್ನ್ 'ನಿಕೊಂಕ್ ನಾಂಯ್ ಸುಮ್ಯಾ... ಕೇವಲ್ ಏಕ್ ರುಪ್ಯೆ ಜರ್ ಉಣೊ ಆಸಾತ್ ತರ್ ಖಂಡಿತ್ ತಾಂಚೆ ಸಂಗಿ ರಿಗ್ತಾಲೆಂ, ಉಗ್ದಾಸ್ ದವರ್ ಏಕ್

ಂ ದಿಂವ್ಚ್ಯಾ ಐವಜಾಂತ್ ಘಳಾಯ್ ಜಾಲ್ಯಾರ್ ಹಾಂವ್ ತುಜೆ
ರ್ ಘೆಂವ್ಕ್ ವಿಸ್ರೊಂಚೊ ನಾ."
ಾ ಕಂಡಿಷನಾರ್ ಸರಿ ಜಾವ್ನ್ ಹಾಂವ್ ಪಾವ್ಲ್ಯಾರ್?"
ವ್ ತಶೆಂ ಕರ್ಚೊ ನಾ, ತುಜಾ ವಾಟೆರ್ ಹಾಂವ್ ಕಾಂಟೊ
ಜ್ಯಾನಾ, ತ್ಯಾ ಪ್ರಾಸ್ ವ್ಹಡಿ ವಾಟ್ ಹಾಂವ್ ಧರ್ತೆಲೊಂ,
ಜಾರ್ ಆಡ್ ಪಾಂಯ್ ದಿಂವ್ಚೊ ನಾ.... ಪ್ರಾಮಿಸ್."
ಗುಡ್ ಮೈ ಬೊಯ್... ಥೆಂಕ್ಯು...." ರ್ಯಾಂಡಲ್ನ್ ಚಿಕ್ಕೆ
ರ್ಲೊ. ತೊ ಎದೊಳ್ ಸಂಪೂರ್ಣ್ ಕಲ್ಯಾಲ್ಲೊ ತರೀ ಥೊಡ್ಯಾ
ತೊ ಜಿಕ್ಲ್ಲೊ. ಧಾರಾಕಾರ್ ವಾಳ್ಚ್ಯಾ ಘಾಮಾರ್ ಪುಸಿತ್
ಪ್ಯಾಂತ್ ಸರ್ಕಾರಾ ಥಾವ್ನ್ ಮೆಳ್ಲ್ಲ್ಯಾ ಗ್ರ್ಯಾಂಟಾಚೆ ಐವಜ್
ೀಪ್ಕೀಜಂನಿ ಭರುನ್ ಆಂವ್ರೊಸಿನ್ ಬಾಯ್ರ್ ಪಡ್ಲೊ ತೊ
ಂ ಮಾಂಡ್ಲ್ಲೆಂ ಯೋಜನ್ ಕಾರ್ಯಾಗತ್ ಜಾತಾ ಮ್ಹಣ್ ಕಳ್
ಯಾಮಣ್ಸಾಕ್ ಅತೀವ್ ಸಂತೊಸ್ ಭಗ್ಲೊ, ಆಪ್ಲೆಂ ಯೋಜನ್
ಲ್ಲೆಂ ದೆಖ್ತಾನಾ ಕೊಣಾಕ್ ತೊ ಸಂತೊಸ್ ಭಗಾನಾ ಜಾಯ್ತ್?
ತೀಸ್ ಮಿನುಟಾಂ ಭಿತರ್ ತೊ ಕಚೇರಿ ಪತಿ ಜಾಂವ್ಚಾರ್

ನಿದಾ ತಾಚಾ ಮೇಜಾ ವಯ್ಲ್ಯಾ ಟಿ. ಎ. ರ್ ಖಂಚ್ಲ್ಲಿ.
ಾ ಡ್ರೈವರಾನ್ ಕಾರ್ ಎದೊಳ್ಚ್ ಮಹಾತ್ಮಾ ಗಾಂಧಿ ರೋಡಾ
ಲ್ಲೆಂ ತಾಚಾ ಟಿ. ಎ. ರ್ ದಿಸ್ತಾಲೆಂ, ಕಿತ್ಯಾಕ್ ಕಾಮಾಕ್ ತಾಣೆಂ
ಕ್ಯಾನಿಕ್ ಸಂಪರ್ಕ್ ದಿಲ್ಲೆಂ.
ೇಕ್ ತಾಸ್ಯಾ ಸಂಗಿ ಫೋನ್ ಸಕಯ್ಲ್ ದವ್ರುನ್ ತೊ ಉಟ್ಲೊ,
ತಾಕಾ ಉಟೊಂಕ್ ಫೊನಾನ್ ಸೊಡ್ಲೆಂ ನಾ.
ಫೋನಾಚಿ ಕಾಂಪಿಣ್....
ಾ ದ್ಯುಬಾವ್ ಆಸ್ಲೊ ತ್ಯಾ ಕಾಂಪಿಣೆಚೆರ್...
ರ್ನ್, ಕಟ್ ಜಾಲ್ಲ್ಯಾಚಿ ಕಾಂಪಿಣ್ ಮ್ಹಣೊನ್ ತಾಚೆಂ ಬಾವನ್,
ತಾಚೆಂ ಭಾವನ್ ಘಟ್ ಜಾಲ್ಲೆಂ.
ಆವಾಡ್ತಾನಾ ಫೋನ್ ಉಕಲ್ಲೆಂ ತಾಣೆಂ,

"ಕಂಗ್ರಾಜ್ಯುಲೇಷನ್ಸ್ ವಿಲಿಯಾಮ್ಸ್ ತುಕಾ... ತುಂ ಏಕ್ಲೊ ಯಾಶ್ಯಾಥ್ಯಂ..." ಉಲಂವ್ಕ್ಯಿಚ ಆವ್ಯಾಸ್ ದೀನಾಸ್ತಾಂ ಅಪರಿಚಿ ಉಲಯ್ಲೊ. ಹಾವೆಂ ಆಜ್ ಸಕಾಳಿಂ ಪತ್ರಾಂನಿ ತುಜಿ ಫೊಟೊ ನಿಜಾಯಿಶ್ಯಾ ತುವೆಂ ಏಕ್ ಬರೆಂ ಕಾಮ್ ಕರುನ್ ಮಾಕಾ ಕುಮೊಕ್ ಕೆ

"ತುಂ ಕೋಣ್ ಉಲಯ್ತಾಯ್? ತುಂ ಕೋಣ್?? ತುಂ ರಾ ಚೊ ವಿರೋಧಿ ಮ್ಹಣ್ ಹಾಂವ್ ಚಿಂತಾ... ತುಜಾ ಹೆಗ್ಗಿಕೆಚಿ ಗರ್ಜ್ ನಾ..."

ತುಕಾ ಗರ್ಜ್ ನಾ ಜಾಂವ್ಕ್ ಪುರೊ ಡಾಕ್ಟರ್ ವಿಲಿಯಾ ಪೂಣ್ ಮಾಕಾ ಆಸಾ. ಹಾಂವ್ ಕೊಣಾಯ್ಚೊ ವಿರೋಧಿಯಿ ಕೊಣಾಯ್ಚೊ ಈಷ್ಟ್‌ಯಿ ನ್ಹಂಯ್... ಹಾಂವ್ ತುಕಾ ಮೆಚ್ವಾಲೊಂ... ಕಳಿತ್ ಆಸಾ ತುಕಾ ಪೈಶ್ಯಾಂಚಿ ಭೋವ್ ಗರ್ಜ್ ಆಸಾ... ನೈಂಗಿ?"

"ಸೊರ್ರಿ ಮಿಸ್ಟರ್... ತುಜೆಂ ನಾಂವ್?"

"ಮ್ಹಜೆಂ ನಾಂವ್... ಹ್ಹ... ಹ್ಹಾ... ಹ್ಹಾ... ತುಂ ವ್ಯಕ್ತಿ ಮ್ಹಜಾ ಹೆವ್ಯಲ್ಯಾ ಪಂಡ್ರಾ ವರ್ಸಾಂಚಿ ಆವ್ದೆಂತ್ ನಾಂವ್ ವಿಚಾ

"ಮತ್ಲಬ್...?"

"ಮ್ಹಜೆಂ ನಾಂವ್ ಹಾಂವ್'ಚ್ ನೆಣಾಂ..." ತೆವ್ಯಲೊ ಹಾಸ್ಲೊ.

"ಹೊ ಪಿಸೊ ಆಸ್ತೊಲೊ..." ಫೋನ್ ಸಕ್ಲಾಂ ದವರ್ಲೆಂ ಮಣ್ಸಾನ್.

ಎಕಾಚ್ ಮಿನುಟಾಚಾ ಅಂತರಾರ್ ಪತಕ್ ಕಾಂಪಿಣ್ ಆಪ ವಿಲಿಯಾಂಸಾಕ್ ಮನ್ ನಾತ್'ಲ್ಲೆಂ ತರೀ ಫೋನ್ ಉಕ್ಲುಂಚೆಂ ಬರೆ ಕೆಲೆಂ.

ತೊ ಜಾಣಾ'ಸ್'ಲ್ಲೊ ಫೋನ್ ಪಿಶ್ಯಾಂಚೆಚ್ ಮ್ಹಣೊನ್.

"...ಮಿಸ್ಟರ್ ...ಹಾಂವ್ ಹ್ಯಾ ಗಾಂವಾಂತ್ ಕತ್ರೆಂಚ್ ಕಾ ವಾವ್ರ್ ಕರುಂಕ್ ಆಶೆನಾ. ಮಾಕಾ ಪಯ್ಶ್ಯಾಂಚಿ ಗರ್ಜ್ಯಿ ನಾ. ಕರೋಡ್ ಪತಿ ಮ್ಹಳ್ಳೆಂ ತುಂ ನೆಣಾಂಯ್?"

"ಭೋವ್ ಸಂತೊಸಾಚಿ ಗೋಷ್ಟಿಚ್ ಜಾ। ವಿಲಿಯಾಮ್ಸ್, ಇಂಡಿಯಾ ಭಿತರ್ ಕಾಮ್ ಕರುಂಕ್ ಮನ್ ನಾ ತರ್ ಮಾಕಾಯಿ

ಾ ಪಯ್ಶೆ ದಿತಾಂ ಖರೆಂ, ಪುಣ್ ತಾವಣಾ ಖಾತಿರ್ ನ್ಹಂಯ್ ಬಗಾ ಸಾಂವಾ ಖಾತಿರ್... ಮಿಸಾಂವ್ ಭಾರತಾಂತ್ ನ್ಹಂಯ್ ವಿದೇಶಾಂ ೆ ಸೌಲತ್ಯಾ ಸವೆಂ ಖರ್ಚ್ ಪುರಾ ವಚೊನ್. ಕಿತ್ಲೆಂ ವೆಗ್ಗಿಂ ಾಬಾರ್ ಜಾತಾ ತಿತ್ಲೆ ವೆಗ್ಗಿಂ ತುಕಾ ಪಾಟಿಂ ಯೆಂವ್ಚೆಕ್ ”

ಸಾಂವಾಚೊ ಉದ್ದೇಶ್ ಆನಿ ವಿವರ್?" ಉಸ್ಮಸ್ಲೊ .

ಾ ಹ್ಯಾ ಮಿಸಾಂವಾಂತ್ ಜಾತ್ರ್ ಘೆಂವ್ಕ್ ಮನ್ ಆಸಾ ತರ್, ತಯರ್ ವಣ್ಣಿಣ್ ಥೈಯರ್ ಆನಿ ಅಭಿವರಾನ್ ಆಸಾ ತರ್ ಆಮ್ಚ್ಯಾ ಮಿ ಜಾತೆಲಿ!" ತಿಸೆಣ್ ತಾಳೊ ಉಲಯ್ಲೊ.

ಸಾಂವ್ ಖ್ಯಾಂಚೆ ವಿಷಯಾಚಾ ಜುನ್ಯಾದಿರ್ ಶಿಕ್ಯಾಂ?"

ಚ್ ತುಜಾ ಮೊಗಾಚಾ ಎಲೆಕ್ಟ್ರಿಸಿಟಿರ್'ಚ್...!"

’ ಹಾಂವ್ ಯೆತಲೆಂ... ವಿಳಾಸ್?"

ರ್ರ... ತುಕಾ ವಿಳಾಸ್ ದೀವ್ಕ್ ಹಾಂವ್ ಸೊಕೊ... ತುಕಾ ತರ್ ಘರಾ ಥಾವ್ನ್ ದನ್ಪಾರಾಂ ಜಾಸ್ತ್ ಜಾಣಾ ವರಾಂರ್ ರ್, ಹಾತಾಂತ್ ಗೊಬ್ರ್ಯಾಳಿ ಬ್ರೀಫ್'ಕೇಸ್ ಆಸೊಂ, ಅಂಗಾರ್ ಟ್ ಆನಿ ಕಾಳ್ಯಾ ಆನಿ ಧವ್ಯಾ ರಂಗಾಚಾ ಮಿಶ್ರಿತ್ ಚೆಕ್ಸಾಂಚೆ ಾನ್ ಯೆಂವ್ಚೆಂ, ಉಜ್ವ್ಯಾ ಹಾತಾಂತ್ ಫೆಲ್ಟ್ ಹೇಟ್ ಘೆಂವ್ಕ್ಚ್. ಹಾಂವ್ ಚೀತಾಂ ಹೆಂ, ವಸ್ತು ತುಜೆಲಾಗಿಂ ಆಸ್ಲೆಲ್ಯಾಚ್, ರ್ ವರಾಶ್ರ್ ಆಜ್ ಆಮಿ ಮಿಲಾಗತ್ ಜಾತೆಲಿ ಆನಿ ಆಮ್ಚೊ ಕಾ ಆಮ್ಚೊ ಸರ್ಶಿಂ ಆಪವ್ನ್ ವ್ಹಾಡೆಲ್ಲೊ... ಓ, ಕೆ, Bye..."

ಯುವತ್ಯಾಕ್ ಮಿಸ್ತ್ರಿರ್'ಚ್ ಜಾಲ್ಲೊ, ತಿಸ್ತ್ಯಾ, ಕುಶಿನ್ ಥಾವ್ನ್ ಕಯರ್ ಗಳಯಿಲ್ಲೆಂ ಚಿಂತಾನಾ ತಾಕಾ ಮನಾಂತ್'ಚ್ ಬೆಜಾರ್

ತ್ ತಾಚೆ ದೀಷ್ಟ್ ಮಹಾತ್ಮಾ ಗಾಂಧಿ ರೋಡಾಚಾ ಕಾರಾಚೆರ್ . ಪಿ. ಪಡ್ಯಾಚೆರ್ ಪಡ್ಲಿ.

ಕಾರ್ ಮಹಾತ್ಮಾ ಗಾಂಧಿ ರೋಡಾರ್ ಧಾವ್ಲಿ. ತಾಚಾ ಫರ
ವೇಗಾನ್ ಯೆತಾಲೆಂ. ತಾಚಾ ಕಾರಾಚೊ ಕೋಣ್'ಂಚ್ ಪಾಟ್ಲ
ನಾಂತ್ ತೆಂ ಪಳೆವ್ನ್ ವ್ಹತ್ಲೊ ಸಂತೊಸ್ ಭಗ್ಲೊ ಎಲಿಯಾವಸ್ನ್

ಪಾಂಚ್ ಮಿನುಟಾಂಚಾ ಅವ್ದೆ ಭಿತರ್ ದಾರ್ ಲೊಟುನ್
ಡ್ರೈವರ್ ಭಿತರ್ ರಿಗ್ಲೊ. ದೋನ್ ಹಾತಾಂನಿ ಬ್ರೀಫ್'ಕೇಸಿ ಹಾತ

ಪರತ್ ದೀಷ್ಟ್ ಟಿ. ಎ. ವಡ್ಡ್ಯಾರ್ ವೆತಾನಾ ಎಲಿಯಾವಸ್ನ
ತ್ ರಾಕೊನ್ ಆಸ್'ಲ್ಲೊ. ಥೊಡ್ಯಾಚ್ ಅಂತರಾಚೆರ್ ಪೊಲಿಸ
ಫಾಟ್ಲ್ಯಾ ವಾಟೆರ್ ಆಸ್ಚೆಂ ಕಳಿತ್ ಜಾಲೆಂ.

"ಡ್ರೈವರ್.... Hurry up... ಲಾಲ್'ಬಾಗಾ ಥಾವ್ನ್ ಆ
ಲ್ಲೆಂ ಕಾರ್ ಪಾಟಿ ವ್ಹರುಂಕ್ ಜಾಯ್ನಾ. ಫೆ ಹ್ಯೊ ಸೂಟ್'ಕೇಸಿ..
ಎಕೌಂಟಾಕ್ ಘಾಲ್... ಕಾರಾಚಾ ಡಿಕ್ಕಿಂತ್ ಹೀರೊ ಹೊಂಡಾ
ಫೆ ಆನಿ ಬೃಂದಾವನಾ ಲಾಗಿಂ ಕಾರ್ ಸೊಡುನ್ ವೊಪೆಡಾರ್ ಪಾಟಿ
ಹಾಂವ್ ಹಾಂಗಾ ಥಾವ್ನ್ ವೆಗಿಂಚ್ ಬಾಯ್ರ್ ವೆತಾಂ. ಸದಾಂಚಾ
ರ್ ಚಡಿತ್ ಎವರ್ ಆಸ್ತಲೊ... ವೆಗ್ಗಿಂ ವ್ಹಚ್..." ಎಲಿಯಾವಸ್ನ
ಬ್ಯಾಂಕಾಂತ್ ಘಾಲ್ಪಾಚ್ ಧಾಡುನ್ ದಿಲೆ. ಉಪ್ರಾಂತ್ ಫೋನ್ ದ
ಕರುನ್ ತೊ ಕೊಣಾಶಾಗಿಂಗಿ ಉಲಯ್ಲೊ.

ಡ್ರೈವರ್ ಚಲ್ಯಾಚ್ ರಾವ್ಲೊ.... ತಾಕಾ ಕಿತೆಂ ಘಡ್ಲೆಂ ತೆಂ ಎಲಿ
ನ್ ಗುಮಾನ್ ಕೆಲೆಂ ನಾ. ಟಿ. ಎ. ಆಫ್ ಕರುನ್ ಲಿಪೊನ್
ಲಿಪ್ಚೊ ಜಾಗೊ ತಯಾರ್ ಕೆಲೊ ತಾಣೆ.

ತಿಸ್ಲ್ಯಾರ್ ದಾರಾರ್ ಠೊಕೆ ಪಡ್ತಾನಾ ಎಲಿಯಾವಸ್ನ್ ಅಪ್ಲ
ಎ ಸೊಧ್ಲೊ. ಬಾಗ್ಲಾರ್ ಬಳಾದೀಕ್ ಜೋಟೊ ಪಡ್ತಾನಾ ತ್ರೊ
ಭಿಂಯೆಲೊನಾ. ಬಾಯ್ರ್ಲ್ಯಾನ್ ಪೊಲಿಸ್ ಯೇವ್ನ್ ಪಾವ್'ಲ್ಲೆ.

ಬಾಗಿಲ್ ಫೊಡುನ್ ಭಿತರ್ ರಿಗ್'ಲ್ಲ್ಯಾ ಪೊಲಿಸ್ ಫೊವ್ಜೆಕ್
ತಾಣೆ, ತಾಂಚಾ ಹಾತಿಂ ಭರ್'ಲ್ಲ್ಯೊ ಪಿಸ್ತುಲ್ಯೊ ಆಸ್'ಲ್ಲ್ಯೊ. ಎಲಿ
ಲಿಪ್'ಲ್ಲೆಕಡೆ ಥಾವ್ನ್ಂಚ್ ಹೆಂ ಪೂರಾ ದೆಖ್ಲೆಂ.

ಜ್ರೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ಧರ್ತೆ ಪಂದ್ಲ್ಯೊ ಸೊಲ್ಲ್ಯೊ

ನ್ ದೆಸ್ವಾಟ್ ಕರ್ತಚಿ, ಸೊಧ್ನಾಂ ನಿರ್ಫಳ್ ಜಾವುನ್ ತೆ
.
ಂವಣ್ಸಾನ್ ವೋಟ್ ಪಳೆಲೆಂ.
ಇಕ್ರಾ ಜಾವುನ್ ಎಕ್ವೀಸ್ ಮಿನುಟಾಂ ಜಾಲ್ಲಿಂ, ಅಜೂನ್
ಸುಟಿಕೆಂಚೊ ವೇಳ್ ತಾಚೆ ಮುಖಾರ್ ಬಾಕಿ ಆಸ್‌ಲ್ಲೊ. [illegible],
ನ್ ಭಾಯ್ರ್, ವತಲೆ [illegible]ಳ್ಯಾ ಭರ್ವಸೊ ತಾಚೆ ಥೈಂ ಆಸ್‌ಲ್ಲೊ.
ಜಾಗ್ಯಾ ಥಾವ್ನ್ ಉಟೊನ್ ಆಪ್ಣಾರ್‌ಚಿ ನೆಸೊವ್ನ್, ಲಾಗ್ಲೊ
ತಾಚಿ ದೀಷ್ಟ್ ಬಾಗ್ಲಾ ಭಾಯ್ರ್, ಆಂಗ್ಣಾ ಪಯರ್ಲ್ಯಾತ್
ಟಿಲಾಗಿಂ ಅಜೂನ್ ತೇಗ್ ಪೊಲಿಸ್ ಹವಾಲ್ದಾರ್ ಉಭೆ ಆಸ್ಲೆ
ಪುಡೆಂ ಕಿತೆಂ ಜಾಯ್ತ್ ತಿ ತಾಕಾ ಗರ್ಜ್ ನಾತ್‌ಲ್ಲಿ.
ಾ, ವಳಿವನ್ ಭಾಯ್ರ್, ಸರ್ತಚ್ ವರತ್ ತೊ ಭಾಯ್ರ್ ದೆಖ್ತಾ
ಾಗಿಂ ಕೊಣೆಂಚ್ ನಾ. ಪೊಲಿಸಾಂಚಾ ಕಾರ್ಯಚತುರತೆ
ಾಸೊ ಆಯ್ಲೊ.
ಚೆರ್ ತಾಚಿ ನದರ್ ಗೆಲಿ.
ಫೋನಾ ವಯ್ಲ್ಯಾ, ಪ್ರಕ್ರಿಟ ತಾಕಾ ವಿಸರ್ ಪಡ್‌ಲ್ಲಿ ನಾ,
ಬಾರಾಂಕ್ ತೀನ್ ಮಿನುಟಾಂ ಬಾಕಿ ಆಸ್‌ಲ್ಲಿಂ.
ಶಿಗ್ದಾರ್ ಕಿತೆಂಗೀ ಗಿಚ್ಚುನ್ ಎಕಾ ಪಾಯ್ನಾಲಾ ಪಾಟ್ಲ್ಯಾನ್
ವಿಲಿಯಂಸಾನ್. ಜಾಸ್ತ್ ಬಾರಾ ವರಾಂರ್ ಗೊಬ್ರಾಳಿ ಭ್ರೀಫ್
ಫೆಲ್ಟ್ ಹೆಟ್ ಉಜ್ವ್ಯಾ, ಹಾತಾನ್ ವಾರ್ಯಾರ್ ಊಬಯಿತ್,
ಾಳೆಂ ಚಪ್ರಾಂ ಚಡವ್ನ್, ನಿಳ್ಯಾ, ಪೆಂಟಾರ್ ಆನಿ ಕಾಳ್ಯಾ-
ಚಾ ಶಟ್ಕಾರ್ ಭಾಯ್ರ್ ಪಡ್ಲೊ ವಿಲಿಯಮ್ಸ್.
ಥಾವ್ನ್ ಖೈಂಚ್ಯಾ ದಿಶೆಕ್ ವೆಚೆಂ ಮ್ಹಳ್ಳೆಂಚ್ [illegible] ಗಮ್‌ಲ್ಲ್ಯಾಂ,
ದಿಶೆಕ್ ಚಾಳೀಸ್ ಕದಮಾಂ ಚವ್ಯಾಕಜೆ ತರ್ ಕಾಳ್ಯಾ, ರಂಗಾ
ಚಾಧಿಲ್ ಉಗ್ತೆಂ ದವ್ರ್ಯಾನ್ ಭಿತರ್ ಆಪ್ಯಲೆಂ, ಡ್ರೈವರಾನ್‌ಯಿ
ಲ್ಲೆಂ ಫೆಲ್ಟ್ ಹೆಟ್ ಘಾಲಯ್ಲ್ಲೆಂ.

ಪಾಟ್ಲ್ಯಾ ಸೀಟಿರ್ ಗಳ್ಳ್ಯಾನಾ ಆಪಾಪಿಂಚ್ ಬಾಗಿಲ್ ಫಿಟ್ಟಾರ್ ಭಿತರ್ ಮಾಸ್ಕ್ ಕಾಳೆಕಿ ಪೆರಿಷರ್'ಚ್ ರಾತಾ ಜಾಲೆಂ, ಆಟ್ ಸೆಂ ರ್ ರಾಂಡಾಯಾಂಚೆಂ 'ಕೇತಾನ್'' ಫೇನ್ ಬಳಾನ್ ಘಾಂವ್ತಾಲೆಂ ಆಸ ವಾರೆಂಚ್ ದಿಸ್ತಾಲೆಂ.

ತಾಚಿ ತಕ್ಲಿ ವಾವ್ರ್ ಕರುಂಕ್ ಲಾಗ್ಲಿ.

ಕಾರಾ ಭಿತರ್ ವಾರೆಂ ಲಗೂನ್ ವಾಳಾನಾತ್'ಲ್ಲೆಂ ಯಶಾ ಉಬ್ಜ ರ್ ರಿಗೊಂಕ್'ಯೀ ಭಿಯೆತಾಲೊ. ಡ್ರೈವರಾಚಿ ಬಸ್ಕ್ಯಾ ತಾಕಾ ದಿಸಾ ಕಿತ್ಯಾಕ್ ತಾಚಾ ಆನಿ ಡ್ರೈವರಾಚಾ ಮಧೆಂ ಆಡ್ ಎಕ್ ವೊಣ್ಣೊ ಆಸ್'ಲ್ಲೆಂ. ಕಾರ್ ವೇಗಾನ್ ವೆತಾಲೆಂ ಪುಣ್ ಖೈಂಚ್ಯಾ ದಿಶೆನ್ ತಾಕಾ ಕಳಿತ್ ಜಾಲೆ ನಾ.

ಲಗ್ಭಗ್ ಪಾಂಚ್ ವರಾಂಚೆಂ ಪಯ್ಣ್ ಕಾಬಾರ್ ಜಾತನಾ ಬ್ಚ್ಯಾಣ್ ಏಕ್'ಕಡೆಂ ರಾವ್ಲೆಂ. ಏಲಿಯಾಂಕ್ ಭೋವ್ ಪಯ್ ವ್ಹಡ್ ಸಾಂಗೊಂಕ್ ಕಷ್ಟ್ ಜಾಲೆನಾಂತ್.

ಕಾರಾಚೆಂ ಬಾಗಿಲ್ ಉಗ್ತೆಂ ಜಾತಾನಾ ಭಾಯ್ರಾಲ್ಯಾನ್ ರಾನಾ ತೆನ್'ಂಚ್ ತಾಂಕಾಂ ಸ್ವಾಗತ್ ದಿಲೊ. ಭೆಂವ್ತಣ ಕಾಳೆಯಕ್ ಘಾತಾಂ ನ ಲಾಗಿಂಚ್ ಏಕ್ ಕೊಲ್ಲ್ಯಾಚೆಂ/ಸೊಡ್ಯಾಚೆಂ ಲ್ಹಾನ್ ಗುಡ್ಸುಲ್ ಥೈ ಆಸ್'ಲ್ಲೆಂ.

ಡ್ರೈವರಾನ್ ಆತಾಂ ಆಪ್ಲೆಂ ತೊಂಡ್ ಕಾಳ್ಯಾ ಲುಗ್ಟ್ಯಾದ್ವಾರಿಂ ಕರುನ್ ವಳೆಕ್ ಲಿಪವ್ನ್ ಸೊಡ್'ಲ್ಲಿ.

ತಾಣೆಂ ಏಲಿಯಾವರ್ಸ್ಚೊ ಹಾತ್ ಧರುನ್ ಥೊಡಿಂ ವಾರಿಂ ವ ಆಪವ್ನ್ ವ್ಹೆಲೆಂ. ತೆದಾಳಾಚ್ ಮುಖಾರ್ ಥಾವ್ನ್ ತಾಣೆಂ ಆಯಿಂ ನಪಂಯ್ರ್ಜ್ ಜಾಲ್ಲೆಂ. ಕಾರ್ ಖೈಂಚ್ಯಾ ಕುಶಿಕ್ ಗೆಲೆಂ ವ್ಹಡ್'ಂಚ್ ವಸ್ಸಾಕ್ ಕಳಿತ್ ಜಾಲೆಂನಾ. ತಾಣೆಂ ಹ್ಯಾ ಏಶಿಂ ಚಡ್ ತಕ್ಲಿ ಪಳೆತಾನಾ ತಾಂಕಾಂ ಧರ್ತೆಚ್ಯಾ ಪೊಟಾನ್ ಭಿತರ್ ಗೆಳ್ಳಾನ್ ಸೊಡ್ಲೆಂ ಲ್ಲೆ ಬರಿಚ್ ತೆ ಧರ್ತೆ ಪಾದಾಕ್ ದೆಂವ್ಲೆ, ಆನಿ ಥೈಂಸರ್ ದಿಸ್ಲೆಂ ವ್ಹಡ ಸುಸಜ್ಜಿತ್ ಭಾಂಡಾರ್.

ಬಾಂದಾಪ್ ವ್ಹಡ್ ಹಿಕ್ಮತ್ಯಾಂನಿ ಬಾಂದ್'ಲ್ಲ್ಯಾ ಬಾಂದ್ಪಾ ಪರಿಂ

ರಿಗ್ತಾನಾ ವಿಶಾಲ್ ಸಾಲಾನ್ ತಾಚೊ ಸ್ವಾಗತ್ ಕೆಲೊ, ತಾಂತ್ಲಿ
ವಿಖೊಂಕ್ ತಾಚಾ ದೊಳ್ಯಾಂಕ್ ಫೆಸ್ತ್ ಜಾಲ್ಲೆಂ, ಸಾಲಾಚಾ
ಗಾತ್ರಾಚಿಂ ಬಾಗ್ಲಾಂ ಪರಿಂ ದಿಸ್ಚಿಂ ಕೊಡಾಂಯಿ ಉಭಿಂ ಆಸ್'ಲ್ಲಿಂ,
ರ್ ತಾಣೆಂ ಥೈಂಚ್ಯಾ ಪರಿಸರಾಚೆಂ ವೀಕ್ಷಣ್ ಕೆಲೆಂ. ತಾಚಾ
ಶಿವಾಯ್ ಸಬಾರ್ ಸವಾಲಾಂ ಘೊಂವ್ತಾಲಿಂ. ವಿದೇಶಾಂತ್
ಾಂವ್ ಮಾಂದರ್ಸ್ಕ್ ಆಸಾ ತರ್ ಥೈಂ ಹಾವೆಂ ಕರುಂಕ್
ಕಸಲೆಂ? ಹಾಂಚೆಂ ಘಾಂಟೆ ವಿದೇಶಾಂತ್ ಆಸಾತ್ ವ್ಹಳ್ಯಾ
ಾಚೆಂ ಜಾಳ್ ಕಿತ್ಲೆಂ ವಿಶಾಲ್ ಆಸಾನಾಕಾ? ಸಂಸಾರಾರ್ ಆತಾಂ
ಣ್ ನಾಂವಾಡ್'ಲ್ಲ್ಯಾ 'ವಡಾಫಿಯಾ' ಪಾಂಗ್ಡಾಚಿ ಪುಣಿಗೀ ಹೆ
ಾಂಚೆಲಾಗಿಂ ವಾವುರ್ಣಾ ಖೈಚಾ ವರಾಚಿಂ ಎಲೆಕ್ಟ್ರನಿಕ್
ಾಂಕ್ ಅಸ್ತಿತ್?

ಉತ್ರೊನ್ ಫುಡಾಂತ್ಲ್ಯಾನ್ ದಿಸ್ಚ್ಯಾ ಕುಡಾಕ್ ರಿಗ್ತಾನಾ ಪಾಕ್ಳ್ಯಾರಿ
ತಾಚಾ ಆಂಗಾ ವಯ್ಲಿಂ ವಸ್ತ್ರಾಂ ರಿತ್ಯಾಳ್ಯಾಳೊಂಕ್ ಲಾಗ್ಲಿಂ,
ಡಾಕ್ ತೆಂ ಕೊಡ್ ತಾಕಾ ಭೋವ್ ಸೊಭಿತ್ ದಿಸ್ಲೆಂ. ತಿತ್ಲ್ಯಾ
ಾಂಗಾತಾ ವಾಟ್ ವ್ಹರ್ನ್ ವಚೊ ಉಲಯ್ಲೊ.

ತ್ಯಾ ಬಾಗ್ಲಾಂತ್ಲ್ಯಾನ್ ತುಮಿ ಭಿತರ್ ವ್ಹಚಾ..."

" ಲೊಟುನ್ ವಿಲಿಯಮ್ಸ್ ಭಿತರ್ ಗೆಲೊ... ಶೊನ್,
ಪ್ರಕಾಸ್ಛರಿತ್ ವರ್ಣ್ ವರ್ಣಾಚೆ ಸಬಾರ್ ದಿವೆ ಪೆಟೊನ್
ವಿತಾಲೆ. ಮಂದ್ ವಿದೇಶಿ ಸಂಗೀತ್ ವ್ಹಾಳೊನ್ ಆಸ'ಲ್ಲೆಂ,
ನ್ ಧರ್ಮೆಕ್ ಯಾ ವಯ್ರ್ ಅಂತ್ರಳಾಕ್ ಕಾಡ್ ದೀ — ಥೈಂ
ತಾಕಾ ಆಯ್ಕಾತಾಲೆಂ, ಸಂಗೀತ್ ಆನಿ ಸಂಗೀತ್ ಪಡಾತ್ರ್,

ರ್ ಏಕ್ ತಾಳೊ ಸಂಗೀತ್ ಭೆದುನ್ ಆಯ್ಕಾಲೊ,

ಮ್ಸ್ ತುಜಾ ಉಜ್ವ್ಯಾ ಕುಶಿಕ್ ಘೊಂವ್, ಥೈಂ ಏಕ್ ಕದೆ
ಚೆರ್ ಬಸೊನ್ ಆರಾಮ್ ಕರ್..." ತೊ ತಾಳೊ ಉಲಯ್ಲೊ,

ತೊ ತಾಳೊ ಖ್ಯೆಂಚಾ ದಿಶೆ ಥಾವ್ನ್ ಆಯ್ಲೊ ಮ್ಹಣೊನ್ ಪ
ಎಲಿಯಾಸಾಕ್ ಸಾಧ್ಯ್ ಜಾಲೆಂನಾ.

"ತುಜೆವಿಶಿಂ ಭೋವ್ ಉಣೆಂ ಹಾವೆಂ ಆಯ್ಕಲ್ಲೆಂ ಎಲಿ
ಪೂಣ್ ಆಯ್ಜ್ಯಾ ಪೇಪರಾಂನಿ ತುಜಾ ವಿಶಿಂ ಮಾಕಾ ಚಡಿತ್ ಮಾಹೆ
ತರೀ ಹಾವೆಂ ತುಜೆವಿಶಿಂ ಚಡಿತ್ ಸವೆಜ್ಜಾನ್ ಘೆಂವ್ಕ್ ಆಸಾ..."

ಎಲಿಯಾಸ್ ಆಜೂನ್ ವೊಗೊಚ್ ಆಸ್‌ಲ್ಲೊ.

"ತುಜೆಂ ಶಿಕಾಪ್?"

"ವಿದೇಶಾಂತ್ ಎಂ. ಟೆಕ್, ಆನಿ ಭಾರತೀಯ್ ವಿಶ್ವವಿದ
ಥಾವ್ನ್ ಎಲೆಕ್ಟ್ರಾನಿಕ್ಸ್ ವಿಭಾಗಾಂತ್ ಡಾಕ್ಟರೇಟ್."

"ಡಾಕ್ಟರೇಟ್ ಖ್ಯೆಂಚಾ ಥಿಸೀಸಾ ವಯ್ರ್?"

"ಇನ್‌ಸ್ಟ್ರುಮೆಂಟೇಷನ್ಸ್ ಆ್ಯಂಡ್ ಫಿಟ್ಟಿಂಗ್ಸಾಂತ್..."

"ಗುಡ್... ತುಕಾ ಪೈಶಾಂಚಿ ಆಶಾ ಚಡ್ ಮ್ಹಣ್ ದಿಸ್ತಾ?"

"..." ಎಲಿಯಾಸ್ ವಗೊಚ್ ರಾವ್ಲೊ.

"ತುಜಿ ಆದ್ಲಿ ಚರಿತ್ರಾ ಉಸ್ತಿತಾ ಮ್ಹಣ್ ಭಿಯೆತಾಯ್? ತೆಂ
ಹಾಂವ್ ವಿಚಾರಿನಾ... ತುಕಾ ಆಮ್ಚೊ ಸಹವಾಸ್ ಪಸಂದ್ ಆಸಾ?

"ದೆಕುನ್ ಹಾಂವ್ ತುಮ್ಚ್ಯಾ ಉತ್ರಾಂಕ್ ಪಾಳೊ ದೀವ್ನ್ ಹ
ಆಯ್ಲ್ಯಾಂ..."

"ಆಮ್ಚೆಂ ಮಿಸಾಂವ್ ಕಾಬಾರ್ ಕರ್ಚೆಂ ಧಯ್ರ್ ಆಸಾ ತು

"ಕೇವಲ್ ಎಲೆಕ್ಟ್ರೋನಿಕ್ಸ್ ಆನಿ ಇನ್‌ಸ್ಟ್ರುಮೆಂಟೇಷನ್
ವಯ್ರ್ ಆಧಾರಿತ್ ತರ್ ಖಂಡಿತ್."

"ತುಮ್ಚಾ ಮಿಸಾಂವಾಚೆಂ ಖಾತೆಂ?"

"ತುವಿಂ ನಿರ್ಣಯ್ ಕಚೊ..."

"ಆಮ್ಚೊ ನಿರ್ಣಯ್ ತುಕಾ ಪಸಂದ್ ಆಸಾ?"

"ಪಸಂದ್ ನಾ ತರ್ ಮಾಕಾಯಿ ನಿರ್ಣಯ್ ಘೆಂವ್ಕ್ ಕಳಿ

"ತರ್ ತುವೆಂಚ್ ಕಿತ್ಯಾಕ್ ಪಯ್ಲೆಂ ನಿರ್ಣಯ್ ಘೆಂವ್

"ಮಾಕಾ ತ್ರಾಸ್‌ದಾಯೊಚೆಂ..." ಉಲಯ್ಲೊ ಎಲಿಯಾಸ್

"ಉಲಂವ್ಕ್ ಮಾಸ್ತಿ ಉಲಯ್ಜೆ ತುಕಾ... ಹಾಂವ್ ತು

ಖಾತಿರ್ ಪಂದ್ರಾ ಲಾಖ್ ರುಪ್ಯೆ ದಿಂವ್ಕ್ ತಯಾರ್ ಆಸಾಂ,
ಾ ಅಶಿಂ ಪಯ್ಲೆ ಮುಂಗಡ್ ಉರ್ಲ್ಲೆ ಉಪ್ರಾಂತ್ – ಮಿಸಾಂವ್
ಾಲ್ಯಾ ನಂತರ್..."

ಯಾವರ್ಸ್ ಜೊರಾನ್ ಹಾಸ್ಲೊ, ಏಕಟ್ ಹಾಸೊ ತೊ,
ಕಾ ಲಜ್ ದಿಸಾನಾಂಗೀ ನಾ-ದಿಸ್ಚ್ಯಾ ಮಾನ್ಯಾ... ಸೊಲ್ಲೊ ಕರುಂಕ್
ಾಟ್ ಕೊಣೆಂ ಶಿಕಯ್ಲ್ಯಾ ? ಮಾಕಾ ಪಸಂದ್ ನಾ..."
್ ಕಿತ್ಲೆ ಅಶೆತಾಯ್ ?"
ಾನ್ಯ್ ಲಾಖಾಂಚೊ ಒಟ್ಟು ಐವಜ್ ಆನಿ ಕಾಂತುನ್ ತೀಸ್ ಲಾಖ್
ಂಗಡ್..."

ಂ ಭಾರಿಚ್ ಮುಖಾರ್ ಪಾವ್ಲಾಯ್ ಎಲಿಯಾವರ್ಸ್... ತೆ ಲೆಖಾ
ಲೆಂ...." ತೊ ಕಾಳೊ ಚಿಕ್ಯೊ! ಕಗ್ದಾಸಲ್ಲ್ಯಾ, ಪರಿಂ ಭಾಸ್ ಜಾಲೊ
ಸ್ಲಿಕ್,
ಕಾ ವ್ಹಾಜೆಂ ಭಾತೆಂ ಆನಿಕೀ ಕಳೆನಾಂಕ್ ನಾ... ಘಾಲ್ಯಾಚೆಂ [illegible]
ಪಳೆತೊಲೊಯ್ ಆನಿ ಹೊ ಎಲಿಯಾವರ್ಸ್ ಏಕಾ ವೊಡೆಲಾಕ್
ರಜ್ ಬಗ್ಲೆಕ್ ಮಾತ್ರ ತೆಂ ಸವ್ಜ್ತೊಲೊಯ್...!" ಆಪ್ಣೆ
ಾಸ್ತ್ರಿಕ್ ಕಾಂಯ್ಜ್ ಜಾಂವ್ಚ್ಯಾನಾ ವ್ಹಿಣ್ ತಾಕಾ ಘೆವರ್ಲ್ಲೆಂ, ಕಿತ್ಯಾ
-ದಿಸ್ಚ್ಯಾ ಮಾನ್ಯಾಕ್ ತಾಚಿ ಅಧಿಕ್ ಗರ್ಜ್ ಆಸ್ಲ್ಲಿ,

ಮಿಸಾಂವ್ ತುವೆಂ ಆಮಿ ದಿಲ್ಲ್ಯಾ ವಾಯ್ದ್ಯಾ, ಭಿತರ್ ಸಂಪಂವ್ಚೆಂ
ತುಜಾ ಮಾಗ್ಣ್ಯಾಕ್ ಒಪ್ಪಾಂವ್ ಎಲಿಯಾವರ್ಸ್" ತೊ ಕಾಳೊ

ರೆಂ ತರ್... ಮಾಕಾ ತುವೆಂ ಖಾತ್ರ್ಯೆವ್ಕ್..."

ಮಿಸಾಂವ್ ಜಾತಾಸರ್ ತುಂ ಆವಜ್ ಪೊಚ್ರಾ, ಭಿತರ್ ಆಸ್
ಎಲಿಯಾವರ್ಸ್ ಆನಿ ಬಾಹ್ಯ್ ಸಂಸಾರಾಕ್ ತುಜಿ ಆನಿ ತುಜ್ಯಾ ಕಾಮಾಂ
್ಜ್ ಗರ್ಜ್ ಆಸ್ಜ್ ನಾ."
ತ್ತ್ ಸುಣ್ಯಾ, ಮಾಕಾ ತುವೆಂ ತುಜಾ ಮಾಕೆ ಭಿತರ್ಲೆಂ ಸೊಕ್ಣೆಂ
ಕ್ಲೆಂಯ್ ? ಹಾಂವ್ ಆಜೂನ್ ಸ್ವತಂತ್ರ್ ಆಸಾಂ ತ್ಯಾಳ್ಳೆಂ ಮಾತ್ರ

NTRE LIBRARY

ಎಸ್ಪ್ರನಾಶಾ...!" ಎಲಿಯಾವರ್ಸ್ ತೊಂಡಾರ್ ಗಂಭೀರ್ಪಣ್ ಹಾ
ಪೆಟಾಂಡೆಲ್ಲೊ.

"ಸೊರ್ರಿ, ಎಲಿಯಾವರ್ಸ್... ಉತ್ರಾಂಚಿ ಖಿಚಡ್ ಆತಾಂ
ಹಾಂವ್ ತುಕಾ ಆನ್ನೇಕ್ ಪಾವ್ಟ್ ಮೆಳ್ತಾಂ, ತರ್ ತುಂ ಆತಾಂ ಭ
ವೆತಾಯರ್?"

"ನಾ... ಹಾಂವ್ ಹಾಂಗಾಚ್ ರಾವ್ತಾಂ; ಹಾಂವ್ ಮ್ಹಜೆಂ ಏ
ಹ್ಯಾ ಘಡಿಯೆ ಥಾವ್ನ್ಂಚ್ ಕರುಂಕ್ ಆಂವ್ಡ್ತಾಂ."

"ತರ್ ತುಜೆ ಖಾತಿರ್ ಏಕ್ ಕೂಡ್ ತಯಾರ್ ಕರುನ್ ವಸ್ತೈಚಿ
ತಾಂವ್ ಎಲಿಯಾವರ್ಸ್. ಪರತ್ ಆಮ್ಚಿ ಭೆಟ್ ಭೋವ್ ವೆಗೀಂಚ್ ಜ
ತೊ ತಾಳೊ ಬಂಧ್ ಜಾಲೊ. ಪರತ್ ಹಳ್ತ್ಯಾನ್ ವಿದೇಶಿ ಸಂಗೀತ್
ಜಾಲೆಂ.

ತಿತ್ಲ್ಯಾರ್ ಏಕಾ ಧಡಂಗ್ ವ್ಯಕ್ತಿನ್ ಎಲಿಯಾವರ್ಸಾಕ್ ಆಪವ್ನ್

ತೊ ತಾಚ್ಯಾ ಕೂಡಾಕ್ ಪಾವ್ಲ್ಲೊ.

ಸೊಭಿತ್ ಸಜ್ಜಿತ್ ಕೂಡ್ ತೆಂ, ಸರ್ವ್ ಸಿದ್ಧತಾ ಕರುನ್ ಸ
ಯೊನ್ ಘಡ್ತ್ ಆಸ್ಲ್ಲೆಂ ಕೂಡ್ ತೆಂ. ತಾಣೆ ಹಾಡ್ಲ್ಲಿ ಬ್ರೀಪ್ಕೇಸ್
ರ್ ಉಡವ್ನ್ ಸೊಡವ್ನ್ ದವ್ರಿಲ್ಲ್ಯಾ ಡಾಟ್ಯೆಚ್ಯಾ ಗಜ್ದೆರ್ಚ್ ವ
ನಿದ್ಲೊ ಎಲಿಯಾವರ್ಸ್.

ಕೂಡಾಂತ್ಲ್ಯಾ ಪ್ರಕಾಶ್ಭರಿತ್ ದಿವ್ಯಾಕ್ ದೆಖ್ತಾಂ ದೆಖ್ತಾಂ
ಚಿಂತ್ನಾಂಯಿ ಪ್ರಕಾಶ್ಭರಿತ್ ಜಾಲಿಂ.

ದೋನ್ ದೀಸ್ ಆನಿ ಏಕಾ ರಾತಿಚೊ ಖೆಳ್ ತಾಕಾ ವಿಚಿತ್ರ್ ದಿ
ಕಾಭಾರ್ರಾಂ ಪಿಂತುರಾಂ ಭಾಶೆನ್ ರ್ಯಾಳ್ಯಾಂಕ್ ಲಾಗ್ಲಿಂ.

ಉತ್ರಾಂಚ್ಯಾ ಧಾರಿಂನಿ ಆರ್ತ್ವಾಂವರ್ಸ್ ಆ್ಯಂಡ್ ಎಲೆಕ್
ಕಂಪೆನಿಚ್ಯಾ ರ್ಯಾಂಡಲ್ಸಾಕ್ ಟ್ಲೀಕ್ ಮೋಯರ್ನ್ ಕೆಲ್ಲೆಂ ತಾಕಾ ಏಕ್ ನಾ
ಸಂಗತ್ ತಶಿ ದಿಸ್ಲಿ. ಪೊಲಿಸಾಂನಿ ನಿರ್ಘಾಳ್ ಸೊದ್ನಾಂ ಕೆಲ್ಲಿಂ, ಡ್ರಾ
ಚಲಾಕಿ ವಾಪ್ರುನ್ ಪೈಶೆ ಗೇಟಿಭಾಯ್ರ್ ವೆಲ್ಲೊ ವಾವ್ರಿಯೊ ಚಿಂ
ತಾಕಾ ಹಾಸೊಂಕ್ ಆಯ್ಲೆಂ. ಹ್ಯಾ ಏಶಿಂ ತಾಚೊ ಡ್ರಾಯ್ವರ್ ಹ
ಸತ್ತ್ಲೊ ಮ್ಹಳ್ಳ್ಯಾ ಭರ್ವಸೊ ತಾಕಾ ಆಸ್ಲ್ಲೊ.

ಸರ್ವ್ ಘಡ್ತಾನಾ ಆಪ್ಣಾಚಿ ಪತಿಣ್ ಘರಾ ಸಾತ್ಲ್ಲಿಚ್ ಉತ್ರ
ವ್ಹಾಣ್ ತಾಕಾ ಭಗ್ಲಂ, ಜರ್ ತಿ ಘರಾ ಆಸ್ಲಿ. ಹಿಂ ಕಾವಣಾಂ
ಾನ್ ಜಾತಿನಾಂತ್, ತಾಕಾ ಉದ್ದಾಸ್ ಆಯ್ಲೊ ತಿಚೊ,
ತಾಚಿ ಪತಿಣ್, ಪಂದ್ರಾ ದಿಸಾಂದಿಂ ಕುಳಾರಾ ಗೆಲ್ಲೆಂ ತೆಂ
ರ್ ಆಸ್ಲ್ಲೆಂ. ಕಿತ್ಯಾಕ್ ಪಾಂಚ್ ಮಹಿನ್ಯಾಂಚಿ ಗರ್ಭೆಸ್ತಿಣ್
ಂ ಕಾಜಾರ್ ಜಾವ್ನ್ ದೋನ್ ವರ್ಸಾಂ ಸಂಪ್ತಾನಾ ತಾಚಾ ಪತಿ
ತೊಸಾಚಿ ಖಬಾರ್ ವ್ಹಾವವ್ನ್ ಘೆತ್ಲ್ಲಿ, ತಿಚೊ ಫುಡ್ಲದ್
ಚಾ ಕುಳಾರಾಚಾನಿಂಚ್ ಕರ್ತ್ ವ್ಹಾಳ್ಯಾನ್ ವಿಲಿಯಾವಣ್ಸಾಚಿ
ನಪಂಯ್ಸ್ ಜಾಲ್ಲಿ. ಆನಿ ಆಜ್ ತೊ ಘರ್ ಸೊಡ್ನ್ ಯೆತಾನಾ
ಆನಿ ತಾಚಾ ಪತಿಣೆಕ್ ದೋನ್ ವಿವಿಂಗಡ್ ಪತ್ರಾಂ ಬರವ್ನ್
ಜಾಗ್ಯಾರ್ ದವ್ರುನ್ ತೊ ಆಯಿಲ್ಲೊ. ತೊ ಜಾಗೊ ತಾಚೊ
ಆನಿ ಪತಿಣೆಕ್ ಕಳಿತ್ ಆಸ್ಲೊಚ್.

ಂ ಆಪ್ಣಾಚೆಂ ವಿಸಾಂವ್ ಕಿತೆಂ ಜಾಯ್ತ್? ವಾರ್ತಾ ಪತ್ರಾರ್
ಂವ್ ಘಾಣ್ಲ್ಲೆಂ ಪಳೆವ್ನ್ ಆಪ್ಣಾಚಿ ಶ್ರೀಮತಿ ಘರಾ ಯೇತ್?
ನ್ ಜಾಲೆಂ ವ್ಹಾಣ್ ಆತ್ಮಹತ್ಯಾ ಕರಿತ್?
.. ಆತ್ಮಹತ್ಯಾ ಕರ್ಚೆ ತಿತ್ಲೆಂ ಪಿಶೆಂ ತೆಂ ಜಾಂವ್ಜೆಂ ನಾ" ಅಂತ
ತಾಳ್ಯಾನ್ ತಾಕಾ ಧೈರ್ಯ್ ದಿಲೆಂ,
ರ್ಚ್ ತಾಕಾ ಜೆವ್ಣಾಕ್ ಆಪವ್ಣಿಂ ಆಯ್ಲಿಂ,
ಾಕ್ ಖಾಣ್ ಗರ್ಜ್ ಆಸ್ಲ್ಲೆಂ ತರೀ ತ್ಯಾ ಪ್ರಾಸ್ ತಾಚೆ ದೊಳೆ
ತಾಲೆ.

ಸಕಾಳ್ ಭೋವ್ ಆಳ್ಸಾಯೆನಂಚ್ ವಿಲಿಯಂವಣ್ಸಾಕ್ ಆರಂಭ್

ತ್ರೆಣಿ ದೊಳೆ ಉಗಡ್ನ್ ಪಳೆತಾನಾ ಪರಿಸರ್ ನವೆಂಚ್ ದಿಸ್ಲೆಂ,
ದ್ದಾಸಾನ್ ತಾಕಾ ಆದ್ಲ್ಯಾ ದಿಸಾಚಾ ಘಡಿತಾಂಚೊ ಯಾದ್
ಲೊ,
ಸ್ ಹಾಸೊ ತಾಚಾ ತೊಂಡಾರ್ ಚಳ್ಕ್ಲೊ,
ತಾಚೆಂ ಚಿಂತ್ನಾಂ ವಾಳ್ಳಿಂ,

ಹಳೂ ಕೂಸ್ ಪರ್ತಿಲಿ.

ಧರ್ಣಿರ್ ದೀಪ್ಟ್ ಪೆಟಾನಾ ಧರ್ಣಿರ್ ಶಿಂಪ್ಡೊನ್ ಆಸ್ಚೆಂ ದಿಸ್ಲೆಂ ತಾಕಾ,

ತಾಚೊ ಸದಾಂಚೆಂ ಜೀವನ್ ಆರಂಭ್ ಜಾಂವ್ಚೆಂಚ್ ಪೇಪರಾ ಆಜ್'ಯೀ ತೊ ಜಾಗೊ ಜಾಲೊ – ಪೇಪರಾ ಖಾತಿರ್,

ಪೇಪರ್ ಸೊಡಯ್ತಾನಾ ತಾಕಾ ಆಘಾತ್ ರಾಕೊನ್ ಆಸ್'ಲ್ಲೊ

ಪೇಪರಾಂಚೊ ಪಯ್ಲ್ಯಾ ಪಾನಾರ್ ಬೃಹದಾಕಾರಾಂಚಿ ತಾಚಿಚ್ ಕಾಳಾ ಹೆಡಾಯ್ತಾಲಿ.

ಜೀವಂತ್ ಧರುನ್ ದಿಲ್ಲ್ಯಾಂಕ್ ಪಂದ್ರಾ ಹಜಾರ್ ರು ಬಹುಮಾನ್ ಭಾಸಾಯಿಲ್ಲೆಂ ಸರ್ಕಾರಾನ್,

ತಾಚೊ ಸೆಕಯರ್ಲ ರ್ಯಾಂಡಲ್ಪಾನ್ ದಿಲ್ಲೆಂ ಪ್ರಕಟಣ್ ಫಾಯರ್ಸ್

"ಎಲಿಯಾಮರ್ಸಾಕ್ ಧರುನ್ ದಿಲ್ಲ್ಯಾ ವ್ಯಕ್ತೀಕ್ ಧಾ ಹಜಾರ್ ರು ಆಥ್'ರ್ವೊಂಟೊವರ್ಸ್'ರ್ ಕಂಪ್ಣೆಂಚ್ ದೊರಾಸರ್ ಕಾವರ್,"

ಕಾಲ್ಲ್ಯಾ ದಿಸಾ ರ್ಯಾಂಡಲ್ಪಾಕ್ ಬ್ಲೇಕ್'ಮೇಯರ್ಲ ಕರುನ್ ಲಿಲ್ಲ್ಯಾ ಎಕಾ ಕಠೊಡ್ ರುಪಯ್ಯಾಂಚಾ ವಂಚನಾವಿಶಿಂ, ಎಲಿಯಂಪರ್ಸಾಚಾ ಚರಿತ್ರ ಸವೆಂ ಪೇಪರಾರ್ ಸವಿಸ್ತಾರ್ ಎವರ್ಸಿಲ್ಲೆಂ.

ಎಲಿಯಾಮರ್ಸ್ ಹಾಸ್ಲೊ...

ಏಕ್‌ಟೊ ಹಾಸೊ ತೊ.

"ತುಮಿ ದೊಗಾಂಯಿನ್ನಿ ಮೆಳೊನ್ ಪಯ್ಲಾ ಪಂಚ್ವೀಸ್ ಹಜಾ ವಿಕ್ರತ್ ಕೆಲಾಂಗಿ?" ಹ್ಹ... ಹ್ಹ... ಹ್ಹ... ತೊ ಪರತ್ ಗಳ್ಯಾ, ತೆಂ ಪೇಪರ್ ಥೈಂಚ್ ಉಡಯ್ನ್, ಗಳೊನ್ ಆಸ್ಚೆಂ ವಿಂಚ್ಯಾನಾ ಕಾಂತುಂಯಿ ತೆಂಚ್ ಪೆಂಪಾರೆಂ,

"ಹ್ಯಾ ಪ್ರೆಸ್'ವಾಲ್ಯಾಂಕ್ ಕಿತೆಂ? ಹಜಾರಾಂನಿ ಎಡ್ವರ್ಟೈಸ್'ಪ ಪೈಶೆ ಮೆಳ್ತಾತ್! ಫಾಯರ್ಸ್ ಕಂಪ್ಣೆಕ್ ತಾಂಚಾ ಬೆಜಲ್ಯಾಂತ್ಲೆಂ ಕಿತೆಂ ಹಾಂಚೆ ದೀಸ್ ಚಲ್ತೆಚ್ ಹ್ಯಾ ಪಯ್ಶ್ಯಾಂನಿ."

ತಾಚೊ ಹಾಸೊ ಚಡ್ ರುಂದಾಲೊ ಶಿವಾಯ್ ಉಣೊ ಜಾ

ತಾಚೆಂ ಚಿಂತ್ನಾಂ ಪರತ್ ಪಾಂಕ್ಡಿಂ ಫಾಂಪ್ಲಿಂ.

5. ಚಲಿ ಆನಿ ಸುಖ್

ಆಜ್ ಮ್ಹಜಿ ಪತಿಣ್ ವಾರ್ತಾ ಪತ್ರ್ ವಾಚುನ್ ಘರಾ ಪಾವ್ಲಿ....! ಚಾ ಕುಳಾರಾಕ್ ರಾವ್ಲಿ? ಆಯ್ಲಿ ತರ್ ಹಾವೆಂ ತಿಚೆ ಖಾತಿರ್ ಲಿಖ್ ಟ್ರ ಥಾವ್ನ್ ಸರ್ವ್ ಗಮ್ತ್ಲೆಂ. ಹಾಂವ್ ಖೈಂಚಾ ಕೊನ್ಯಾಂತ್ ಆಸ್ಲ್ಯಾರೀ ಮಾಕಾ ಸೊಧುನ್ ಕಾಡ್ಚ್ಯಾಕ್ ಖ್ಯಾತ್ ರಾಜಕಾರಣ್ಯಾಂಚಿ ಯ್ ಕರುನ್ ಪ್ರಯತ್ನ್ ಕೆಲಾಂ ಆಸ್ತೆಲೆಂ. ತಿಚೊ ಬಾಪಯ್ಯೀ ಯೆಂತ್ ಕಾಂಯ್ ಉಣೊ ನಾ... ರ್ಯಾಂಡಲ್ಸಾಲಾಗ್ಗಿ ಮಾಹೆತ್ ತೊಯೀ ಕಾರ್ಯಾಕ್ ದೆಂವೊಂಕ್ ಪುರೊ...'

ಮಾಂಜಾರ್ ಸೊಭ್ಜಿ ವಿದೇಶಿ 'ಸೋನಿ' ಟಿ. ವಿ. ತಾಕಾ ತಿಚೆ ಥೈಂ ರ್ ಸಕ್ಲಿ. ತೀನ್ ಮಿನುಟಾಂಚಾ ವ್ಯಾಪಾರಿ ಜಾಹಿರಾತಾಂ ಉಪ್ರಾಂ ರಂಭ್ ಜಾಲೆಂ ವಾರ್ತಾ.

"...ಬೆಂಗ್ಳುರಾಂತ್ಲ್ಯಾ ಖ್ಯಾತ್ ಆರ್ತ್ ಮೂವರ್ಸ್ ಎಂಡ್ ಎಲೆಕ್ಟ್ರೀ ಲಿಮಿಟೆಡಾಂತ್ ದೇಡ್ ವರ್ಸಾ ಥಾವ್ನ್ ಡೆಪ್ಯುಟಿ ಚೀಫ್ ಜಾವ್ನ್ ರ್ ಆಸ್ಲ್ಲೊ ಡಾಕ್ಟರ್ ವಿಲಿಯಮ್ಸ್ ಕಂಪೆನಿಕ್ ದಗೊ ದೀವ್ನ್ ್ರ ಆಯಶ್ನಾ. ಶಿವಾಯ್ ತಾಚೆ ಥಾವ್ನ್ ಕರೋಡ್ ರುಪ್ಯಾಂಚೆಂ ' ಚಲ್ಲಾಂ. ಹೆಂ ವಂಚನ್ ಬ್ಲೇಕ್ ಮೇಯ್ಲಾ ದ್ವಾರಿಂ ಜಾಲಾಂ. ಡಾ। ವಿಲಿಯಮ್ಸಾನ್ ಚುಕಾರಿ ಮಾರಲ್ಯಾ, ತಾಕಾ ಕಾನೂನಾಚಾ ಧರುನ್ ದಿತೆಲ್ಯಾಂಕ್ ಸರ್ಕಾರಾನ್ 25 ಹಜಾರಾಂಚೆಂ ಬಹುಮಾ ಘೋಷಿತ್ ಕೆಲಾಂ..."

"ಹಲ್ಕಟ್... ಹಾಂಕಾಂಯೀ ದಂಪ್ತಿಂ ನಶ್ಯಾಸ್ ನಾ?" ಬಾಧ್ ಕೆಲಿ ತಾಣೆ. ತಾಚಿ ತಕ್ಲಿ ಹಳ್ವ್ಯಾನ್ ಪಡೊಂಕ್ ಲಾಗ್ಲಿ,

ತಿತ್ಲ್ಯಾರ್ ಬಾಗಿಲ್ ಆಪಾಪಿಂಚ್ ಉಗ್ತೆಂ ಜಾಲೆಂ. ತೋಂಡಾಕ್ ಆವೃತ್ ಕೆಲ್ಲೊ ವ್ಯಕ್ತಿ ಭಿತರ್ ಆಯ್ಲೊ.

"ತುಕಾ ಆಪಯ್ತಾ!...." ತೊ ಉಲಯ್ಲೊ.

"ಕೋಣ್?"

"ಡಾಕ್ಟರ್... ಹ್ಯಾ ಫುಡೆಂ ತುಂ ಸವಾಲಾಂ ವಿಚಾರ್ಚೆಂ ನಾಂಯ್.

ಕಿತ್ಯಾಕ್ ಹಾಂಗಾಸರ್ ಕೋಣ್ ಕಿತ್ಯಾಕ್ ಕಡ್ಸಾಳ್ಟಾ, ಕಸಲೆಂ ಮ್ಹಳ್ಯಾ ಸವ
ಚ್ ಸಾಂಗ್. ತುವೆಜ್ಯಾ ಸಂಬಾಳಿಂಚೆಂ ಫಳ್ಯಾರ್ ತಯಾರ್ ಆಸಾ"

"ಇತ್ಲೆಂ ಸಾಂಗೊಂಕ್ ತುಕಾ ಇತ್ಲೊ ಹಂಕಾರ್... ಪೆಟ್ಯಾ ಪ
ಪೆಟ್ಯಾಚಾ ಶಿವ್ಟ್ಯಾಕ್ ಚಡ್ ಜಡಾಯ್ ದಿಸ್ತಾ..." ಕಾಡಾನ್ ಖೆಂಕಾ
ಎಲಿಯಾಸಾನ್.

"ಸೊರ್ರಿ ಡೊಕ್ಟರ್..." ತೆಣೆ ತವ್ಯಾನ್ ವತಾನಾ ಕಾಚೆಂ ಪಾಟ
ಕೆಲೆಂ ಕಾಣೆ. ಡ್ರೈನಿಂಗ್ ಹೊಲಾಕ್ ಪಾವ್ತಚ್ ಬಳಾನ್ ಕಾಣೆ ಕ
ವ್ಹೊಡುನ್ ಬಸ್ತಾನಾ ಕದೆಲಾನ್ ಕರ್ಕಶ್ ರಡ್ಣೆಂ ದಿಲೆಂ.

"ತುಕಾ ರಾಗ್ ಚಿಕ್ಕೆ ಚಡ್ ಮ್ಹಣ್ ದಿಸ್ತಾ ಡಾಕ್ಟರ್..." ಹ
ಭಿತರ್ ಏಕ್ ತಾಳ್ಯೊ ಗುಜ್ಗುಜೊ. ಖ್ಯಾಂಚಾ ಕಾಶಿ ಥಾವ್ನ್ ತೆಂ
ಮ್ಹಣ್ ಸೊಧುನ್ ಕಾಡುಂಕ್ ಥೈಂಚಾ ವೈಜ್ಞಾನಿಕ್ ರಚನಾಂ ದ್ವಾರಿಂ
ಜಾಯ್ತಾತ್ಲೆಂ. ತರೀ ತ್ಯಾ ತಾಳ್ಯಾಚಿ [redacted] ಪರಿಚಯ್ ಮೆಳ್ಳೆ, ಜೆಂ
ಕಾಲ್ ತಾಣೆ ಆಯಿಲ್ಲ್ಯಾ ಕ್ಷಣಾ ಹ್ಯಾಚ್ ಕಾಡ್ಚೆಂ ಆಯಕ್ಲ್ಲೆಂ ನಾ
ಮಾನ್ಯಾಚೆಂ.

ಎಲಿಯಾಸಾನ್ ತಾಕಾ ಜಾಪ್ ದೀವ್ಜ್ಯಾ ಗೊವ್ಜ್ಯಾಕ್ ಗೆಲೊ ನಾ.

ತೊ ಆಪ್ಲ್ಯಾಚ್ ವಾವ್ರಾಂತ್ ನಿರತ್ ಜಾಲೊ.

"ಡಾಕ್ಟರ್ ತುಜೆಂ ಮಿಸಾಂವ್ ಆರಂಭ್ ಜಾಂವ್ಕ್ ಸಬಾರ್
ಆಸಾತ್, ಮಿಸಾಂವಾ ಖಾತಿರ್ ತುವೆಂ ವಿದೇಶಾಕ್ ಪಯ್ಣ್ ಕರುಂಕ್
ತೆಂ ತುಂ ಜಾಣಾಂಯ್, ತ್ಯಾ ಪರ್ಯಾಂತ್ ತುವೆಂ ಹಾಂಗಾಚ್
ಪಡ್ತೆಲೆಂ, ತ್ಯಾ ದೆಕುನ್ ತುವೆಂ ಹಾಂಗಾಸರ್ ಆಸ್ಚ್ಯಾ ಪರ್ಯಾಂತ್
ನಾಕಾಚಿ ತುಡಿ ಸಮ್ಜ್ ಕಾಯ್ದ್ಯಾಚಾ ಉದ್ಯಾಂತ್ ನಿತಳ್ ಕರುನ್ ಶಾಂ
ಚಡ್ ಬೊರೆಂ..."

ಚ್ಹಾ ತೊಂಡಾಂತ್ ಭರುನ್ ಆಸ್‌ಲ್ಲ್ಯಾ ಎಲಿಯಾಸಾಕ್ ಉ
ಗೆಲೆಂ, ತೊ ಹಾಸ್ಲೊ...

"ತುಂ ಮಾಕಾ ಧಮ್ಕಿ ದಿತಾಯ್ ಶಿ ದಿಸ್ತಾ ಮೊನ್ಯಾ...."
ಮ್ಹಣಾಲೊ. "ಹಾಂವ್ ತುಜಾ ಅಧೀನ್ ನಾ" ಮ್ಹಣ್ ತುಂ ನೆಣಾ
ಪರತ್ ಜೊಕಾನ್ ಬೊಟಾಂಟುನ್ ಏಕಾರಿಲಾಗೊ ತೊ.

"ಡಾಕ್ಟರ್..." ತೆಣೆಂ ಕಾಳ್ಜಾ ಪರತ್ ಗುಡ್ಗುಡ್ಲೆಂ..." ತುಜೆಂ ...ವ್ ತಿವೆಂ ಸ್ವಾಧೀನ್ ಕರ್ಚೆ ಪಯ್ಲೆಂಚ್, ತುಂ ವ್ಹಡ್ಲೆ ಆಧೀನ್ ...ರ್... ಬದಾರ್ ಆವ್ಜ ಆಧೀನ್ ಆಸಾಯ್.... ಟಿ. ಎ, ರ್ ತುವೆಂ ...ರ್ ಆಯಶ್ಕಲೆಂವಾಂಕ್? ಪಂಚ್ವಿಸ್ ಹಜಾರ್ ರುಪಯ್ ತುಜಾ ಪೆಟ್ಯೆಂ ...ಟ್ಯೆಂತ್. ಜರ್ ತುಕಾ ಕಾಂಚಿ ಕಾಬೆನ್ ದಿಲ್ಯಾರ್ ಪಂಚ್ವಿಸ್ ...ಚಿ ಖಾಡ್ ಪೂರಾ ಕಾಡ್ತಾತ್ ವರಾತ್ರ್ ಸ್ಟೆಂ ತುಜೊ ತೆಂ ಬ್ರೀಫ್ ...ರ್ ಕುಸೊಂಕ್ ಸೊಡ್ಲೊ ಏಕ್ ಕರೊಡ್ ರುಪ್ಯೆ ರಾಕ್ಹಲ್ಲ್ಯಾಚಾ ...ಂಥಳಾ ಘಡ್ತಲೊ... ಉಪ್ರಾಂತ್ ತುವೆಂ ಭಿಯ್... ಭಿಯ್ ದಖಾದಾ ...ರ್ ಪಡಾತ್..."

"ದಳ್ದಿರ್ಯಾ.... ಆತಾಂ ಭಿರ್ ವರಾಗೊನ್ ಆಸಾಯ್ ತುಂ... ತುಂ ಉಲಯ್ತಾಯ್ ತೆಂ ತುಜಾ ಬೊಸಾಕ್ ಕಳಿತ್ ಜಾಲ್ಯಾರ್ ತುಜಿ ಜೀಬ್ ...ಾಯ್ತ್? ತುಕಾ ವ್ಹಡ್ಲಿ ಗಜ್ ನಾ ಆಸೊಂಕ್ ಪುರೊ. ಪುಣ್ ...ಕ್ ವ್ಹಡ್ಲಿ ಗಜ್ ಆಸಾ. ತುಜೊ ದುರ್ಹಂಕಾರ್ ಬಂಧ್ ಕರ್... ...ಕಾವರ್ ವಹಾತ್ರ್ ರ್, ಲಾಂಬ್ ಜೀಬ್ ಕಾತ್ರುನ್ ಕಾಡುಂಕ್ ಚಡ್ ವೇಳ್ ಲಾಗಾನಾ, ತ್ಯಾ ದೆಕುನ್ ತುಂ ವಹಾಕಾ ಕಾಂಯ್...." ...' ವಿಚಾರ್ ಹಾತ್ ಘಾಲಿತ್ ಉಲಯ್ಲೊ ವಿಲಿಯಾಮ್ಸ್.

"ವ್ಹಯ್... [illegible] ಆವ್ಟಂ ಕಾವರ್... ತುಜಾ ವಿಸಾಂವಾ ಪಯ್ಲೆಂ ...ಾ ತುಜಿ ಲಾಕ್ಣಿ..." ತೆಣೆ ನಾದಿಸ್ತೆಂ ಖಾಲ್ತ್ಯಾ ಜಾಲೊ.

"ಅಳಿ ನಾ – ದಿಸ್ಯಾ ತುಂನ್ಯಾ... ದೆಕುನ್'ಂಚ್ ತಾಜೊ ವೆಂದು ...'. ಹಾವೆಂ ಜಾತಾತಿತ್ಲ್ಯಾ ವೆಗ್ಗಿಂ ಹ್ಯಾ ದೇಶಾ ಥಾವ್ನ್ ಭಾಯ್ರ್ ...ರ್ ಜಾಯ್, ಕಿತ್ಯಾಕ್ ಹಾಂಗಾಸರ್ ಪಹಾಕಾ ಸೊಧುನ್ ಕಾಡುಂಕ್ ...ಜಣ್ ಪಾವ್ಲ್ಯಾನ್'ಯ್ ಆಸಾತ್, ಜರ್ ಹಾಂವ್ ವಿದೇಶಾಕ್ ಪಾವಾನ್ ...ಪೂರಾ ಲಫ್ಡೆ..."

"ಡಾಕ್ಟರ್... ತುಕಾ ಹಿ ಖಂತ್'ಚ್ ನಾಕಾ... ತುಂ ಹಾಂಗಾ ಥಾವ್ನ್ ...' ವಿದೇಶಾಕ್ ಪಾವ್ತಲೊಯ್. ತುಜೆಂ ಪಿಸಾಂವ್ ಪಿದೇಶಾಂ ತಶೆಂ ಆಸ್ತಾಂ, ತುಂ ಥೈಂ ಪಾವ್ಲ್ಯಾಂ ಪಯ್ಲೆಂಚ್ ಕಾಂಯ್ಚ್ ...ನಾ ವ್ಹಾಳ್ಳೆಂ ಧೈರ್ ಹಾವೆಂ ದಿಂವ್ಚೆಂ... ಆಜ್ ತುವೆಂ ಕರ್ಚೆಂ

ತ್ರಸ್ಲೆಂ ಕಾವರ್ ಹಾಂಗಾಸರ್ ಕಾಂಯ್ ನಾ... ಆವಶ್ಯ ಬೊಸಾಚೆಂ ಅಪೊ
ಯೋವ್ದಿ - ಪುಡ್ಲೆಂ ಉಲೊವ್ಣೆಂ ಉಪ್ರಾಂತ್ ಜಾಂವ್ಚೆಂ..."

ಎಲಿಯಾವರ್ಸಾರ್ ಸಕ್ಯಾಂಡ ಏಚ್ ಗಳ್ಯಾಲಾಗೀಚ್ ಶಿರಾಲ್ಲ್ಯಾ,
ಭಗ್ಲೆಂ, ಏಕ್ ಘೊಟ್ ಚಾ ಪಿಯೆವ್ನ್ ತೊ ವಾಟೆಂ ಘುಂವ್ಲೊ.
ಮಾತ್ಲಬಿ ಮನ್ಯಾಂ ಸಾಂಗಾತಾ ಕಶೆಂ ವಾವ್ರ್ ಭೆಟಂವ್ಚೊ ಮ್ಹಳ್ಳೆಂ ತಾಕಾ
ತಕ್ಲೆ ಘಡಾಪಢೇಚೆಂ ಜಾಲ್ಲೆಂ,

ತಿತ್ಲ್ಯಾರ್ ಪರತ್ ತಾಳಿಯೊ ಗಾಜ್ಗಜೆಲ್ಯೊ.

ಎಲಿಯಾವರ್ಸಾಕ್ ಸಂತಾಪ್ ಆಯ್ಲೊ. ತರೀ ಕಾನ್ ತೆ
ವೊಡ್ಡ್ಯಾಯ್ಲೆ.

"ತುಜಾ ಕೂಡಾಂತ್ ಸಬಾರ್ ಸಪ್ನತೆಲ್ಯೊ ಆಸಾತ್. ಸಂಗಿಂಚ್
ಕ್ಟ್ರಾನಿಕ್ ಉಪಕರಣಾಂಯೀ ಆಸಾತ್... ತಾಕಾ ಜಾಯ್ ತರ್ ತಾಂ
ತುವೆಂ ಉಪ್ಯೋಗ್ ಘೆವ್ಯೆತ್. ತುಕಾ ಖೆಳಾಂತ್ ಅಭಿರುಚ್ ಆಸಾ
ತುಕಾ ಖೆಳ್ ಖೆಳೊಂಕ್ ಏಕ್ ಸಾಂಗಾತಿಯೀ ಮೆಳ್ತಲೊ. ಆನಿ ತ
ಖೆಳ್ ತುಜಾ ಮಿಸಾಂವಾಕ್ ಉಪ್ಕಾರಾಕ್ ಯೀ ಪಡ್ಚಿ ಸಾಧ್ಯತಾಯ್ ಆಸಾ...

ಎಲಿಯಾವರ್ಸಾರ್ ಮಾತಿಂತ್‌ಚ್ ವ್ಹತ್ತೊ ಸಂತೋಸ್ ಜಾಲೊ, ಹ
ಜಾಳ್ಯಾ ವಿಶಿಂ ವಿಚಾರುಂಕ್ ಕಶೆಂಯ್ ಏಕ್ ಕಳಿತ್ ಆಸ್ಲ್ಯಾ ವ್ಯಕ್ತಿ ಯೆತೆ
ನೈಂಗಿ ಮ್ಹಣೊನ್. ತಕ್ಲಿ ಹಾಲಯಿತ್ರ್ ಭಾಯ್ರ್ ಆಯ್ಲೊ ತೊ.

ಅಪ್ಲ್ಯಾ ಕೂಡಾಕ್ ಪಾವ್ತಾಚ್ ಪರತ್ ಖಟ್ಲ್ಯಾರ್ ಗಳ್ಳೊ ತೊ.
ತಾ ದಿಸ್ಸ್ಯಾ ಮಾನ್ಯಾನ್ ಗುಜ್ಗಡ್ಲ್ಲೆ, ಸಬ್ದ್ ಕಾಣೆ ಪರತ್ ಮತಿಂತ್
ಯ್ಲೆ. ತಾಚಿ ಮಾತ್ ಚಿಕ್ಕೆ ವಾಂಕ್ಡ್ಯಾ, ವಾಟೆನ್ ಯೋಚಿತ್ ಕರುಂಕ್
"ತುಜೆ ಮಿಸಾಂವ್ ಸ್ವಾಧೀನ್ ಕರ್ತಾ ಪರ್ಯಾಂತ್ ತುಂ ಮ್ಹಜೆ ಆ
ನಾಂಯ್... ಬಗಾರ್ ಆಮ್ಚ್ಯಾ ಆಧೀನ್ ಆಸಾಯ್..." ತಾಚಿ ಉತ್ರಾಂ
ವಿಚಿತ್ರ್ ದಿಸ್ಲೆಂ, "ಆಮ್ಚ್ಯಾ..." ಮ್ಹಳ್ಯಾ ಸಬ್ದಾ ಪಾಟ್ಲ್ಯಾನ್ ಬಾ
ಸಬಾರ್ ಜಣ್ ಆಸಾತ್ ಮ್ಹಣ್ ತಾಕಾ ಗಮ್ಲೆಂ, ಯಾ ಹೆ ದುಸ್ರ್ಯಾ
ಪಂಗ್ಡಾಂತ್ ಆಧಾರ್ ದಿಂವ್ಚ್ಯಾ ಕಾವತಾಂತ್ ದಲಾಲಿ ಜಾವ್ನ್ ವಾ
ಗಾಯ್? ಯಾ ವಿಜ್ಞಾನಿಂಚಾ ಅಪಹರಣಾಚಾ ವಾವ್ರಾಂತ್ ಸಾಂ
ದಿತಾ? ದೇಶ ದ್ರೋಹಿಗೀ ಯಾ ಸಂಸಾರಾಕ್ ಘಟಂವ್ಚೊ ದೇವ್ಚಾರ?

ೆಂ ಟಿ.ಎ.ರ್ ನ್ಯೂಸ್ ಆಯ್ಕ್ಯಾಲೆಂವಾಣ್ಯ?" ತಾಣೆ ವಿಚಾರ್‌ಲ್ಲೆಂ ಕಾ ಚಡ್ ವಿಷಯಕ್ ಷ ಗ್ರಹ್ ಕರ್ನ್ ದೀಲಾಗ್ಲೆಂ.

ಯಮ್ಸ್ ಚಿಂತಾಮಗ್ನ್ ಜಾಲೊ, ಆಪ್ಣಂ ಹ್ಯಾ ಕೂಡಾಂತ್ ಕರ್ಚಿ ಹಾಲ್-ಹವಾಲ್ ತೊ ನಾ ದಿಸ್ತೊ ವ್ಯಕ್ತಿ ಪಳೆತ್ತ್ ಆಸಾ, ಆಪ್ಣೆ ತೆಂ ಕೆಲ್ಯಾರೀ ತೆಂ ಥ್ಯೆಂಕರ್ ತಾಕಾ ತಕ್ಷಣ್ ಕಳಿತ್ ಜಾತಾ. ನ್ಯೆಂ ೆಂ ಟಿ. ಎ. ದವರ್‌ಲ್ಲಿ ತಾಕಾ ಕಳಿತ್ ಜಾಂವ್ಚಿ ಕಶಿ?

ಾ, ಫುಡೆಂ ಆಪ್ಣಂ ಚಡ್ ಹುಶಾರ್ ಜಾಂವ್ಕ್ ಜಾಯ್’ ಚಿಂತಿ ಲಿಯಮ್ಸ್.

ಲ್ಯಾರ್ ಬಾಗಿಲ್ ಉಗ್ತೆಂ ಜಾಲೆಂ, ತಾಚಿ ದೀಷ್ಟ್ ಬಾಗ್ಲಾರ್ ಆಧ್ಯಾರ್ಕುರ್ಯಾ ನೆಸ್ಣ್ಯಾನ್, ಪಾತಳ್ ಪಾಲಿಷರಿಂ ವೊಂಟ್ಯಾನ್" ಏಕ್ ಸೊಭಿತ್ ಸುಂದರ್ ಚಲಿ ಭಿತರ್ ಚರ್ಲಿ.

ಾ ಕಿತ್ಲಿ ಸೊಭಾಯರ್?" ನಿಸ್ತೇಜ್ ದೊಳ್ಯಾಪರಿಂ ದೊಳೆ ಕೆರಾನ್ ಭಾಯರ್ ಗಿಳ್ಳಿ ವಿಲಿಯಮ್ಸಾನ್, "ಎಲಿಜಾಬೆತಿ (ಆಪ್ಲಿ ಪತಿಣ್) ಡ್ ಸುಂದರ್ ಆನಿ ಘಟ್‌ಮುಟ್ ಆಸಾ, ಬಾರೀಕ್ ಘೆಂಕಾಡ್ ಡಯ್ತಾ, ಕಾಳಿಜ್ ನಾಚಯ್ತಾ, ರಗ್ತಾಚೊ ಉಡೊ ಚಡಯ್ತಾ... ಸ್ಟ್ರೀಟ್ಸ್..." ತೊ ಅಪ್ಲೆಸ್ಕಿಂ ಪುಸ್ಪುಸ್ತಾ.

ಸಮ್ಯಾ ಜಾಲ್ಲ್ಯಾನ ತಾಚಾ ದಿಷ್ಟಿರ್ ಸವಾಲ್ ಕೆಲೆಂ.

ಮೆಂ ಚಡ್ ಉಡೊಂಕ್ ನಜೊ. ಚಲಿ ಮ್ಹಳ್ಯಾರ್ ಏಕ್ ಜುಗಾರ್, ಜುಗಾರಾಚೊ ಖೆಳೊ ಭೆಷ್ಟಾಟ್ ದೆಂವಯ್ತಾ. ತಿಚೆಲಾಗಿಂ ಡ್ ಖೆಳೊಂಕ್ ನಜೊ. ತುಕಾಯಿ ಪತಿಣ್ ಆಸಾ ತುಜೆಂ ಜಿವಿತ್ ದಯ್ತಾ... ತುವೆಂ ಆಡ್ ರಸ್ತೊ ಧರುಂಕ್ ನಜೊ... ಹ್ಯಾ ತಾಚಾ ಚಿಂತ್ನಾಂನಿ ಚಡ್ ತಾಕಾ ಭೆಷ್ಟಾವ್ನ್ ದಿಂವ್ಕ್ ನಾ, ಬರಿ ದಿಸ್ತೊ ವ್ಯಕ್ತಿ ಹ್ಯಾ ಕೂಡಾಂತ್ ಆಪ್ಣಂ ಕರ್ಚೆಂ ಸರ್ವ್ ದೆಖ್ತಾ’ ಚಿಂತ್ನಾನ್ ತಾಕಾ ತಾಚಾ ಜೀವಾಕ್‌ಚ್ ನಿಸ್ತೇಜಿತ್ ಕರುನ್.

ಂ ಹಾಲೊನ್ ಧಲೊನ್ ಆಯ್ಲೆಂ...

ಾಗಿಂ ಯೇವ್ನ್ ತಾಚಾ ಗಳ್ಯಾರ್‌ಚ್ ಬಸ್ಲೆಂ...

ಭೋವ್' ಉಣೆಂ ವಸ್ತ್ರ್' ತ್ಯೆಂಚೆರ್' ಆಸ್'ಲ್ಲೆಂ. ಪಾ ಪಾತಳ್' ಬ್ಲಾ ಥಾವ್'ನ್ ಧೊವ್ಯಾ ಸ್ತನಾಂಚಿ ಏಕ್'ಸ್ರೇ ದಾಕಯ ತಿಚಾ ಕಾಮುಕೀ ದೊಳ್ಯಾಂನಿ ಎಲಿಯಾವರ್ಸಾಚಾ ಪುರುಷತ್ವಾಕ್' ದಿಸ್ತಾಲಂ... ತಾಚಿ ಕಾಮುಕತಾ ಸಗ್ಳಿಚ್' ಜಾಗಿವ್'ನ್ ಜೊಡ್ಡಿ ಶ್ವಾಥಿ ಲ್ಲ್ಯಾ ತಾಚಾ ವೋಂಠಾಕ್' ಆಸ ಲ್ಲಿ... ತಿಚಿ ಕೂಡ್' ತರ್ನಾಟ್ವಣಾಚಾ ಳ್ಯಾ ವಾಧೆಂ ಖತ್ಕತ್ತಾಲಿ. ತಿಣೆ ಹಾತಾಂಚಿ ಬೊಟಾಂ ಆಪ್ಲ್ಯಾ ಸ್ಥಕಿಂ ಚಿ ದೆಖ್ಯಾತಾ ತಿಚಿಂ ಬಗ್ಣಾಂ ಚಡ್' ಜವಾಳೊನ್' ಆಯ್ಲ್ಯಾಪರಿಂ ದ ತಿಚಿ ಹಾಲ್' - ಹವಾಲ್', ಆಟ್'ನೇಟ್'... ಉದ್ರೇಕಿತ್' ಸ್ಪುಸಾಣ್'.. ಥ್' ಉಸ್ವಾಸ್', ಕಾಂಪ್ಜೆಂ ಆಂದ್'... ಉಭಿ ಜಾಲ್ಲಿ ಲೊಂವ್'....

ಎಲಿಯಾವರ್ಸಾಚೆಂ ಪುರುಷತ್ವ್ ಜಾಗೆಂ ಜಾಲ್ಲೆಂ.

ತಾಚಾ ವೋಂಠಾ ವಯ್ಲ್ಯಾ ಶೆಳ್' ವಹಾಜ್ವಲ್ಲಿ. ವೋಂಠ್' ಕಾಂಪ್ತಾಲೆ. ತಾಚೆಂ ಆಂಗಾಂತ್' ಬಾರೀಕ್' ಶಿರ್ಶಿರೊ ಚರ್ಲ್ಯಾ.

ನಿಜಾಯಿಕ್ಯಾ ತೊ ಸಗ್ಳ್ಯಾಚ್' ಭುಕೆಲ್ಲೊ.

ಭುಕ್'... ಕೂಡಿಚಾ ವಿಶ್ವ್ಯಾಚಿ ಭುಕ್'.

ತಾಚಾ ಚಿಂತ್ನಾನಿಂ ತಾಕಾ ನಿಸ್ತೇಜ್' ಕೆಲ್ಲೊ...

ತೊ ಸರ್ಲ್ಯಾತೊ... ಪುಣ್' ತಾಚೊ ಜೀವ್' ತಾಚೆಂ ಸಾಂ ಆಯ್ಕ್ಯಾತಾಲೊ.

ತಿಕಾ ಥಾಂಬಂವ್ಕ್ ಸಕ್ತಿವಂತ್' ಆಸ್'ಲ್ಲೊ ಎಲಿಯಾವರ್ಸ್...

ನಾ-ದಿಸ್ಯಾ ವ್ಯಕ್ತಿನ್' ಸಾಂಗ್'ಲ್ಲೊ ಖೆಳ್'...

ಹೊ ಸಾಂದಾಶಿ ತಿಕಾ ಮಾರ್ಥಿಣಾ ದಿತಾ...

ಎಲಿಯಾವರ್ಸಾಕ್' ರೊಂದ್' ಹರ್ದೆಂ ಆಸಾ, ಚೊವ್ಯಾ ಭುಜಾಂ ಉಡ್ಯಾಣಾಂ ಘಾಲ್ತಾತ್', ಬಳಿಷ್ಟ್ ವರ್ಷಾಂಸ್' ಖಂಡ್' ಬಾ ಕ್' ಆಶ್ಚರ್ಯಪರಿಂ ಪರ್ಜಳ್ತಾತ್', ತಾಚಿ ತಾಂಬ್ಡೆ ವಹುದ್' ವೋಂಠ್' ಪ್ರೇಮಿಕ್'ಯೊ ಸ್ವರ್ಗ್' ಸುಖ್' ದೀತ್'...

ತಶೆಂಚ್' ತಾಚಿ ವೆದಾನ್' ಕಾವಳ್' ಕರ್ಚೆ ತಕ್ಲಿ ತಾಕಾ ಖ್ಯೆಂಚಾ ಥಾಪ್ಯಾಯಿಲೊ ರಾಕೆಲ್ಕ್' ಸಕ್ತ ಆನಿ ಆನ್ಯಾರಾ ಥಾಂದ್' ಬಚಾವ ಜಯ್ತ್ಯಾಚಾ ಶಿಖರಾಕ್' ಪಾಂವ್ಕ್ ಸಕ್ತ.

ಆಜ್'ಯಿ ತಾಚಾ ತಕ್ಲಿನ್' ಬಕೊಚ್' ವಾವ್ರ್ ಕೆಲ್ಲೊ.

’ ಆನಿ ಖೆಳ್ಗಡ್ಯಾ ಮಧ್ಲ್ಯಾ ಸಂಬಂಧ್’ ಆಮ್ಚೆಂ ಸೊಧ್’ಲ್ಲೊ,
ಕ್ಟರ್’..." ತೆಂ ಪುಸ್ಪುಸ್ಲೆಂ. ತಿಚಾ ದೊಳ್ಯಾನಿಂ ಲಿಪ್’ಲ್ಲೆಂ
ದೆಖ್ಲೆಂ ತಾಣೆಂ, "ಹಾಂವ್’ ತಯಾರ್’ ಜಾಲ್ಯಾಂ... ಹಾಂವ್’
.. ಚಿಂತಾ ಹಾಂಗಾ ತುಮಿಂಯಿ ಭೆಕೆಲ್ಯಾತ್’... ತುಮಿ ಎದೊ
ಂತ್’ ಎಕ್ಸ್ಪರ್ಟ್’ ಆಸ್ಲ್ಯಾತ್’. ಹ್ಯಾ ಫುಡೆಂಯಿ ಥೊಡ್ಯಾ ದಿಸಾಂ
ಎಕ್ಸ್ಪರ್ಟ್’ ಆಸ್ತೆಲ್ಯಾತ್’... ಹೆಂ ಸ್ವರ್ಗ್’ ಸುಖ್’ ಮಾಮಾಲಿಂ ವೇಳ್
ಾ ಉಟೆಂಗಣ್’ ಭದ್ರ್ ತರ್’ ತುಮಿಯಿ ತಯಾರ್’ ಜಾಯಾ...
."ಡಾಕ್ಟರ್’... ಮ್ಹಜೆ ಸಂಗಿ ಮಿಲಿತ್’ ಜಾ..." ತಾಣೆ ಬಾಗೊನ್’
ಾ ನಿದ್ರೇಸ್ತ್ ತಶೆಂ ದಿಸ್ಚ್ಯಾ ದೊಳ್ಯಾ ಮಧೆಂ ಚುಂಬನ್’ ದಿಲೆಂ,
ತಿಚಾ ಶರೀರಾಚಿ ಪೊಟಾಯ್’ ಸೊಸುಂಕ್’ ತಾಂಕಾನಾಶ್ತಾಂ ತ್ಯಾ
ಬ್ರಾ-ಚೊ ಹುಕ್’ ತುಟೊನ್’ ಪಡ್ಲೊ... ತೆಂ ಸಗ್ಳೆಂಚ್’ ಮಿಲಿಯಾ
ಅಂಗಾರ್’ ಗಳ್ಳೆಂ.

ಿಯಾಕ್ಶನ್ ತಾಚಿ ಬಳಾದಿಕ್’ ತಾಳೊ ತಿಚಾ ಭುಜಾಂಚೆರ್’ ಥಿರಾ
ಳಿ ಫ್ಲಾಲಾನ ತಿಕಾ ತಾಚ್ಯಾ ಕುಡಿ ಮಯ್ಲ್ಯಾಂ ಉಟವ್ನ್ ಬಸಯ್ಲೆಂ,
ಯ್ಣ್" ಉಲಯ್ಲೊ ಮಿಲಿಯಾವರ್’ಸ್" ಪಳೆ ಆಜ್’ ಸಕಾಳಿಂ ಉಟೊನ್’
ರ್ಲೆಂ ಕಾವರ್’ ಕಾಂಯ್’ಜ್ ನಾ, ಕೇವಳ್’ ನಾಶ್ತ್ಯಾ ಥೊಡ್ಯಾ ವೆಳಾದಿಂ
ಯೆಲ್ಲೊ. ಮ್ಹಜಿ ಭುಕ್’ ಥಾಂಬ್ಲ್ಯಾ... ಮಕಾ ಫಕತ್’ ಆಸ್ಜ
ಭುಕ್’... ನಾ ಕುಡಿಚಿ ಭುಕ್’. ಆನಿ ತೇ ಪೋಟ್’ ಭರ್ಲ್ಯಾರಿಂ...
ಫುಡೆಂಚ್’ ಹೆಂ ಪಾಪ್’ ಕರುಂಕ್’ ಮಕಾ ಮನ್’ ನಾ... ತುಕಾ
ಬೆಜಾರ್’ ಕರ್ಚೆಂ ಮ್ಹಣ್’ ಲೆಕಿನಾಕಾ.... ಮ್ಹಜಾ ಪಾತ್ಯಾಂಚೊ
ಅನಿಕೀ ಚೊಳ್’ ಜಾಂವ್ಜ ನಾಕಾ... ಪ್ಲೀಜ್’"

ಜ್ಯಾ... ಹ್ಯಾ... ಹ್ಯಾ" ತೆಂ ಕಿಡ್ಕಿಡ್ಲೆಂ..." "ಹೆಂಯಿ ಏಕ್’ ಪಾಪ್’
ರ್’ ಡಾಕ್ಟರ್’ ತುಂ? ಹಾಂವ್’ ತಶೆಂ ಮ್ಹಣಾನಾ... ಮಕಾ ಹ್ಯಾ
ಕ್’ ಪಾಪ್’ ಆನಿ ಪುಣ್’, ಬರೆಂ ಆನಿ ವಾಯ್ಟ್’ ಮ್ಹಣ್ಚ್ಯಾಂತ್’
ಫರಕ್’ ದಿಸಾನಾ, ಮ್ಹಜೆಲಾಗಿಂ ಕಿತೆಂ ಆಸಾ ತೆಂ ದಿಂವ್ಚ್ಯಾಕ್’
ಉದಾರ್’ ಮನ್’' ಮ್ಹಣ್ತಾಂ ಶಿವಾಯ್’ ಹೆರ್’ ಉದ್ದೇಶ್’ ನ್ಹಾಗ

ಭೆಯ್ಣ್... ಹೆಂ ತುಜೆಂ ಉದಾರ್’ ಮನ್’ ನ್ಹಯ್... ತುಜಿ ಹೆಂ

ಪುಯಶ್ಯಾಂ ಖಾತಿರ್ ಕರ್ತಾಯ್... ತಾಚಾ ಪೋಟಾ ಭುಕೆ ಖಾತಿರ
ಯ್... ತುಜಾ ಧನ್ಯಾಚಾ ಉತ್ರಾಂ ಪ್ರಕಾರ್ ಕರ್ತಾಯ್ ಆನಿ ತಾ
ದೊಡ್ಯಾನ್ ಘೆತಾಯ್... ತ್ಯಾಕಾ ತುಂ ಉದ್ದಾರ್ ಮಾನ್ ಮ್ಹಣ್
ಯ್ತಾಯ್ ತರ್ ಮ್ಹಜೆ ತಸ್ಲೆ ಚಿಂತ್ಪಾಚ್ ಮಾನಿಸ್ ತುಜಾ ತ
ಥುಂಕ್ತೆಲೆ..."

"ಡಾಕ್ಟರ್... ತುಂ ಹ್ಯಾ ಶಂಸಾರಾಂತ್‌ಚ್ ನಾಂಯ್ಗೀ? ಕಿ
ದಾದ್ಲೆ ಮ್ಹಜಿ ತಸ್ಲ್ಯಾ ಸ್ತ್ರೀಯಾಂಕ್ ಆಶೆವ್ನ್ ನಾಂತ್... ಕಿತ್ಲೆ ಜ
ಸಬಾರ್ ಜಣಾಂ ಸ್ತ್ರೀಯಾಂಚೆಂ ಆಂಗಾಂಗ್ ಸ್ವಪ್ಣೆವ್ನ್ ತೆಂ ತಾಂಚೆಬ
ಪರಿಂ ಲೆಕಿನಾಂತ್... ತೆ ತಾಂಚ್ಯಾ ಸ್ವಪ್ಣ್‌ರಾಜ್ಯಾಂತ್ ಕಿತ್ಲ್ಯಾ ಲಾಗಿಂ ಸ
ಸಾಂಕ್ ಆನಿ ವಿಶ್ವ ಪೊಶೆನಾಂತ್? ನ್ಯಂಗಿ ತೆ ಆಶೆಪ್ಪ ಯಾ ನ್ಯಂಗಿ ತೆ
ನ್ಯಂ ಹಾಂವ್ ಆಶೆಂ ಉಭಿಂ ಆಸ್ಚಿಂ ಬಾಜಾರಿ ಯಾ ವ್ಯಭಿಚಾರಿ?
ಮ್ಹಾತ್ರ್ಗೀ ಪಾಪಿ? ಮ್ಹಜೆ ವಿಶಿಂ ತಾಜೆಂ ಚಿಂತಾಪ್ ಖರೆಂ ನ್ಯಂ
ಖರೆಂ ನ್ಯಂ..."

ಡಾ| ವಿಲಿಯಾಮ್ಸ್ ಉಲಯ್ಲೊ ನಾ.

ತಿಚಾ ಉತ್ರಾಂನಿ ರಾಜಾಂಪ್ ಆಸ್‌ಲ್ಲೆಂ.

"ಹಾಂವ ಜಾಣಾಂ ಡಾಕ್ಟರ್... ಏಕ್‌ಚ್ ತುಮಿ ಕಾಜಾರಿ ಆ
ಚ್ ಸ್ತ್ರೀಯೆಚೊ ತುಮಿ ಮೋಗ್ ಕರ್ತಾತ್ ಆನಿ ತಿಕಾಚ್ ಸರ್ವಸ್ವ
ರ್ ಚಿಂತ್ತಾತ್... ಯಾ.... ತುಮಿ ಅಂಕ್ವಾರ್ ಆಸಾತ್ ತರ್ ತುಮ್ಚ
ಏಕಾ ಆವಯ್ಕ್ಯ, ಚಲಿಯೆ ಖಾತಿಂ ಆವಯಾನತ್ ಕರುನ್ ದವಲ್ಯಾ
ಸ್ತ್ರೀಯೆ ಬಗಾರ್ ದುಸ್ರ್ಯಾಕ್ ಹಾತ್ ಲಾಂವ್ಚೊನಾ ಮ್ಹಣ್ ತುಮಿ
ಮತಿಂತ್‌ಚ್ ಘೆತ್ಲ್ಯಾ ನ್ಯಂಗಿ? ದೆಕುನ್ ನ್ಯಂಗಿ ತುಮಿ ಮ್ಹಾಕಾ ಕಾಂಟಾ
ಹಾಂವ್ ಬಾಜಾರಿ ಆನಿ ಮ್ಹಜೊ ವಹಿವಾಟ್ ಹೊಚ್ ಮ್ಹಣ್
ತುಮ್ಚೆಂ ಚಿಂತಾಪ್? ಯಾ ಮ್ಹಜೆ ಸಾಮರ್ಥ್ಯಾರ್ ತುಮಿ ಏಕ್ ಸಭ್ಯ
ದಾಕಂವ್ಕ್ ಪೆಚಾಡ್ತಾತ್? ಯಾ ಮಾನಿಸ್ ಹ್ಯಾ ಸಂಸಾರಾಂತ್ ಚಾಂ
ಚೆಂ ಆಜ್ ಜಲ್ಮಾನ್ - ಫಾಲ್ಯಾಂ ಜಿಯೆವ್ನ್ - ಪೊರ್ವಾಂ ಮೊ
ತಶೆಂ ಆಸ್ತಾಂ ಜಿಯೆಂವ್ಚ್ಯಾ ಮಾಟೆರ್ ಸಂತೊಸ್ ಪಾವಾಜಯ್ ಆ
ಸಂಸಾರಾಕ್ ಉಜೊ ಲಾಂವ್ಕ್ ಜಾಯ್..." ತೆಂ ಭರಾನ್
ಸೊಡುಂಕ್ ಲಾಗ್ಲೆಂ.

ಫ್ರಾನ್ಸಿಸ್' ಸಲ್ಡಾನ್ಹಾ, ಬಂಟ್ವಾಳ್'

6. ಪಿಂಜ್ರ್ಯಾಂತ್ಲೆಂ ಭಯ್ಣ್

ತುಜಿ ಮರ್ಜಿ ತಾಕಾ ಡಾಕ್ತರ್'..." ತಿಚಾ ಉದ್ರೇಕ್', ಸ್ತನಾಂಚಿ ಊಭ್'
' ಯೆತಾಲಿ, ತೆಂ ತಾಚಾ ಕೂಡಿ ಥಾವ್ನ್ ಸಂಪೂರ್ಣ್' ವೆಗ್ಳೆಂ ಜಾಲೆಂ,
' ಏಕ್' ಸ್ತ್ರೀ ಡಾಕ್ತರ್'... ತುವಶ್ಯಾ ಪರಿಂ, ದಾದ್ಲ್ಯಾ ಪರಿಂ ಜಿಯೆಂವ್ಕ್',
.. ಪುಣ್' ಚಿಂತುಂಕ್' ಸಕ್ತಾಂ..." ತೆಂ ಹುಳ್ವಳ್ಳೆಂ,
ವಸರ್ಗ್'ದಿಂ ಮ್ಹಜೆಂ ಚಿಂತಪ್'ಯಿ ಅಶೆಂಚ್' ಆಸ್'ಲ್ಲೆಂ... ಹಾಂವ್'
ಕೂಡಿಕ್' ಅಪೂರ್ವ್' ದಿವ್ಯ್ಯಾ ಪರಿಂ ಸಾಂಬಾಳ್ತಾಲಿಂ, ಹಾಂವೆಂ
ಕುಡಿಚೊ ವೋಗ್' ಕೆಲ್ಲೊ, ಪೋಸ್' ಕೆಲ್ಲೊ.... ಹಾಂವೆಂ ಚಿಂತ್'ಲ್ಲ್ಯಾ,
ತಿ ಚಡ್' ಉಜಳ್ಳಿ. ತಿಚೊ ಗಾತ್ರ್' ವಾಡ್ಲಾ... ಆನಿ ಹಾಂವೆಂ
ಕ್'ಚ್' ನಾತ್'ಲ್ಲೊ ತಸಲೊ ಮಾನಾಪೊ ತಿಕಾ ವಹಾರಾ ದಿಲಾ.... ಆತಂ
ಬಸ್ಸಾರ್' ವೆತಾನಾ ಕೊಣೀ ವಹಾರಾ ಆದಾಳ್ಯಾರೀ ಭಪ್ಪಾಲಿಂ ಮ್ಹಣ್'
ಂ, ಕೊಣ್' ಪುಣೀ ಘಪ್ಪಾಲ್ಯಾರ್' [redacted] 'ರಾಮಾಂಕೀ' ಮ್ಹಣ್'
ಯತ್ತಾಲಿಂ, ಚಿಡ್ಯಾಲಾಗಿಂ ಉಲಂವ್ಚೆಂಯಿ ಪಾತಕ್' ಮ್ಹಣ್' ಮ್ಹಜೆಂ
ಪ್' ಜಾವ್ನಾಸ್'ಲ್ಲೆಂ, ಪುಣ್'... ಆಜ್' ಹಾಂವ್' ಬದ್ಲ್ಯಾಂ...
ವಣ್' ಜಾಯ್ಜಯ್' ತರ್' ಹ್ಯಾ ಸಂಸಾರಾಂತ್', ಸವಾಜೊತ್' ಕಷ್ಟಂ
ಟನ್' ಘಡಾಜಾಯ್' ನ್ಹಂಗಿ ಡಾಕ್ತರ್'?" ತೆಂ ಭುಜಾಂ ಹಾಲ್ಲೈತಾ
ಟೊನ್' ಪಡ್ಲ್ಯಾ ಸ್ತನ್'ಕಪಟಾಚಿ ಸೊಧ್ನಾಂ ಕರ್ತಾ, ತೆಂ ವೇಳ್ತಚ್'
ಪಿನ್ನಂಚಿರ್' ತಿಚಿ ಬೊಟಾಂ ಘಾಂವ್ತಾತ್',

'ಭಯ್ಣ್..." ಉಲಯ್ಲೊ ಎಲಿಯಾಸ್'. ಆತಾಂ ಸಾಕ್ರ್ಯಾ ದಿನ್ಯಾನಾ
ತೊ ಕಿತೆಂ ಉಲಯ್ತಾ ತೆಂ ತೊ ಸಾರ್ಕೆಂ ಜಾಣಾಸ್'ಲ್ಲೊ,

ಸಂಸಾರಾಂತ್' ಸಬಾರ್' ಘಟನಾಂ ಘಡ್ತಾತ್' ಆನಿ ಘಡ್ತೇಚ್' ಆಸ್ತಾತ್',
ಕ್ಯೆಯಿಂ ಘಡ್ಲ್ಯಾಂತ್'... ಫುಡೆಂಯಿ ಘಡ್ತೆಲಿಂ... ಮ್ಹಜಿ ಕಾಲೆತ್'
ಆತ್ತಾಂ ಕಿತೆಂ ಘಡ್ಲೆಂ ತೆಂ ಹಾಂವೆಂ ರಾವೊನ್' ಪಾಟಿಂ ಘಾಂವೊನ್'
ಂ ಪರಿಂ ನಾ. ವಹಾಕಾ ತಾಂತುನ್' ಭರ್ವಸೊ ನಾ, ಕಿತ್ಯಾಕ್'
' ಗೆಲ್ಲ್ಯಾ ಘಟನಾಂಕ್' ಲಾಲೆವ್ನ್ ಘಾಯೆಲ್ಲಾ ನಾ, ಹಾಂವೆಂ ಮ್ಹಣ್ಟೆಂ
ಂ ಫುಡೆಂಕ್' ಜಾಯಿತ್' ಆಸ್'ಲ್ಲೆಂ ತೆಂ ಘಡ್ತಾ ತಿತ್ಲೆಂಚ್'... ತೆಂ

ಪೂರಾ ಸಿಂಪಲ್... ಮ್ಹಜಾಚ್ ಏಶಿಂ ಹಾಂವ್ ಚಿಂತಿನಾ ಮ್ಹಳ್ಯಾ 'ಪಾ
ತಾಜೆ ಏಶಿಂ ಆಯೆಲ್ಯಾಂಕ್ ಹಾಂವ್..."

"ಡಾಕ್ಟರ್..." ತೆಂ ಖಿಳಾಂಚ್ಲೆಂ ಉತ್ರಾಂ ಆಧ್ಯಾರ್ ಕುಡ್ಕೆ ಕರೆ
"...ತುಮಿ ಪಿಶೆ ಜಾಲ್ಯಾತ್... ತುಮ್ಚೊ ಮೆಂದು ಅಟವ್ನ್ ಅಟವ್ನ್ ಫೆ
ಜಾಲಾ, ತುಮ್ಕಾ ಜಾಣ್ವಾಸಾಯೆಂಚೊ 'ಹುನ್ ವಾಸ್ ಆದ್ಲ್ಯಾಂಕ್ ನಾ... ತ
ಹ್ಯಾ ಸಂಸಾರಾಂತ್ ನಾಂತ್... ವಾರ್ಯಾರ್ ಉಭ್ಯಾತ್..."

"Stop it..." ಏಲಿಯಾವರ್ಸ್ ರಾಗಾನ್ ಉಟೊನ್ ಬಸ್ಲೊ. "
ಮ್ಹಜೆ ಥಾವ್ನ್ ದೈಹಿಕ್ ಸುಖ್ ಆಶೆತಾಯ್ ನೈಂಗಿ ಸುಣ್ಯಾ... ಹಾ
ತುಕಾ ದಿಂವ್ಕ್ ತಯಾರ್... ಮ್ಹಜಿ ಕೂಡ್ ಹಾವೆಂ ಕೊಣಾಯ್ಕೀ ಅ
ನತ್ಸಿಲ್ಲಿ ನಾ... ಪುಣ್ ಆಯ್ಕ್, ತುಂ ಖೊಟ್ಯಾ, ಕುಸ್ಡ್ಯಾ, ಕಾಮುಖ
ಹಾಂವ್ ಆಶೆತಾಂ ಮಾನಸಿಕ್ ಸುಖ್... ಆನಿ ತೆಂ ತುಂ ದಿಂವ್ಕ್ ಸಕ್ತಾಯ
ತೊ ರಾಗಾನ್ ಖೆಂವ್ಚಾತಾಲೊ...

ಥೊಡ್ಯಾ ವೇಳಾಕ್ ವಾತಾವರಣ್ ಹುನ್'ಂಚ್ ಉರ್ಲೆಂ.

ಪರತ್ ಉಲಂವ್ಚಿ ಸರ್ತಿ ಏಲಿಯಾವರ್ಸಾಚಿಚ್,

"...ನಾ ಭಯ್ಣ್ ತುಂ ಸಕಾನಾಂಯ್... ಮ್ಹಜಾ ಮಾತ್ರಿಕ್ ಸಮಾಧ
ಜಾಯ್ ತರ್ ಹಾವೆಂ ಮ್ಹಜಿ ಏಂಚವ್ಣ್ ಕರ್ಚಿ... ನ್ಹಂ ದುಸ್ರ್ಯಾನ್ ಪ
ಏಂಚವ್ಣ್..." ಏಲಿಯಾವರ್ಸ್ ಉಭೊ ಜಾಲೊ.

"ನೊ ಡಾಕ್ಟರ್ ನೊ..." ತಾಣೆ ಏಲಿಯಾವರ್ಸಾಚೊ ಕೊಲ್ಲರ್
ನ್ ಆರಾಯೆಲ್ಲೊ. ಅನಿರೀಕ್ಷಿತ್ ಅಘಾತಾ ಥಾವ್ನ್ ವೆಂಕೊ ಜಾ
ಏಲಿಯಾವರ್ಸಾಕ್ ಆವ್ಕಾಸ್ ನಾ ಜಾಲೊ... "ಐ ಹೇಟ್ ಯೂ ಡಾಕ್ಟರ್"
ತಾಣೆಂ ಅಪ್ಲ್ಯಾ ಮೂಟಿ ಆಂದ್ರ್ಯಾನ್ ಏಲಿಯಾವರ್ಸಾಚಾ ಹದ್ಯಾರ್ ಬ
ಥಾಪಾಂವ್ಕ್ ಆರಂಭ್ ಕೆಲೆಂ.

ಹಾತ್ ಪೊಳ್ತಚ್ ತಿಣೆಂಚ್ ಮಾರ್ಚೆಂ ರಾವಯ್ಲೆಂ, ದೊಳ್ಯಾಂ ಥಾ
ತಿಚಾ ಧಾರಾಕಾರ್ ಪಾವ್ಸ್ ದುಃಖಾಂಚಿ ದೆಂವ್ತಾಲೆ... ತೆಂ ಉದ್ವೇ
ಕಾಂಪ್ತಾಲೆಂ.

"ಭಯ್ಣ್..." ತಿಣೆ ಮಾರ್ಚೆಂ ರಾವಯ್ಲ್ಯಾ ಉಪ್ರಾಂತ್ ಉಲ
ಏಲಿಯಾವರ್ಸ್, "ತುಕಾ ಹಾಂವ್ ಸಮ್ಜೊಂಕ್ ಸಕ್ಲೊಂ... ತುಂ ಆಜ್

ವ್ಹಾಣ್' ತುಕಾ ಭಾಸ್' ಜಾತಾ ತರ್' ಹಾಂವ್' ತುಕಾ ಗೆಲ್ಯಾಣಿ ತಯಾರ್' ಆಸಾಂ, ಪುಣ್' ಭಯ್ಣಿ ಹಾಂವ್' ಅಜ್' ಯಾ ಎದೊಳ್' ಂತ್' ಜೆಂ ಕಾಯ್ದ್ಯಾನ್' ಕರ್ನ್ ದಾಕಯ್ಲಾಂ ತರ್' ತೆಂ ಸರ್ವ್ ನಿಸ್ತ್ರಾ ಣ್'. ಪುಣ್' ಸಂಸಾರಾಚಾ ಖಂಚಾಯ್' ದಾದ್ಲ್ಯಾಕ್' ಎಕಾ ಸ್ತ್ರೀಯೆ ಂ ವೊಲಾಂವ್ಚಂ ಹಾಂವ್' ಆಶೆನಾ"

ತೆಂ ದೊಳೆ ಉಘಡುನ್' ತಾಚಾಚ್' ತೊಂಡಾಕ್' ಪಳೆತಾಲೆಂ, ತ್ಲ್ಯಾ ದೊಳ್ಯಾಂನಿ ಲಜ್' ನಿಶೆತಾಲಿ. ವ್ಹೋಂಠ್' ಕಾಂಪ್ತಾಲೆ, ಗಾಲಾಂ ಾಂಬ್ಳಾಣ್' ಚರ್'ಲ್ಲಿ.

"ಖ್ಯಂಚೆಯಿ ಏಕ್' ದಾದ್ಲೊ ಆಸಲ್ಯಾ, ಕರ್ನೆಕ್' ಕಾಂಟ್ಯಾಳ್ಯಾ ತರ್' ತಸ್ಲಿ ವ್ಹಾಣಾಂತ್'... ಹೆ ವೇಸ್' ಪಾಂಗುರ್ತರ್ ದಿವಾಚೆ (ಸ್ಯಾಂಕ್ಷಾಂ ಕನೆರ್ಶ್ಯ ದೆಂವ್ಚ್ಯಾರಾಚೆ. ಹಾಣೆ ಕಿತ್ಲ್ಯಾ ಜಣಾಂಕ್' ವಾದಯ್ಲಾಂ ಂ' ವ್ಹಾಳ್ಯಾ ದುಬಾವ್' ತಾವೆಜ. ತಶೆಂಚ್' ಎಕಾ ಸ್ತ್ರೀಯೆವಿಶಿಂ ದಾದ್ಲೆಯಿ ತಶೆಂಚ್' ಚಿಂತಾತ್'... ಎಕಾ ಸ್ತ್ರೀಯೆಚಿ ಹಾಡ್ಕಾಟಿ ಕೂಡ್' ಷ್ಟೆಣಾನ್' ಭರೊನ್' ಯಾತಾನಾ 'ತಿ ಉಣ್ಯಾರ್ ಧಾ-ವೀಸ್' ಜಣಾಂಚಾ ಪಿಟೆ ಜಾಲ್ಯಾ... ಪಳೆ ತಿಚೆ ಪಾಂಯಾಂ' ಸಾಂಗ್ತಾತ್' ಸರ್ವ್ ಕಾಣಿ' ತ್ರಾತ್' ಅವ್ಲ್ಜ್ ದಾದ್ಲೆ. ಪುಣ್' ಭಯ್ಣಿ... ಹಾವೆಂ ತುಕಾ "ಭಯ್ಣಿ" ' ಆಪಂವ್ಚ್ಯಾ ಉತ್ರಾಂತ್' ಕಿತೆಂ ಲಿಪೊನ್' ಆಸಾ? ಸಂಸಾರಾಂತ್' ಹಾಚಾ ವೊಲಿಕ್' ಉತಾರ್' ತುಕಾ ಸಂಭೋದನ್' ಕರ್ಬರಕ್' ಕಿತೆಂ ಆಸಾ? ..."

ತೆಂ ಸಗ್ಯೆಂಚ್' ಗಳೊನ್' ಗೆಲೆಂ,

ಹ್ಯಾ ಧರ್ಣೆ ಪಂದ್ಲ್ಯಾ, ಸಂಸಾರಾಕ್' ಆಯಲ್ಯಾ, 'ಪ್ರಾಂತಿ' ಹ್ಯಾ ದಿಸಾ ಂತ್' ಖ್ಯಂಚಾಚ್' ದಾದ್ಲ್ಯಾನ್' ತಿಚೆಲಾಗಿಂ ಹ್ಯಾ ಏಶಿಂ ವಾದ್' ಕೆಲ್ಲೊ ತಿಚಿ ಉಗ್ತಿ ಕೂಡ್' ಪಳೆವ್' ಹಯ್ರಾಕ್ಲ್ಯಾನ್' ಲಾಳ್' ಗಳಯ್ಲ್ಯಾ... ಹ್ಯಾ 'ಭಯ್ಣಿ...." ವ್ಹಾಣ್' ಸಂಬೋಧನ್' ಕೆಲ್ಲೆಂ ಕೊಣೇ ಆಸಾಗೀ? ತಿಕಾ ಲೈಂಗಿಕತೆಚೆ ಆನಿ ಭಯ್ಣಿಚೆ ಪೂರ್ಣ್ ಮಹತ್ವ್ ಕಳ್ಲ್ಲೆಂ,

"ಕಸ್ಲೊ ವಿಚಾರ್'? ಕಸ್ಲೊ ಏಕ್' ಫರಕ್'... ಮಾನ್ಯಾಂಪಾಧಿಂ..."

ತಿಚೆ ಉದ್ಗಾರ್' ಜಿವೊ ಜಾಲೆ.

ತವಳ್ ತೆಂ ಸೊಳಾ ವರ್ಸಾಂ ಪ್ರಾಯೆಚೆಂ ಆಸೊನ್ ತಾರುಣ್, ಚ್ಯಾ ಪೆಲ್ಲ್ಗಣಾರ್ ಸೊಭ್ತಾನಾ ತಾಚಾ ಆವಯ್ನ್ ಕ್ಯಾನ್ಸರಾಚಾ ಪಿ ಮಾಂದ್ರ ಧರ್‌ಲ್ಲಿ. ಹ್ಯಾ ವೆಳಾರ್ ತಾಚಾ ಎಕಾಚ್ ಭಾವಾನ್ ವಾ ಸಬಾರ್ ಕಾವರಾಂ ದುಡು ಎಕ್ಟಾಂವ್ಚ್ಯಾ ಖಾತಿರ್ ಭೆಟಾಯ್ಲ್ಯಾಚಿ ಪವಾ ನಾಸ್ತಾನಾ ಆವಯ್ನ್ ಪ್ರಾಸ್ ಪಯ್ಲೆಂಚ್ ಹ್ಯಾ ಸಂಸಾರಾರ್ ಆದೇವ್ಸ್ ಕೆ ಎಕಾ ಪುತಾಚೆಂ ಕರ್ತವ್, ತಾಣೆ ಕೆಲ್ಲೆಂ. ಭಯ್ಣ್ ಥೈಂ ತಾಚೆಂ ಕೆತ್ರ ಕರುಂಕ್ ತಾಕಾ ಅವ್ಕಾಸ್ ಮೆಳೊಂಕ್ ನಾತ್‌ಲ್ಲೊ.

ಚಿಂತಾನಾ ತಾಚಾ ದೊಳ್ಯಾಂನಿ ದುಃಖಾಂ ಉದೆಲಿಂ ಆಪಾಪಿಂಚ್.

ಆಪ್ಲೊಚ್ ಭಾವ್ ಆಪ್ಣಾ ಸಮೊರ್ ಉಬೊ ಆಸಾ ತಶೆಂ ತಿಕಾ ಭ ಜಾಲೆಂ. ಮೊಲ್ಲ್ಯಾ ಭಾವಾಚಾ ಜಾಗ್ಯಾರ್ ನವೊ 'ಜಿವಂತ್' ಭಾವ್...

ತೆಂ ಸಂಪೂರ್ಣ್ ಬದ್ಲಾಲೆಂ.

ವಿಲಿಯಮ್ಸಾಕ್ ಪೊಟ್ಲಾನ್ ಧರುನ್ ಗಳ್ಯಾಕ್ ಕಡ್ಲೆಂ.

"ಮಕಾ ಮಾಫ್ ಕರ್ ಭಾವಾ..." ತೆಂ ಹುಸ್ಕ್ಯಾಲೆಂ.

ವಿಲಿಯಮ್ಸಾನ್ ಮೊವಾಳಾಯೆನ್ ತಿಚಾ ಪಿಣ್ಯಾ, ಪಾಟಿರ್ ಭೊಂವ್ಡಾಯ್ಲೊ - ತಿಕಾ ಸಾಂತ್ವನ್ ದಿಂವ್ಚ್ಯಾ ಜಿಸ್ಸಾರ್, ತ್ಯಾ ತಾಂಚಾ ಪ ತ್ ಸವ್ಜ್ಜಿಕಾಯೆಚಿ ದಾವ್ ಆಸ್‌ಲ್ಲಿ. ಭಾವ್‌ಪಣಾಚೊ ಉಜೊ ಆಸ್ ಮೋಗ್ ಮ್ಹಳ್ಳೆಂ ಆಗ್ಟೆಂ ಆಸ್‌ಲ್ಲೆಂ.

ತಿಣೆಂ ಕಿತೆಂಗಿ ಉಲಂವ್ಕ್ ಪೆಟಾಡ್ಲೆಂ ದೆಖ್ಲೆಂ ತಾಣೆ, ಪುಣ್ ವೇಳ್ ಚಡ್ ಆಯುಸ್ ನ್ಹಂ ತಸೆಂ ತಾಕಾ ದಿಸ್ಲೆಂ.

"ತುಕಾ ಹಾಂವ್ ಸವಜ್ಜಾನ್ ಫೊಂಡ್ಕ್ ಸರ್ತಾಂ ಭಯ್ಣ್... ಆಜ್ ವ್ಹಚ್... ಗರ್ಜ್ ಪಡ್ತಾನಾ ವ್ಹಾಡ್ಜೆ ಸರ್ಶಿಂ ಯೇ...." ಆಹ್ವಾನ್ ವಿಲಿಯಮ್ಸಾನ್ - ಎಕಾ ಭಾವಾ ಸಾಂಗ್ಡ್ಯಾ, ಚಿಂತ್ಲ್ಯಾನ್. ಚಿಕ್ಯಾ ಸ ಉಡ್ಕಿ ಮಾರುನ್ ಧಾಂವ್ಚ್ಯಾ ತ್ಯಾ ಚಲಿಯೆಕ್ ದೆಖ್ತಾನಾ ಪತಿಣ್ ಎಲಿಜ ಚೊ ಯಾದ್ ಆಯ್ಲೊ ತಾಕಾ... ಎಲಿಜಾಬೆತಿಚಿಚ್ ಚಾಲ್... ಪ ನ್ಹಂ... ಪೂಣ್ ಬದಾರ್ ಭಯ್ಣ್... ಪಿಂಚ್ಯಾಂತ್ಲ್ಯಾಂ ಭಯ್ಣ್..."

ವಿಲಿಯಮ್ಸ್ ಸಕಾಳಿಂ ಫುಡೆಂಚ್ 'ತಿದೆಂಡೆಡ್ ಜಾಗಾರ್' ಜಿಕೆ ಸರ್‌ಲ್ಲೊ. ತಾಚಾ ಖೆಳಾಂತ್ ತೊ ಚಡ್ ಯಾಶಸ್ವಿ ಜಾಲ್ಲೊ. ಆ

ಕಾಣೆ ದಗೊ ದಿಲೊ ನಾ. ಹಿ ತಾಚಿ ಪಯ್ಲಿ ಜಾಗಾರ’. ತಾಚಾ
ತತ್ವಾಂನಿ ಆಜ’ ಫಳ’ ದಿಲ್ಲೊ. ಹ್ಯಾಚ’ ತತ್ವಾಂನಿ ತೊ ಏಕಾ
’ ತಾಚಾ ಬೊಲ್ಯಾ ಭಿತರ’ ಧರುಂಕ’ ಸಫಳ’ ಜಾಲ್ಲೊ. ಹಿ ದುಸ್ರಿ
. ತಿಸ್ರಿ ಜಾಗಾರ’ ತಾಕಾ ದುಸ್ರ್ಯಾ ಜಾಗಾರಚಾ ಪ್ರತಿಫಳಾದ್ವಾರಿಂ
ತ’ ಜಾಯ’ ಆಸ’ಲ್ಲಿ.

ಚಾ ದೀಷ್ಟಿಂತ’ ಕಿತೆಂ ಆಸ’ಲ್ಲೆಂ ತೆಂ ಸೊಧುನ’ ಕಾಡುಂಕ’ ಪರ್ವಡ’
ಆರಂಭಾರ’ ಕಾವುಕರತಾಚ’ ಲಿಪ’ಲ್ಲ್ಯಾ ಕ್ಯಾ, ಜಹರ್ಯಾಚೆರ’ ಕ್ರಮೇಣ’
ವ್ಲಾವಣ’ ತಿಚಿ ಸಲ್ವಣೆಂಚ’ ದಾಕಯ್ತಾಲಿ.

ಹಾಳ್ವಯೊನ’ ಗಜ್ಡಿರ’ ಥಾವ್’ ಉಟ್ಲೊ.

ಾಳಿಂಚಿ ಪಾಂಚ’ ಫಾಟಿ ಎದೊಳ’ಚ’ ವಿಭಾಡೊನ’ ಗೆಲ್ಲೆ.

ವ್ಯಾನ’-ತವ್ಯಾನ’ ಪಾಸಾಯೊ ವರಾರ್ಕಿನಾ ಮಾತಿಂಜ’ ಬೆಜಾರಾಯ’
ಭರೊನ’ ಗೆಲಿ. ಬೆಜಾರಾಯ’ ಪಯ್ಸ’ ಕರುಂಕ’ ಆಪ್ಣೆಂ ಹಾಡ’
ಡ್ಯಾ ಮೊಡೆಲಾಂ ವಿಶಿಂ ಚಡ’ ಸವ್ಜಿಕಾಯ’ ಫೊಂವ್ಜ್ಯಾಕ’ ಬ್ರೀಫ’
್ಯಂ ಘೊಂವ್ಲೊ.

ವಿದೇಶಿ ಗೊಬ್ರ್ಯಾಳಿ ಬ್ರೀಫ’ಕೇಜ’ ಕಾಣೆ ಹಾಡ’, ದವ್ರಿಲ್ಲ್ಯಾ ಜಾಗ್ಯಾ
ಲ್ಲಿ. ತಾಚಾ ಬದ್ಲಾಕ’ ತಿ ವಿಂಗಡ’ಚ’ ರೀತಿರ’ ಗತ’-ಆಧಾರ’
ಂ ಗೆಳೊನ’ ಗೆಲ್ಲಿ.

ಚಿ ದೀಷ್ಟ’ ಬಿರಾಳ್ಯಾಚಾ ನಂಬ್ರ್ಯಾಚೆರ’ ಖಂಚ್ಲಿ.

ಚೊ ಧುಬಾವ’ ಥಿರ’ ಜಾಲ್ಲೊ.

ಚಿ ಬ್ರೀಫ’ ಕೇಜ’ ಉಗ್ತಾಂವ್ಚೆಂ ಪ್ರಯಾತ್ನ’ ಚಲ’ಲ್ಲೆಂ. ಯಶಾ
ಲ್ಲ್ಯಾ, ಜಾಂವ್ಕೀ ಪುರೊ ವ್ಹಳ್ಯೊ ದುಬಾವ’ ತಾಚಾ ಚಿಂತ್ಪಾ ಸರೆಂತ’
’ ಗೆಲೊ.

ಬಿಯಾವಣ್ಯಾನಿ ತಿ ಉಗ್ತಿ ಕೆಲಿ.

ಚಿ ದೀಷ್ಟ’ ಎಕೊಡಿ ಭಿತರ್ಲ್ಯಾ ಸಜಾವಟಿ ಥೈಂ ರಿಕ್ಲಿ.

ಹಾತ’ ಲಾಯ್ತ್ಯಾಕಾ ಬಂಧ’ ಕರ ’ ಸವ್ಯಾ ಜಾಣ್ಣಾನ’ ತಾಕಾ ಏಕ’
ಪಂಚ್ಣಾ ಪಾಟಯ್ಲಿ.

ನಾರ್ಕೆಂ ತೆಂ.... ಆಪ್ಣೆಂ ಆತಾಂ ಹಾತ’ ಲಾಂವ್ಚೆಂ ಚಡ’ ಸೋಪೆಂ

ನ್ಯಂ..." ಚಿಂತ್ಲಂ ಎಲಿಯಾಸಾನ್ ಉಗ್ತ್ಯಾ ಕೆಲ್ಲ್ಯಾ ನಾಂವಾ ತೆಕಿದ್ ಆಸ್'ಲ್ಲಿ ಏಕ್ ಜೊಡಿ ಸಫಾರಿ ಮಾಸ್ಪಾಯ್ಕ್ ಭಾಯರ್ ಕಾಡ್ಲಿ. ಆಸ ಬ್ರೀಪ್ ಕೇಸ್ ಬಂಧ್ ಕರುನ್ ಬಾರಾಂದಿರ್ ಶ್ವಾಸ್ ಸೊಡ್ಲೊ.

ಆಂಗಾ ವಯ್ಲಂ ಕಾಳಿಂ ಪೆಂಟ್ ಆನಿ ಚೆಕ್ಸಾಚೆಂ ಶರ್ಟ್ ನಿಕ್ಳ ಸಫಾರಿ ಶಿರ್ಕಾಯ್ಲಿ.

ಜೆವ್ಣಾಚಾ ವೆಳಾರ್ ಸೆರ್ಜಾವುನ್ 'ಜೆವಣ್' ತಯಾರ್ ಮ್ಹಣ್ ಸಾಂಗೊನ್ ಏಕ್ಲೊ ಗೆಲೊ.

ಆಳ್ಸಾಯರ್ ಕುಶಿಕ್ ಲೊಟುನ್ ಭುರ್ ಜಾ ತರೀ ಜೆವ್ಣ ಸಾಲ ಗಂಭೀರ್ ಮೆಟಾಂ ತಾಣೆಂ ಕಾಡ್ಲಿಂ. ಪರತ್ ನಾ ದಿಸ್ಚ್ಯಾ ವ್ಯಕ್ತಿಚಾ ಭೆಟ್ ಕರುಂಕ್ ಆಸಾ ಮ್ಹಣ್ ತೊ ಜಾಣಾಸ್'ಲ್ಲೊ. ತ್ಯಾ ಖಾತಿರ್ ಚಡ್ ಆತುರಿತ್ ಜಾವುನ್ ಪಾವ್ಲಾಂ ವೊಡ್ತಾಲೊ.

ಜೆವಣ್ ಆರಂಭ್ ಕರ್ತಾನಾ ನಾ ದಿಸ್ಚ್ಯಾ ವ್ಯಕ್ತಿಚೊ ಗುಜ್ಗಜೆಲ್ಲೊ. ಎಲಿಯಾಸ್ ಕಾನಾಂ ಆಯ್ಕೊಂಕ್ ತಯಾರ್'ಟ್

"ಡಾಕ್ಟರ್ ತುಂ ಮ್ಹಜಾ ಪ್ರಥಮ್ ಪರೀಕ್ಷೆಂತ್ ಸುಫಳ್ ಜಾಲ ತುಕಾ ಉಲ್ಲಾಸ್..."

ಎಲಿಯಾಸಾಚಾ ತೊಂಡಾರ್ ವ್ಹರ್ಟಿ ಉಂಡಿ ಆಪಾಪಿಂಚ್ ಸ

"ಪರೀಕ್ಷಾ...? ಕೆದಾಳಾ... ಕೊಣೆ?" ಎಲಿಯಾಸ್ ದಾಗೆ

"ಕಿತೆಂಯ್ ತಿ ಜಾಂವ್... ತುಂ ಜಿಕ್ಲಾಂಯ್!"

ಎಲಿಯಾಸಾನ್ ಭುಜಾಂ ಹಾಲಯ್ಲಿಂ, ಕುಚಿಚ್ ಸವಾ ತಾಣೆ ಉಲ್ಲಾಸ್ ಪಾಟಯ್ಲೊ. 'ತುಜಾ ನಿರ್ಧಾರಾನ್' ಹಾಂವ್ ತೊ ಆಪ್ಲೆಸ್ಥಕಿಂ ಪುಸ್ಪುಸ್ಲೊ. ಏಕ್ ನೀಳ್ ಶ್ವಾಸ್ ತಾಣೆ ಸೆವ್ಲೊ.

"ಡಾಕ್ಟರ್ ಎದೊಳ್ಜಾರ್ ತುಜೆಂ ನಡ್ತೆಂ ಆಪ್ಲ್ಯಾಂ ಪಸಂದ್ ಹ್ಯಾ ಸಾಂಜೆರ್ ತುಕಾ ಹಾಂವ್ ಆನ್ಯೇಕ್ ಪರೀಕ್ಷಾ ದಿತೊಲೊಂ, ಪಾವ್ಟಿಂ ತುಕಾ ಕಳಿತ್ ಕರುಂಚ್ ಹಿ ಪರೀಕ್ಷಾ ತುಂ ಕಿತ್ಲ್ಯಾ ಕಾಯ ರ್ ಮ್ಹಣ್ ದಾಕಂವ್ಕ್ ಸಕ್ತೆಲಿ, ಹಿ ಪರೀಕ್ಷಾ ಎಲೆಕ್ಟ್ರನಿಕ್ಸ್ ತ ನಾಂತ್ ಜಾವ್ನಾಸ್ತೆಲಿ, ತುಂ ಜಿಕ್ತಾಲೆಯ್ ಮ್ಹಣ್ ಪರಾಕ ಆಸಾ, ಕಿತ್ಯಾಕ್ ಮ್ಹಜೆಂ ಸಿಲೆಕ್ಷನ್ ಕೆದಾಳಾಚ್ ಸಲ್ವಾಲ್ಲೆಂ ನಾ

ಂತ್ರ್ಯಾಚೆಂ ದರ್ಶನ್ ತ್ಯಾಚಾ ಸಹವಾರ್ತಿಕ್ ಜಾತೆಲೆಂ. ಆನಿ
ತಾಚಾ ವಿಸ್ತಾರಾಚೆಂ ಆರಂಭ್ ಜಾತೆಲೆಂ. ಆನಿ ತಾಂ ಜರೂ
ನಿ ತ್ಯಾಚಿ ಶಾಂತಿ ದಾಕಯ್ತೆಲೆಯರ್. ಬೆಸ್ಟ್ ಆಫ್ ಲಕ್..."
ಚಿ ಧವಾಲ್ಯಾನ್ ಸಾಂಗೊಂಕ್ ಆಸ್ಜೆಂ ಪೂರಾ ತಾಣೆಂ ಸಾಂಗೊನ್
ವಿಲಿಯಮ್‌ವರ್ಸಾಚಾ ಮಾತಿಚಾ ಕೊನ್ಯಾಂತ್ ಉಬ್ಜಲ್ಲ್ಯಾ, ಸವಾಲಾಂಕ್
ಂವಾಜ್ರ್ ಅವ್ಯಾಸ್ ಕರ್ನ್ ದೀನಾಸ್ತಾಂ ತೊ ಕಾಳೊ ಬಂಧ್

ಯುವರ್ಸಾಚಾ ಬಾದ್ವಾಂತ್ ತಕ್ಲೆಕ್ ಚಿತ್ರಾಂಚೊ ವೇಗ್ ಚಡಯ್ಲೊ.
ದಿಸ್ಲ್ಯಾ ವ್ಯಕ್ತಿಚಾ ಚಲನೆಚೆಂ ಥೊರಾಂ ರ್ಘಾಳ್ಯಾಲ್ಲೆಂ.
ಾ ನಾ ದಿಸ್ತ್ಯಾ ವ್ಯಕ್ತಿ ತ್ಯಾಚಾ ಕೂಡಾಂತ್ ಘಡ್ಜೆಂ ಹರ್ಯೆಕ್
ನ್ ದೆಖ್ಯಾ ಜಾವ್ನೆತ್" ತ್ಯಾಳ್ಯಂ ಭಗ್ಣಾಂ ತಾಚೆ ಥ್ಯಂ ಉದೆಲಿಂ.
ಡಾ ಥಾವ್ನ್ ತಾಚಾ ಕೂಡಾಕ್ ಶೀದಾ ವೀಡಿಯೊ ದ್ವಾರಿಂ ಹೊ
ವ್ಯಕ್ತಿ ವೀಕ್ಷಣ್ ಕರ್ತಾ ಆಸ್ತ್ಯಾಲೊ. ತಶೆಂ ಕರುಂಕ್ ತಾಚಿ
ಧ್, ಆಸ್‌ಲ್ಲೆಂ. ಕಿತ್ಯಾಕ್ ಹ್ಯಾ ಭಿತರ್ಲ್ಯಾ ಸಂಸಾರಾಂತ್ ಸಬಾರ್
ವ್ಯಕ್ತಿ ಆಸಾತ್ ತ್ಯಾಳ್ಯಂ ತಾಕಾ ಥಂಯ್ರ್ಯಾಜ್, ರಚನಾ ದ್ವಾರಿಂ ಕಳಿತ್

ಂ ಜೆವಾಣ್ ಸಂಪವ್ನ್ ಹಳ್ತ್ಯಾನ್ ಉಟೊನ್ ಉಭೊ ಜಾಲೊ
ನ್. ತಾಕಾ ಸಾಂಜೆಚಾ ಪರೀಕ್ಷೆ ಖಾತಿರ್ ತಯಾರಾಯ್ ಕರುಂಕ್
ಣ್ ಭಗ್ಣಾ ಶಾ, ಸಾಂಜೆಚಾ ವೆಳಾರ್ ತೊ ರಾಕೊಂಕ್ ತಯಾ
. ಕಿತ್ಯಾಕ್ ಖ್ಯಂಚಾಯಿ ಕಷ್ಟಾಚಾ ವಾವ್ರಾಕ್ ಲಗುನ್ ತಾಚೊ
ಾತ್ ದಿಂವ್ಜ ನಾ ತ್ಯಾಳ್ಯ ಭರ್ವಸೊ ತಾಚೆ ಥ್ಯಂ ಆಸ್‌ಲ್ಲೊ.
ಿ ಪಾವ್ಲಾಂ ಹಳ್ತ್ಯಾನ್ ತಾಚಾ ಕುಡಾ ದಿಶೆನ್ ಘೊಳ್ಳಿಂ.
ಾ ಥಾವ್ನ್ ಭಾಯ್ರ್ ಬಾಗ್ಲಾರ್ ಪಾವ್ಯ್ತಾನಾ ತಾಕಾ ಆಶ್ಚರ್ಯ್
ಆಸ್‌ಲ್ಲೆಂ.
ಳಿಂ ಆಪ್ಲ್ಯಾ ಕುಡಾಕ್ ಆರ್ಧೆಂ ವಿಣ್ಗ್ಯಾಂ ಜಾವ್ನ್ ಆಯಿಲ್ಲಿ ಚಲಿ
ಾಯೆಚಾ ಪೆರಾಂಡಾಚಾ ಪೊಂತಾರ್ ಸಾಲಾರ್ ಪಾಟ್ ಕರುನ
ಷ್ಟಿಪ್ಣಾಂ ರಾಜಾಂತ್ ಕಗೆರ್ನ್ ಗೆಲ್ಲಿ,

"ತ್ರಿಚೆಲಾಗಿಂ ಉಲಂವ್ಕ್ ಜಾಯತ್" ಸಂಪ್ತ್, ಆಶಾ ಏಲಿಯಾ
ಮಾತಿಂತ್ ಆಯ್ಲಿ. ಪುಣ್ ಕಶೆಂ? ತಾಚಿ ಆನಿ ತಿಚಿ ಮಾದ್ಲೆಂ ಅಂತರ್
ಡ್ ಶೆಂಬೊರ್ ಮಾರಿಂ ಆಸೊನ್ ತಿ ಬಸ್'ಲ್ಲ್ಯಾ ಕಡೆ ಥಾವ್ನ್ ಸಾತ್ ವ
ಪಯ್ಲ್ಯಾಂಚಿ ಏಲಿಯಾವರ್ಸಾಚ್ಯಾ ಕುಡಾಕ್ ವೆಚಾ ಖಾತಿರ್ ಭಿತರ್ ಘಾಂ
ಪಡ್ತಾಲೆಂ.

ಏಲಿಯಾವರ್ಸಾಚಾ ಬುದ್ವಂತ್ಕಾಯೆಕ್ ಪರತ್ ಸವಾಲ್.

ಕೋಣ್ ಪುಣ ಆಪ್ಲ್ಯಾ ಚಾಲಿಚೊ ಪಾಟ್ಲಾವ್ ಕರ್ತಾಗ
ವ್ಹಾಳ್ಯಾ ದುಬಾವ್ ತಾಕಾ ಉಟ್ಲೊ. ಹೆಂಯಿಂ ಪಾರ್ಕಾಂಕ್ ಜಾ
ಆನಿ ತ್ರಿಚೆಲಾಗಿಂ ಉಲಂವ್ಕ್ ಜಾಯ್? ಪುಣ್ ಕಶೆಂ...?

ತಾಚಿ ದೀಷ್ಟ್ ಬಿಲ್ಡಿಂಗಾಚ್ಯಾ ವರಾಂಡ್ಯಾರ್ ಸಂಪೂರ್ಣ್ ಫ
ತಾಚ್ಯಾ ದಿಷ್ಟಿಕ್ ಪಾಟ್ಯಾ ಖೊಲ್ಯಾಂಚಿ ರಾಸ್, ಗೊಬ್ರ್ಯಾಳಿ, ಆ
ರಂಗಾಚ್ಯಾ ಮಾಲಿಂಚ್ಯಾ ಉವಳ್ಯಾಳ್ಯಾ ಪಾಳ್ಯಾನಿ ನವಿ ಆಲೊಂಚಿವ್ ಒ
ದಿಲಿ. ಬಿಲ್ಡಿಂಗಾಚ್ಯಾ ವರಾಂಡ್ಯಾಕ್ ಏಕಾ ಪೊಂತಾ ಥಾವ್ನ್ ಆನ್ಯೇಕಾ
ಪಯರ್ಯಾಂತ್ ಲಾಂಬಾಯೆಕ್ 'ಮನಿ ಪ್ಲೆಂಟಾಚಿ' ವಾಲ್ ಗಸ್ಸ್
ಗೆಲ್ಲಿ. ಆನಿ ತ್ಯಾ ಪಾಟ್ಯಾ ವಾಲಿಚ್ಯಾ ವಾಡಾವಳಿ ಖಾತಿರ್ ಥೈಂ –
ಜೇರೆ ವ್ಯಾಟ್ಸಾಚೆ ಬಲ್ಬ್ ಯಿ ಉಜ್ವಾಳೊನ್ ಆಸ್'ಲ್ಲೆ, ಏಲಿಯ
ಆಪ್ಣೆ ಪಾಂಟ್ಯಾ ವರ್ದಾಂತ್ ಶಿಕ್'ಲ್ಲ್ಯಾ ಶಿಕ್ಪಾಚೊ ಉಗ್ಡಾಸ್ ಆಯ್ಲೊ
ಆಪ್ಣೆಂ ಖಾಣ್ ಉಡ್ಯಾಡಾದ್ವಾರಿಂ ಜೊಡುಂಕ್ ಸಕ್ತಾ. ತಾಳ್ಯಾ ದ
ಪಾನಾಂನಿ ಭರ್'ಲ್ಲಿ ಹಿ ವಾಲ್ ಪಳೆಂವ್ಕ್ ಭೋವ್ ಸೊಭಿತ್ ದಿಸ್ತಾಲಿ
ಥಾವ್ನ್ ಉವಳ್ಯಾಳ್ ಘೆಂವ್ಕ್ ಪಾಳ್ಯಾಂಚಿ ತರ್ನಿ ತಾದಿ ಚಡ್ ಪರ್ಜಳ

ತಾಚಿ ಏಕ್ಷಣ್ ಸಕತ್ ಚಡ್ ಗೂಢಾಯೆಕ್ ದೆಂವ್ಲಿ.

ತಾಚ್ಯಾ ಬಾಕ್ರಾಯೆಚ್ಯಾ ನದ್ರೆಂತ್ ತಾಚೊ ದುಬಾವ್ ಖರೊ

ಬಿಲ್ಡಿಂಗಾ ಥಾವ್ನ್ ಭಾಯ್ರ್ ವೆಚ್ಯಾ ಮೊಟಾಲೆಗಿಂ ಹಿಚ್ ಮನಿ
ಟ ವೆಂಟಿ ವಾಲ್ ಚರೊನ್ ಆಸ್'ಲ್ಲಿ.

ತ್ಯಾ ವಾಲಿ ದ್ವಾರಿಂ ವಿದ್ಯುತ್ ಪ್ರವಾಹ್ ಜಾತಾಲೊ.

ಹ್ಯಾ ಧರ್ಣೆಪಂದ್ಲ್ಯಾ ಸಂಸಾರಾಕ್ ಅಪಹರ್ಸುನ್ ಹಾಡ್'ಲ್ಲೆ ವ್ಯ
ಪೊಳಾಫಳ್ ಘೆಂವ್ಕ್ ಪ್ರಯತ್ನ್ ಕರ್ತಿತ್ ತರ್ ತಾಂಕಾಂ ಸಬಾರ್ ಆ
ಉತ್ರೊನ್ ಫುಡೆಂ ವೆಚೆಂ ಪಡ್ತಾ. ತಸಲಿ ಏಕ್ ಆಡ್ಕಳ್ ಹಿ ಜಾವ್ನ್

THIS BOOK IS DONATED BY
MELVYN RODRIGUES
PRESIDENT, KAVITA TRUST

ಜ್ರೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

7. ಭಯ್ಣಿ ಸಂಗಿಂ ಘುಟ್ಮ್ರಳ್

ನಿಪ್ಲೆಂಟ್ ಧರ್ಣೆ ಥಾವ್ನ್ ವಾಡೊನ್ ಆಯಿಲ್ಲೆ, ವರ್ಯಿಂ ಚಡ್
ಂತೂನ್ ಆಸ್ತಾಲಿ ಆನಿ ತಿಚೆ ದ್ವಾರಿಂ ವಿದ್ಯುತ್ ಪ್ರವಾಹ್ ಚಡ್
ರ್ ಜಾತಾಲೊ. ತಾಂಚಾ ಅಪೇಕ್ಷಾ ಪ್ರಕಾರ್ ಚಲ್ತಲ್ಯಾಂಕ್
ಕಾಂಯ್ ಅಪಾಯ್ ನಾತ್‌ಲ್ಲೊ. ತಾಂಚೆ ಥಾವ್ನ್ ಚುಕಾರಿ
ಯತ್ನ್ ಕೆಲ್ಲ್ಯಾಂಕ್ ಅಪಾಯ್ ಚುಕ್ಚೊ ನಾತ್‌ಲ್ಲೊ.
ವರ್ಸಾಚಾ ದೊಳ್ಯಾಂನಿ ಸತ್ ಸೊಧ್‌ಲ್ಲೆಂ.
ಗವಾನ್ ವೊಡ್ಜಾರ್ ಉಪಾಯ್ ರಚ್‌ಲ್ಯಾಲ್ಲೊ,
ವರ್ಸಾನ್ ಮನಿಪ್ಲೆಂಟಾಚಿ ವಾಲ್ ಹಾತಾನ್ ಅಪ್ಡ್ಲಿ ಆನಿ ತಾ,
ಕಾ ಕಾಡ್ನ್ ವೊಣದಿಕ್ ಅಪ್ಟುನ್ ಸೊಡ್ಲೆಂ,
ಾಲಿಂತ್ ಕರೆಂಟ್ ಪ್ರವಾತರ್ಲೆಂ ಜಾಲ್ಲ್ಯಾನ್ ವಿಲಿಯುವರ್ಸಾಕ್
ಲ್ಲೊ. ಆಧಾರ್ ಚುಕ್‌ಲ್ಲೊ ತೊ ಧರ್ಣೆರ್ ಉದಾರೊಟ್

ವರ್ಸ್ ಜಿಕ್‌ಲ್ಲೊ.
ಕಲಿಯೆಚಿ ದೊಳೆ ಹಾಚೆರ್ ಕೇಂದ್ರಿಕೃತ್ ಜಾಲೆ, ಪುಣ್ ತಿ ತಾಚಾ
ಯ್ಲಿನಾ. ಪುಣ್ ವಿಲಿಯುವರ್ಸಾಚೆ ದೊಳೆ ಚಡ್ ಕಾವರ್ ಕರುಂಕ್
ಳ್ಯಾನಿಂಚ್ ತಾಣೆ ತಿಕಾ ಸಂಜ್ಞಾ ಪಾಟಯ್ಲಿ. ತಿ ಚಡ್ ಚಕಿತ್

ಸ್ ಉಟೊನ್ ಉಭೆಂ ಜಾತಾನಾ ವಿಲಿಯುವರ್ಸಾಚಾ ಪಾಟ್ಲ್ಯಾನ್
ಡೊಶ್ಯಾ ಉಭೊ ಜಾಲ್ಲೊ, ವಿಲಿಯುವರ್ಸ್ ನೆಣಾರ್ಯಾಂ ಪರೀಚ್
ಗ್ಲೊ!
ಜಾಲೆಂ?
ಯ್ ನಾ... ಕೊಡ್ ವಿರ್ವಿರ್ಲಿ ಆನಿ ತಕ್ಲಿ ಘುಂವ್‌ಲ್ಯಾಪರಿಂ
ತ್ಲೆಂಚ್..." ಮ್ಹಣಾಲೊ ವಿಲಿಯುವರ್ಸ್,
ವ್ಹಯ್ಗೊ?" ತೊ ವಿಲಿಯುವರ್ಸಾಚಾ ತೊಂಡಾಕ್ ಪಳೆವ್ನ್
ವಿಲಿಯುವರ್ಸ್ 'ಬುದ್ದು' ಮ್ಹಣ್ ಮಾತಿಂತ್‌ಚ್ ತೊ ಹಾಸ್ತಾ

"ಮಾರ್ ಜಾಲೊಗೀ?" ತೊ ಪರತ್ ವಿಚಾರಿ.

"ಛೆ... ಛೆ... ತಶೆಂ ಕಾಂಯ್ ನಾ... ಹಾಂವ್ ಕಿತೆಂಗಿ ಶಿರ್ಶಿರೊ ಆಂಗಾಂತ್ ಚರ್ಲೊ... ಮತಿಂತ್ ಕಿತೆಂಗೀ ಜ ಜಾಲೆಂ... ತಶೆಂ ಆಪ್ರೂಬ್ ಜಾತಾ ನೈಂಗಿ?..." ವಿಲಿಯಾಮ್ ಪರಿಂ ಉಲಯ್ತಾನಾ ತೊ ಥೆಯ್ಟೊ ನಿಸ್ರಲ್ಲೊ.

'ಹ್ಯಾ ನಾ ದಿಸ್ತ್ಯಾ ಮನ್ಯಾನ್ ಮ್ಹಜೆರ್ ಬರೆಂಚ್ ಕಾಮ ಇತ್ಲೆಂ ಹಾವೆಂ ಕರುನ್ ಕಿತೆಂ ಫಾಯ್ದೊ? ಹಾಕಾ ಆನಿಕೀ ಮ್ಹ ನಾ ಮ್ಹಳ್ಯಾರ್?' ಪುಸ್ಪುಸ್ಲೊ ಆಪ್ಲೆಸ್ಥಕಿಂ ತೊ.

ನಾ ದಿಸ್ತ್ಯಾ ವ್ಯಕ್ತಿಚಾ ದುಬಾವಾಚಾ ಚಲನೆಚಿ ವಾಸ್ ತಾ

ಕುಡಾಕ್ ಆಯಿಲ್ಲೊ ತೊ ಆಪ್ಲ್ಯಾ ಪಾಂಯಾಂಕ್ ಶಿರ್ಶ ನಿಕ್ವ್ಯಂವ್ಡಾರ್ ಪಡ್ಲೊ. ಥೊಡೊ ಸುಶೆಗ್ ಘೆಂವ್ಚ್ಯಾಕ್ ಆ ಆಶೆತಾಲೊ. ವೊಟಿ ನಿಕ್ವ್ಯಯತ್ತಾನಾ ತಾಚಿ ವೊಟಿ ಸದಾಂಚಿ ವ್ಹಜಾನಾ ಭರಿತ್ ಭಗ್ಲೆ. ವ್ಹಯ್... ತಾಚಾ ಎಕೊಡ್ಯಾ ಆಡಿ ವೊಚ್ಯಾಂಕ್ ಆಡ್ ಚಡಿತ್ ದಾಟಾಯರ್ ಆಸ್'ಲ್ಲಿ. ತಿಚಿ ಪೊ ದೊಡಿ ಆಡಿ ಲಿಪೂನ್ ಆಸ್'ಲ್ಲಿ.

ಆಪ್ಣೆಂ ಜಡ್ ತಜ್ವೀಜ್ ಕರುಂಕ್ ನಜೊ. ಹೆಂ ಕೆ ಹಾತ್ ಸ್ಪರ್ಶಾನ್ ಕಳಿತ್ ಜಾಲಾಂ, ಹಾಚಾ ಭಿತರ್ ಕಿತೆಂ ಪ ನ್ ಆಸಾಗಾಯರ್? ಮ್ಹಳ್ಳೊ ದುಬಾವ್ ತಾಕಾ ಉರ್ಲೊ. ಹೊ ಸೊಧುನ್ ಕಾಡುಂಕ್ ತೊ ಚಿಂತಿಲಾಗ್ಲೊ.

ನಿಕ್ವ್ಯಯಿಲ್ಲೆ ವೊಟಿ ಉಭೆ ದವರ್ಚೆ ಬದ್ಲಾಕ್ ಆ ವಿಲಿಯಾಮಾನ್.

ಪರತ್ ಗಜ್ಡರ್ ಲೊಳ್ಳೊ ತೊ.

"ಕಿಂಗ್ ಸೈಜ್ 555" ವಿದೇಶಿ ಸಿಗ್ರೆಟ್ ವಿಂಚುನ್ ಉ ಕುಶಿಕ್ ಬಾಗ್ವಾಲೊ ವಿಲಿಯಾಮ್ಸ್ ಆನಿ ಜಾಯ್ ಮ್ಹಣ್‌ಚಿ ಸಿಗ್ರೆಟ್ ಧರ್ನಿರ್ ಗಳಯ್ಲಿ. ತಿ ಸಿಗ್ರೆಟ್ ತಾಣೆ ಚಿಂತ್'ಲ್ಲ್ಯಾ ತೆರ್ ಗಳ್ಳಿ:

ಆಂವ್ಸ್ರಾಸ್ ಗಜ್ಡೆ ಥಾವುನ್ ಉಟ್ಲೊ ತೊ. ಸಿಗ್ರೆ

ವೊಟ್ಯಾಂಚಿ ತಾಣೆ ಭಾರಿಚ್ ಸೂಕ್ಷ್ಮಾಯೆನ್ ಪರೀಕ್ಷಾ ಕೆಲಿ, ದೋನ್ಂಚ್ ಸೆಕಾಂಡಾಚಾ ಅವ್ಧಿ ಭಿತರ್ ಜಾಲ್ಲೆಂ.

ಗೊಬಪ್ರಳ್ಯಾ, ವೊಟ್ಯಾಂಚಾ ಆಡಿಯೆಕ್ ಆಸ್ಲ್ಲ್ಯಾ, ಧವ್ಯಾ ರತ್ ಏಕ್ ದವೊ ಸೋಲ್ ಬಸಯಿಲ್ಲೊ ಆಸ್ಲ್ಲೊ. ಪುಣ್ ೋವ್ ನಾಜೂಕಾಯೆರ್ ಜಾಲ್ಲೆಂ. ಆನಿ ತ್ಯಾ ಸೋಲಾಕ್ ರೂಪಾಚೆಂ ಲೊಂಕ್ಡಾಚೆ ಬಾರೀಕ್ ವಸ್ತ್ ರಿಗಯಿಲ್ಲೆಂ ಆಸ್ಲ್ಲೆಂ, ತ್ ಚಡ್ ಮಾಹೆತ್ ಆಸ್ಲ್ಲ್ಯಾ, ವಿಲಿಯಾಮ್ಸಾಕ್ ಹ್ಯಾ ಖಿಳ್ಯಾಂ ಗ್ ಘಡಿಯೆನ್ ಕಳ್ಳೊ.

' ಹಾಂಗಾಸರ್ ಪಯಶ್ಯಾಂಚಾ ಆಶೆನ್ ಪಾವ್ಲ್ಯಾಂ ಆನಿ ಹಾಂವ್ ರ್ ನಾ ದಿನ್ಯಾ ವ್ಯಕ್ತಿಚೆರ್ ದುಬಾವ್ತಾಂ? ಯಾ ನಾ ದಿಸ್ಯಾ ರ್ಯಾ ವಯ್ರ್ ಮಾಕಾ ಕಿತ್ಯಾಕ್ ತಿತ್ಲಿಯೊ ಆಸಕ್ತ್?'

, ಮ್ಹಜೆರ್ ತೊ ದುಬಾವ್ ಕರ್ತಾ... ಮ್ಹಜೆಂ ಹರ್ಯೆಕ್ ಚೊರ್ಯಾಂ ದೆಖ್ತಾ... ತಾಕಾ ಮ್ಹಜೆರ್ ವಿಶ್ವಾಸ್ ನಾ?! ತಾಕಾ ದ್ರೋಹ್ ಕರಿನ್ ಮ್ಹಣ್ ತೊ ಭಿಯೆತಾಗಾಯ್? ಯ್ರ್ ಸವಾಲಾಂ ಮತಿ ಪಟಲಾರ್ ಘಡ್ಯೆನ್ ಉದೆಲಿಂ, ಸ್ಯಾ ವ್ಯಕ್ತಿಂಚಿ ಕಾರ್ಭಾರಾಂ ಕಿತ್ಲಿಂ ಶೀಘ್ರ್ ಜಾತಾತ್ ಮ್ಹಳ್ಳೆಂ ಜಾಲೆಂ.

' ಸಿಗ್ರೆಟ್ ವಿಂಚುನ್ ಕ್ರಮಾನ್ ಉಜೊ ಲಾಯ್ಲೊ ತಾಣೆ. ಮಾ ಸಂಗಿ ತಾಚಿಂ ಚಿಂತ್ನಾಂ ವಾಡ್ಲಿಂ. ವೊಟ್ಯಾಚಾ ಆಡಿ ಲ್ಲ್ಯಾ ಖಿಳ್ಯಾಂನಿ ದೊಡ್ಡ್ಯಾ ಮಾನಾಪೊ ನಾ ದಿಸ್ತ್ಯಾ ವ್ಯಕ್ತಿ ಸೆಂ ತಾಕಾ ಖಚಿತ್ ಜಾಲೆಂ,

ಮಾನಾಪೊ ಹೊ...

ಪಂದ್ಲ್ಯಾ, ಸಂಸಾರಾ ಥಾವ್ನ್ ಭಾಯ್ರ್ ಚಾಕಾರಿ ಮಾರಾನ್ ಪಾಂವ್ಜಾಕ್. ಕಿತ್ಯಾಕ್ ಬಾಹ್, ಯಾ ವಯ್ರ್ ಯೆಂವ್ಚ್ಯಾ ೀ ಆಸೊನ್ ಮಾತ್ಯಾಂತ್ ವಿದ್ಯುತ್ ಪ್ರವಾಹ್ ಕೆದಾಳಾರೀ ಲೊ. ಖಿಳ್ಯಾಂಕ್ ಆನಿ ಪ್ರವಾಹಾಚೊ ಸ್ಪರ್ಶ್ ಜಾತಾನಾ ಾಂಕ್ ಆಪೇಕ್ಷ್ಯಾಂಚಾ ವ್ಯಕ್ತಿಚಾ ಜಿವಾಕ್ ಪ್ರಮಾದ್ ಘಡುಂಕ್

ಸಾಧ್ಯ್ ಆಸ್‌ಲ್ಲೊ.

ದುಸ್ರೊ ಮಾನಾಪೊ ಜಾವುವ್ ಹ್ಯಾ ಖಿಳ್ಯಾ ಭಿತರ್ ಸ್ವಯ ಎಲೆಕ್ಟ್ರಾನಿಕ್ ಧ್ವನಿವರ್ಧಕ್ ಆನಿ ಆಬ್ಸೊರ್ಬರ್ (Absorber) ತಾಣೆ ಉಲಯಿಲ್ಲೆ ಹರ್ಯೆಕ್ ಸಬ್ದ್ ಜೊರಾನ್ ತಾಚಾ ಬೊಸ ಪಾವಿತ್ ಜಾತಾಲೆ. ಹೆ ಆಂಗಾರ್ ನೆಸೊನ್ ಆಸ್ತಾನಾ ವರಾತ್ರ್ ನ್ಹೆ ಕಾಡ್ನ್ ದವರ್‌ಲ್ಲ್ಯಾ ವೆಳಾರೀ ಕೂಡಾ ಭಿತರ್ಲೆಂ ಸರ್ವ್ ವಿವರಣ್ ಕರ್ಚಿ ತಿತ್ಲಿ ಸಕ್ರಿವಂತ್ ಆಸ್‌ಲ್ಲಿ.

ವಿಲಿಯಮ್ಸಾಕ್ ಫಿಭಾರ್ ಕರ್ಚೆಂತ್ ನಾ ದಿಸ್ತ್ಯಾ ವ್ಯಕ್ತಿ ಸ
ಕಿತ್ಯಾಕ್ ವಿಲಿಯಮ್ಸಾನ್‌ಂಚ್ ತಾಕಾ ಓಭಾರ್ ಕರುನ್ ಸ
ತಿತ್ಲ್ಯಾರ್ ಬಾಗಿಲ್ ಉಗ್ತೆಂ ಜಾಲೆಂ.

ತಾಚಾ ದೊಳ್ಯಾ ಸಂಚ್ಣಾನಿಂ ರಾವಕ್ ಕೆಲ್ಲ್ಯಾಚೆಂ ಪ್ರತಿಫಳ್ ಉಭೆಂ ಆಸ್‌ಲ್ಲೆಂ.

ಸಕಾಳಿಂ ವಿಣ್ಗ ಜಾವುನ್ ಆಯಿಲ್ಲಿ ಚಲಿ ಆತಾಂ ಭರ್ತಿ ನೆಸ್ಣ ಕ್ ಉಭಿ ಆಸ್‌ಲ್ಲಿ.

ಪುಣ್ ವಿಲಿಯಮ್ಸ್ ಆತಾಂ ಘುಸ್ಪಡ್ಲೊ.

ಆಪ್ಣೆ ಖ್ಯೆಂಚಾ ನಿಬಾನ್ ತಿಕಾ ಆಪಯಿಲ್ಲೆಂಗೀ ತೆಂ ಕಾವ ತಾಚೆ ವರ್ವಿಂ ಸಾಧ್ಯ್ ನಾತ್‌ಲ್ಲೆಂ. ನಾ ದಿಸ್ಚ್ಯಾ ವ್ಯಕ್ತಿಚಾ ಚಟು ತಾಕಾ ಆತುರಾಯ್ಕ್ ಆಸ್‌ಲ್ಲ್ಯಾನ್ ತ್ಯಾ ವಿಶಿಂ ವಿಚಾರಿಜಾಯ್ಕ್ ವ್ಹ ಆಲೋಚನ್ ಆಸ್‌ಲ್ಲಿ. ಪೂಣ್ ಆಪ್ಣ ಭೆಂವಾರಿ ಇತ್ಲಿ ಬಳಾಧಿಕ್ ಆಸ್ತಾನಾ ಉತ್ರಾವ್ ತರೀ ಕಶೆಂ ಕರ್ಚೆಂ? ಪಾವ್ಸ್ ವರಾತ್ಯಾ ಆಸ್ತಾನಾ ಮೊತಾಕ್ ಆಶೆಂವ್ಚಂ ತರೀ ಕಶೆಂ?

'ಕಾಂಯ್ಕ್ ತರೀ ಕರುನ್ ಹ್ಯಾ ನಾ ದಿಸ್ಚ್ಯಾ ಮಾನ್ಸ್ಯಾಕ್ ಕ ಭರಿತ್ ಕೆರುಂಕ್ ಜಾಯ್ಕ್' ಮ್ಹಣ್ ಚಿಂತಿಲಾಗ್ಲೊ ವಿಲಿಯಮ್ಸ್.

ವಿಲಿಯಮ್ಸಾಚಾ ತೊಂಡಾಕ್ ಏಕಟ್ ಹಾಸೊ ಉದೆಲೊ ವ್ಯಂಗ್ಯ್‌ಪಣೆಂ ಹಾಸೊಂಕ್ ಲಾಗ್ಲೊ. ಸಂಗಿಂಚ್ ತಾಚಾ ಹಾಸ್ಯಾಚಿ ಚಡ್ಲೊ ಆವಾಜ್ ಸುಟ್ಲೊ ಉದ್ಯಾಚಾ ಲೊಟಾಚೊ... ತಿ ಭಿತರ

ರ್' ಪಳೆಂವ್ಚ್ಯಾರ್' ಪಡ್'ಲ್ಲಿ.
ನಾಂವ್' ಕಿತೆಂ?" ತೊ ಹಾಸೊನ್ ವ್ಹಡಾ ತಾಳ್ಯಾನ್',
ಯಂಟ್' ವಿಜ್ಮಿತ್' ಜಾಲ್ಲೆಂ, ಆಜ್' ಹೊ ಆಪೊಯಿಲೊ ಕಿತ್ಯಾಕ್'
ವ್ಹಾಳ್ಯೆಂ ಸವಾಲ್' ತಿಚೆ ಥ್ಯಂ ಉದೆಲ್ಲೆಂ.
ವ ಹಾಂಗಾ ಏಕ್' ಸಾರ್ಕೆಂ ಆನಿ ಪುರ್ತೆಂ ನಾಂವ್' ನಾ ಭಾವಾ...
ಂಗಾ ಯೆಂವ್ಚ್ಯಾ ಪಯ್ಲೆಂ 'ಲವೀನಾ' ಜಾವ್ನಾಸ್'ಲ್ಲಿ. ಆನಿ
ಡಾ ಬಾಪ್ತಿಜ್ಮಾಚೆಂ ನಾಂವ್' ಆನಿ ಆತಾಂ ಹಾಂವ್' 'ಕ್ವೀನಿ'
ಕ್ಡಾಂಕ್' ವಳೆಖ್ಯಾಂಕ್' ಲಾಯಲ್ಯಾಂ..."
... ಹ್ಹಾ... ಹ್ಹಾ... ಭಾವಾ ವ್ಹಣ್' ಸಂಭೋಧನ್' ಕೆತಾರ್
ತಾಚಾ ದೊರಗ್' ತಾಳ್ಯಾಂತ್' ವ್ಯಂಗ್ಯತಾ ಲಿಪ್'ಲ್ಲಿ. "ಹ್ಹಾ...
..ತುಂ ಕ್ವೀನಿ... ಹ್ಹ-ಹ್ಹಾ...ಹ್ಹಾ..." ಜೊರಾನ್' ಉಲೈಲೊ
"ಕೆತಾರ್ಯರ್' ವೇಶ್ಯಾಚೆಂ ಕಾವಕ್' ಆನಿ ಚಿಂತಾಯರ್' ರಾಣ್ಯ,
ಹ್ಹಾ... ಹ್ಹಾ... ಕ್ವೀನಿ... ಕ್ವೀನಿ... ಛಿಕ್'... ಅಜ್' ದಿಸಾ
ನ್ನಗೆಚೆಂ ನ್ಹಿಸಾಣ್' ನೆಸೊಂಕ್' ತುಕಾ..." ತಿಚಾ ಆಂಗಾರ್'
ಾಡ್' ವೊಡುನ್', ಕಾಡ್ಲೆಂ... ಕ್ವೀನಿ ಸಗ್ಳೆಂಚ್' ಕಾಣ್ಸೆರೊನ್'
ಾ ಅಧ್ಯಾನಕ್' ಆಘಾತ್' ತಾಣೆ ಲೆಕುಂಕೀ ನಾತ್'ಲ್ಲೊ.
ಸಕಾಳಿಂ ಫುಡೆಂ ಆಯಿಲ್ಲೆಂಯರ್' ನ್ಹಂಗಿ?... ಕಿತೆಂ ಜೆವಾಣ್'
ಾ ಜೆಂವ್ಕ್? ಹ್ಹಾಂ... ತುಂ ಭುಕೆವ್ನ್ ಆಯಿಲ್ಲೆಂಯರ್'? ಹಲ್ಕಾಸಾ
ಭುಕೆಂವ್ಕ್ ನಾತ್'ಲ್ಲೆಂಯರ್'... ಹಾವೆಂ ತುಜಿ ಪರೀಕ್ಷಾ ಕೆಲಿ...
ರೆಂಯರ್'... ಹಾಂವ್' ಕಿತೆಂ ನಪುಂಸಕ್' ವ್ಹಣ್' ಲೆಕ್ಲೆಂಯರ್'
... ಹ್ಹಾ... ಹ್ಹಾ..." ಹಾಚೊ, ಹಾಸೊ ವಿಕಟ್' ಜಾಲ್ಲೊ,
ಂ ಹಾಂವ್' ಭುಕೆಲಾಂ..." ತೊ ಉಟೊನ್' ಉಭೊ ಜಾಲೊ,
ಕೆಲಾಂ... ಕುಡಿನ್' ಭುಕೆಲಾಂ..." ತೊ ತಿಚಾ ಲಾಗಿಂ ಆಯ್ಲೊ.
ಪ್ಪಿಂಚಾಕ್' ಕಾಳ್ಜೆಲೆಂ, ಕಾಪ್ಲೆಂ... ಧಯರ್ ಖಿಡ್ಲೆಂಸ್ಯಾ
ಸಕಾಳಿಂ ವಿಲಿಯಾಮಕ್ಸಾನ್' ಉಲಯಿಲ್ಲ್ಯಾ ಉತ್ರಾಂಚೊ ಯಾದ್'

ರ್'..." ವ್ಹಣಾಲೆಂ ತೆಂ ಕಾಂಪಾ ಮೋಂತಾಂನಿ, "...ಆಜ್'

ಸಕಾಳಿಂ ನಾಸ್ಟೊ ಕೆಲೊ ತುವಿಂ, ಉಪ್ರಾಂತ್ ಆತ್ತಾಂ ಗಡ್ಢ
ಮಾಟೆಂ ಜೆವಾಣ್.... ರೆಂಗಾಳ್ ಪೀವನ್... ಕೈಫಾರ್ ಕಾ
ಹಾಂವ್ ಚಿಂತಾ ತುವಿಚ್ ಭಾರ್ ಥಾಂಬ್ಲ್ಯಾ... ದನ್ಪಾರಾಚಿ
ಪಾಪ್ ಕರುಂಕ್ ತುವಲ್ಯಾಂ ಕಶೆಂ ಪುಟಾವ್ತಾಯ್?"

"ತುಕಾ ಉಗ್ಡಾಸ್ ಬರೊ ಆಸಾ ಚಿಡಿಯ್... ವರಾಕಾ
ಉತ್ರಾಂನಿ ಕೊಚಾಯತ್ತಾಯ್? ವ್ಹಡೊಲ್ ತೆಂಚ್ ಸ್ವ-ಖ
ಚಾಲ್ಲೆಂಯ್... ಆತಾಂ ಕಿತೆಂ ಕರ್ತಾಯ್? ತುಕಾ ಹಾಂವ್
ಹಾತಾಂನಿ ಏಣ್ಗ ಕರುಂ ಯಾ ತೆಂಚ್ ತಯಾರ್ ಜಾತಾಯ್?
ಗೆಟೋನ್.... ಕ್ವಿಕ್... ವವಗ್ಗಂ ಏಣ್ಗಂ ಜಾ..."

"ಭಾವಾ...." ತಿಚೊ ತಾಳೊ ಗದ್ಗದ್ಲೊ... ಏಲಿಯಾ
ಚಾಕ್ ಕಂಪಿತ್ ಜಾಲೊ, ಪುಣ್ ಪರತ್ ಘಟ್ ರಾವ್ಲೊ...

"ಹಲ್ಕಟ್ ಜಬೆನ್ ಪರತ್ ತೆಂಚ್ ಕೊಚಾಯತ್ತಾಯ್
ಡ್ಯಾಮಿಟ್... ಬರ್ಯಾ ಮರ್ಯಾದಿನ್ ಸಾಂಗ್ತಾಂ ವ್ಹ
ವಚಾನ್ ದೀ... ಬಾಸಾಡ್ಲ್ಯಾಚಿ ಜಿಣಿ ತುಜಿ,"

"ಡಾಕ್ಟರ್... ತುಂ ಕಿತ್ಯಾಕ್ ಆಸೊಯ್?" ತೆ
ಉಚಾರ್ತಾ.

"ತುಂ ಚಿಚೊಂದ್ರೆ.... ಕ್ವಿಕ್... ಡ್ರೆಸ್ ಡೌನ್...
ಕ್ವಿಕ್"

ತೆಂ ಸಗ್ಳೆಂಚ್ ಕಾಂಪ್ತಾಲೆಂ.

"ಡಾಕ್ಟರ್ ತುಜ್ಯಾ ಆದರ್ಶ್ ಪೂರಾ ಖೈಂ ಲಿಪ್ಲೆ...
ದಿಲ್ಲಿ ಬೊಂದ್ಬಾಳ್ ಖೈಂ ಲಿಪಯ್ಲ್ಯಾಯ್? ಹಾವೆಂ ಸ್ವಖುಶೇನ
ತುವೆಂ ತಿರಸ್ಕಾರ್ ದಾಕಯ್ಲೊಯ್ ಆನಿ ಆತಾಂ ಕಿತ್ಯಾಕ್ ಆಶೆ
ಜುಲುಮ್ ಚಲಂವ್ಚ್ಯಾಕ್ ಮಾಂಕ್ಡ್ಯಾ, ವಾಟೆನ್ ಘುಂವ್ಲೊ
ಮರ್ಯಾದಿತ್ ಉತ್ರಾಂ ಖೈಂ ಪಾವ್ಲಿಂ... ತುಜೆಂ ಆದರ್ಶ್

"ಛುಪ್... ಹಾವೆಂ ಸಾಂಗ್ಲ್ಲೆಂ ಆಯ್ಕ್ಯಾತಾ ತುಕಾ...
ವ್ಹಾಲಾ ಸುಖ್ ದಿವ್ಯ, ಇನ್ಯಾಮ್ ಕೆಲೆಂಯ್ ವ್ಹಣ್ ತುಜಾ
ತ್ ತರ್ ತುಜೆ ಹಾಲ್ - ಹವಾಲ್ ಕಿತೆಂ ಜಾಯ್ತೆ, ತೆಂ ಕಳಿತ್

ವಹಾತ್ರ್' ನ್ಯಂ ಜೀವಚ್' ಉಭೊನ್' ವಚಾಚೊನಾ?"
ಪ್ಲೊ ಆಖ್ರೇಚೊ ಖೆಲೊ ಖೆಳ್'ಲ್ಲೊ.
ಣ್ಣಾ, ಧಾಂಪುನ್' ಉಗ್ತ್ಯಾವ್ಹಾಜ ಭಿತರ್' 'ಕ್ವೀನಿ'ಚೆಂ ಕಾಪಾಡ್'
ಲೆಂ... ಪಾತಳ್' ಧವ್ಯಾ ಗಾಗ್ರ್ಯಾ - ಬಾಜ್ವೆರ್' ತೆಂ ಪರ್ಜ
ಪ್ರಿರ್ಕ್ತ್ ಜಾಲ್ಲೆ ಪರಿಂ, ಭುಕೆಲ್ಲ್ಯಾ ವಾಗಾಪರಿಂ, ತಿಚೆರ್' ಆಕ್ರ
ಠಿಂ ಉಡೊಂಕ್' ಆಯ್ಲೊ ಜಾಲ್ಲೊ ವಿಲಿಯಂವರ್ಸ್.
ತೊ ಆಜುನ್' ಆಯ್ಲೊ ನಾತ್'ಲ್ಲೊ.
ಾವುನ್' ವಿಲಿಯಾವರ್ಸಾಚಿ ಕೂಡ್' ಕಾಂಯರ್ಜ್' ಉದ್ರೇಕಿತ್'
ಲ್ಲಿ. ತಿಚಿ ಥೈಂ ತಾಕಾ ಕಸಲೀಚ್' ಹಳ್ಳಿಕ್' ಭಾವನಾಂ ಉದೆಂ
ತಿಚೆಂ ಅಂಗಾಂಗ್', ಕಾವಾಂರ್ಕ್ವಣ್' ಜಾಗೆ ಕಟ್ರ್ಯಾ ವಿಶ್ವಾಸಂ
ಲಾಯ್ನ್ಯಾಸ್ತ್ಯಾನಾಂಚ್' ತಿಕಾ ಖಾಟ್ಯೆರ್' ಉಡಯ್ಲೆಂ, ಎಕಾ
ತಾಚಿ ಬಾವ್ಲೆ ತಿಕಾ ವೆಂಗುನ್' ಉಡಂವ್ಕ್ ಸಕ್'ಲ್ಲೆ,
ರ್ಸ್' ಭೋವ್' ಚತುರ್' ಆಸ್'ಲ್ಲೊ.
ಘೊಂವ್ಹಾಜ ನಿಬಾನ್' ತಾಣೆ ತಾಚಿ ವ್ಹೋರ್' ತಿಚಾ ಗೊಂಡ್'
ಗಳ್ಯಾ ಥಾವ್'ನ್ಂಚ್' ವ್ಹೊಲಾವೊಂ ಫಾಲ್ಯಾಂಕ್' ತಯಾರ್' ಕೆಲ್ಲೆ,
ಖೆಳ್' ತಾಚೊ.
ಅಂಗಾಂತ್'ಯಿ ಊಭ್' ವಾಡೊನ್'ಚ್' ಯೆತಾಲಿ, ತಿಣೆಂ
ಾನ್' ತಾಂಡಾನ್' ಘೆತ್ಲೆಂ.
ಲಿಯಂವರ್ಸ್ ಆಪ್ಲೊ ಭರ್' ತಿಚಾ ಜೀವಾರ್' ಘಾಲ್ಪಾಕ್' ತಯಾ
ತಾಚೊ ಉಸ್ವಾಸ್' ಬಳಾನ್' ವಯರ್'-ಸಕಯರ್' ವೆತಾಲೊ.
ಂಗೊಂಕ್' ಅತ್ರಗ್ತಾಲೊ,
ವೋಂಠಾಂನಿ ತಿಚಾ ಗಾಲಾಂಚೆರ್' ಪ್ರಭುತ್ವ್' ಸ್ಥಾಪನ್' ಕೆಲ್ಲೆಂ,
ತಿಚಾ ಕಾನಾಲಾಗಿಂ ಘೊಂವ್ಲೆ.
ತುಕಾ ಹಾಂವ್' ಹಾಂಗಾ ಥಾವ್'ನ್ ಸೊಡಂವ್'ಕ್ ಸಕ್ತಾಂ..."
"ತುಕಾ ಹಾಂಗಾಸರ್' ರಾವೊಂಕ್' ಮನ್' ನಾ ತರ್' ಹಾಂಗಾ
ತ್ರ ವೆತಾನಾ ಉಜ್ವ್ಯಾ ಹಾತಾಚೆಂ ಮಧ್ಲೆಂ ಬೋಟ್' ವಯ್ರ್'
ವ್' ತುಕಾ ಕುಮಾಕ್' ಕರುಂಕ್' ಸಕ್ತಾಂ... ವ್ಹಾಜೆರ್' ಪಾತ್ರೆ

ಪುಣ್ ಮ್ಹಜೆವಿಶಿಂ ಕಿತೆಂಚ್ ವಿಚಾರಿನಾಕಾ... ಹಾಂವ್ ಮ್ಹಜೆಂ ಫುಡೆಂ ವಿವರಾಯಶ್ಯಾಂ... ವರಾಕಾ ತುಜೆ ಕುಡಿಚೆರ್ ಕಾಂಯರ್ ಆ ತುಕಾ ಹಾಂವ್ ಭಯರ್ಣಂಚ್ ಮ್ಹಣ್ ಮಾಂದ್ತಾಂ.... ಕಿತ್ಯಾ ಹರ್ಯೇಕ್ ಚಾಲ್ ಬೊಸಾಚಾ ಕುಡಾಂತ್ ಪ್ರತಿಫಲಿತ್ ಜಾತಾ ದೆಕು ತುಜೆಲಾಗಿಂ ಆತ್ತಾಂ ಕಶೆಂ ಉಲಂವ್ಕ್ ಕಾರಣ್... ವರಾಕಾ ಭಗ್ನಿ ದ ಆತಾಂ ಕಾಂಯರ್ ಜಾಪ್ ದೀನಾಕಾ..." ಎಕಾಚ್ ಧವಣ್ಯಾನ್ ಉಲಾವ್ಕ್ ಕಾಂಯರ್ಜ್ ಆವ್ಕಾಶ್ ದೀನಾಸ್ತಾಂ ಪುಸ್ಪುಸ್ಲ್ಯೊ. ಪರ ಚೆರ್ ದೋನ್-ತೀನ್ ಉಮೆ ಧಾಂಬ್ತಾಚ್ ತಿಚೆ ಥಾಪ್ಣ್ ತೆಣೆ ವ್ಹೆಕ್ಲ್ಯೊ

ಖಾಟ್ಕೆ ಥಾವ್ನ್ ಉಟ್ತಾಚ್ ಕ್ವೀನಿ ನ್ಹೆಸೊನ್ ಆಯ್ತ್ಯಾಂ ಜಾಲೆಂ ಜೀವಾಂತ್ ನವೊ ಹುರುಪ್ ಆಯಿಲ್ಲೊ, ತೆಂಡಾರ್ ಕಳಾ ವಿ ದೆಂಳಿ ಪ್ರಜಳ್ತಾಲೆ... ತರೀ ತಿಣೆಂ ಅನಿಕೀ ನಟನ್ ಕರುಂಕ್ ಆಸ್‌ಲ್ಲೆ

"ಥುತ್... ತುಜಾ ಜಲ್ಮಾಕ್..." ತೆಂ ತಾಳೊ ಉಭಾರ ಯ್ಲೆಂ... ತುಂ ಏಕ್ ದಾದ್ಲೊ ಯಾ ಕಾವ್ಚುಕೀ ಬೊಕೊ... ಹಾ ರಾಂತ್ ಪಳೆಲಾಂ ಪುಣ್ ತುಜಾ ತಸ್ಲ್ಯಾಂಕ್ ಮ್ಹಜಾ ಜನ್ಮಾಂತ್‌ಚ್ ನಾ..." ತೆಂ ರಾಗಾನ್ ಮ್ಹಳ್ಳೆಪರಿಂ ಘುಂವೊನ್ ರಾವೊನ್ ಭಾಯ ಕ್ ಆಯ್ತೆ ಜಾಲೆಂ.

ಬಾಗ್ಲ್ಯಾಲಾಗಿಂ ಪಾವ್ತಾನಾ ಉಜ್ವ್ಯಾ ಹಾತಾಚೆಂ ಮಧ್ಲೆಂ ಆಂಗುಟಾ ಮೆಚೊವ್ನ್ ಪರಿಂಚ್ ಮೆಚೊವ್ಂಕ್ ಲಾಗ್ಲೆಂ.

ಎಲಿಯುವಣ್ಸಾಕ್ ವ್ಹತೊ ಆನಂದ್ ಭಗ್ಲೊ... 'ಕಶೆಂ ಪು ಕ್ವೀನಿಕ್ ಮ್ಹಜಾ ಭಯ್ಣಿಕ್ ಹಾವೆಂ ಬಚಾವಿ ದಿಂವ್ಕ್ ಜಾಯರ್...' ನಿರ್ಧಾರಾಕ್ ತೊ ಆಯ್ಲೊ.

ಕಿಂಗ್ ಸೈಜ್ 555 ಸಿಗ್ರೆಟ್ ಪರತ್ ತಾಚಾ ವ್ಹೋಂಟಾ ಮಧೆಂ ಎಕ್ ಬಳಿಷ್ಟ್ ನಿರ್ಧಾರ್ ಧೃಡ್ ಕರ್ಚ್ಯಾ ಖಾತಿರ್.

ತಾಚ ದೀಷ್ಟ್ ವೊಟಾಚೆರ್ ಖಂಚ್ಲಿ... ದಸ್ಫಾರ್ ಎದೊಳ್‌ಚ್ ನ್ ಸಾಂಜ್ ಜಾವ್ನ್ ಆಯಿಲ್ಲಿ.

ಥೊಡ್ಯಾ ವೆಳಾನ್ ಎಲಿಯುವರ್ಸಾಕ್ ಆಪವ್ನ್ ವ್ಹರುಂಕ್ ದಾರ ಕಡೊನ್ ಧಡಂಗ್ ವ್ಯಕ್ತಿ ಭಿತರ್ ರಿಗ್ಲೊ. ಎಲಿಯುವರ್ಸ್ ಆಪಾಣ್ ವ ತಯಾರ್ ಆಸ್‌ಲ್ಲೊ.

ಜ್ರೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ಣೆಂ ಉಲೊಣೆಂ ಜಯ್ತ್ರಾಚೆಂ ಯೆಣೆಂ

ತ್ಯಾ ವ್ಯಕ್ತಿಚೊ ಪಾಟ್ಲಾವ್ ಕೆಲೊ, ಕಿ ಏಕಾ ಸುಸಜ್ಜಿತ್ ವ್ಲೆ... ತಾಂತುಂ ಸಬಾರ್ ವರ್ಗಾಚಿಂ ಎಲೆಕ್ಟ್ರಾನಿಕ್ ಉಪ ಡೆಲ್ಸಾಂ, ಸ್ಕೆಚ್ಚಾಂ, ಪ್ರಯೋಗಾಚಿ ಚಾರ್ಟ್ ಆನಿ ರಿಸಲ್ಟ್ಸ್ ಾನ್ ಮಾಂಡುನ್ ದವರ್'ಲ್ಲಿಂ ಆಸ್'ಲ್ಲಿಂ. ಎಲಿಯಂಮನ್ಶಾನ್ ಕೊಡಿ ಸದರ್ ಮಾರ್ತಾನಾ ತೊ, ಕಿತೆಂ ಮ್ಹಣ್ ಸಮ್ಜೊನ್ ಂಯರ್ಟ್ ಕಷ್ಟ್ ಜಾಲೆನಾಂತ್.

ರ್ ಧರ್ಣ್ ಪೊಕೊರೊನ್ ಮ್ಹಳ್ಳೆಪರಿಂ ತಾಳೊ ಆಯ್ಕಾಲೊ. ನಾ ದಿಸ್ಚ್ಯಾ ವ್ಯಕ್ತಿಚೊ ತಾಳೊ ನ್ಹೈಂ...

ಕಾ ಪಳೆವ್ನ್ಂಚ್ ಮಾಕಾ ವ್ಹರ್ತೊ ಸಂತೊಸ್ ಜಾಲೊ ಣ್ ಸ್ವಾಗತ್ ಮ್ಹಣೊಂಕ್ ಹಾವೆಂ ತಾಜೆಂ ಥಾವ್ನ್, ಕಿತೆಂ ತರೀ ಯರ್ ನ್ಹೈಂಗಿ? ದೆಕುನ್ ತದೊಳ್ ಪರ್ಯಾಂತ್ ಹಾಂವ್ ತಾಕಾ ವ್ನ್ಂಚ್ ರಾವೊಂಕ್ ಆಶೆತಾಂ. ಹ್ಯಾ ಆವಸ್ಥ್ಯಾ, ಲ್ಹಾನ್ ಂತ್ ತುಕಾ ಸಬಾರ್ ವಳ್ಕಿಚಿ ಸಾಧನಾಂ ದಿಸ್ತಾತ್ ನ್ಹೈಂಗಿ! ತ್ ತುವೆಂ ನಂ. 217 ಮಾಡೆಲ್ ಘೆವ್ನ್, ಹಾವೆಂ ಸಾಂಗ'ಲ್ಲೆಂ ಗ್ ಕರುಂಕ್ ಜಾಯ್ತ್ ತುಂ ಹ್ಯಾ ಪ್ರಯೋಗಾಂತ್ ಜಿಕ್ಲ್ಯಾರ್ ಸಾಧಿ ಆಹ್ವಾನ್ ದಿಂವ್ಕ್, ಮಾಕಾ ವ್ಹರ್ತೊ ಸಂತೊಸ್ ತುಕಾ ಸ್ವಾಗತಾಚೊ ಫುಲಾಂ ರ್ಯಾಲೊ ತಯಾರ್ ದವ್ರುಂಕ್'ಚ್ ಕ್ ಮಾಕಾ ಭೊಗ್ತಾ..."

ಮಾನ್ಸಾಚಿ ನದರ್ ನಂ. 217 ಮಾಡೆಲಾಚೆರ್ ಖಂಚ್ಲಿ. ತಾಚಾ ಸರ್ಕ್ಯುಟ್ ಭೋವ್ ಕ್ಷುಲ್ಲಕ್ ರಚನ್ ಜಾವ್ನಾಸ್'ಲ್ಲಿ.

ಹೆಂ ಏಕ್ ಕ್ಷುಲ್ಲಕ್ ಪ್ರಯೋಗ್ ...ಮ್ಹಜೆ ತಸ್ಲ್ಯಾಂಕ್ ಹೆಂ ಾಮ್... ದುಸ್ರೆಂ ಕಾಂಯರ್ ತರೀ...!"

... ತುಕಾ ಹೆಂ ಮಣಾಯೆಚೆಂ ಕಾಮ್ ತರೀ ಆಮ್ಕಾಂ ಹೆಂ ಕೇವಲ್ ಪಂದ್ರಾ ಮಿನುಟಾಂಚಾ ಅಭ್ಯಾಸಾನ್ ತುವೆಂ ಹೆಂ

ಸರ್ಕ್ಯುಟ್ ವಾಪರುನ್ 1200 ಕಿಲೊ H. P. ಚೆಂ ಸಕತ್ ದ್ವಾರಿಂ ರಾಕಾ ಕರುಂಕ್ ಜಾಯ್ತ್...."

"ಸ್ಫೋಟನ್ ಕರ್ಚೊ ಜಾಗೊ, ಪ್ರಯೋಗ್ ಶಾಲಾ ಥಾ ಪಯ್ಸ್ ಆಸ್ತಾಲೊ?"

"ತೆಂ ಪೂರಾ ವೊಜೆಂ ತುಕಾ ನಾಕಾ.... ಸ್ಫೋಟಕ್ ವಸ್ತು ಕಾರ್ಣಂವ್ ಆನಿ ಸ್ಫೋಟನ್ ಕರ್ಚೆಂ ಸಾಧನ್ ಆಪ್ಲ್ಯಾ ಹಾತಿಂ ದಿ. ಆಮಿ ಪಳೆವ್ನ್ ಘೆತಾಂವ್... ಹ್ಯಾ ಪ್ರಯೋಗಾಂತ್ ತುಂ ಗೆಲ್ಯಾ ಘಾಲ್ಯಾಂ ಫುಲಾಂ ರ್ಘಾಲೊ ಸ್ವಾಗತ್ ದಿತಲೊ." ತ್ಯಾ ಕಾಳ್ಯಾಂ ನಿಶೆಕ್ಷಾಲಿ.

ಎಲಿಯುವಸ್ ಸಗ್ಳ್ಯಾಚ್ ಗಳೊನ್ ಗೆಲೊ.

ಪಾಂಚ್ ಮಿನುಟಾಂಚಾ ಅವ್ದೆ ಭಿತರ್ ಸರ್ಕ್ಯುಟ್ ಕನೆಕ್ ತಯಾರ್ ಜಾಲೆ ಆನಿ ಸ್ಫೋಟನ್ ವಸ್ತು ತ್ಯಾ ವ್ಯಕ್ತಿಚಾ ಜಣಾಸ ವಿಚಾರ್ನ್ ವೆಲೆಂ. ಕಾಡಿಯೆ ಪೆಟೆ ತೆದೆಂ ಸ್ಫೋಟಕ್ ಸಾಧನ್ ಹಾತಾಂತ್ ದಿತಾನಾ ಎಲಿಯುವಸಾನ್ ವಿಚಾರ್ಲೆಂ.

"ಸ್ಫೋಟವಾದ್ವಾರಿಂ ಕೊಣಾಕ್ ಪುಣಿಂ ನಾಸ್ ಕರ್ತಾತ್ಗೀ ಸವಾಲಾಂ ವಿಚಾರ್ತಾಯ್? ವೊಗೊಚ್ ರಾಂವ್ಕ್ ಚಡ್

"ಹೆಕ್ತ್ ಸುಣ್ಯಾ...." ಹುಂಕಾರ್ಲೊ ಎಲಿಯುವಸ್.

ಶಿವ್ಪ್ಟ ಪ್ರಾಸ್ ಪಾಟ್ಲ್ಯಾನ್ ಉದೆಲ್ಲ್ಯಾ, ಸಾವ್ಕಾಶ್ ಕಿತೆಂ ಎಲಿಯುವಸಾಕ್ ರಾಗ್ ಆಯಿಲ್ಲೊ ತರೀ ಮೌನ್ ಸಾಂಬಾಳ್ಳೆಂ. ವಸ್ತು ತ್ಯಾ ಧಡಂಗ್ ಮನ್ಶ್ಯಾಚಾ ಹಾತಿಂ ದೀವ್ನ್, ತಾಚಾ ಕ ಹಳ್ತ್ಯಾಚೆಂ ಮಟಾಂ ಕಾಡ್ಲಿಂ.

ಬೆಂಗ್ಳುರಾಂತ್ಲ್ಯಾ, ತ್ಯಾ ಸೊಭಿತ್ ಕಬ್ಬನ್ ಪಾರ್ಕಾಚಿ ಪ್ರಕೃತಿ ಸೌಂದರ್ಯ ಪಳೆಂವ್ಕ್, ದೋನ್ ದೊಳೆ ಖಂಡಿತ್ ಬೆಂಗ್ಳುರಾಕ್ ಸೊಭಾಯೆಚೆಂ ಥಿರ್ ವ್ಹಾಳ್ಳೆಪರಿಂ ತೆಂ ಸೊಭ್ತಾ. ಸಾಂಗಾತ್ ದಿಂವ್ಕ್, ವ್ಹಾಳ್ಳೆಪರಿಂ ಉಭೆಂ ಆಸ್ಟಂ ರೇಗಾಳ್, ಕರ್ಚೆಂ ಸೊಭಾಯೆಚೆಂ ಕುರ್ವೆಂ ಲಾಲ್ಬಾಗ್.

ಪಾರ್ಕಾಚಾ ಎಕಾ ಕೊನ್ಯಾಂತ್ ಬಸೊನ್ ಲಾರೆನ್ಸ್ ಡೆಕ್ ಾನ್ ಪೊಕೆಟ್ ಸಾಯನ್ಸಾಚೊ ಇಯರ್ ಸ್ಟೀಡಿಯೊ ಘೆವ್ನ್ ರೊಗಾಳ್ ಆಟೆವಿಟ್ಯಾಂಚಿ ಸೊಭಾಯ್ ದೆಖ್ಯಾ ಸಾಗಿಂ ವಿದೇಶಿ ಲನ್ ಕೆತ್ರ್ಯಾಲೊ.

ಾಂಕ್ ಕಿತ್ಲೆಂ ಬರೆಂ ಜಾಗೆಂ ಹೆಂ...!” ಚಿಂತಾ ತೊ ಅಪ್ಲ್ಯಾ, ’ ತಿತ್ಲೊಚ್ ಪಾಡ್... ಕಿತ್ಯಾಕ್ ಹ್ಯಾ ಸಂಸಾರಾಕ್ ಲೆಕಿನಾಸ್ತಾ ೋಗ್ ಕರ್ಚೊ ಆನಿ ಪ್ರಕೃತಿ ಸೌಂದರ್ಯ್ ದೆಖೊಂಕ್ ಆಯಿಲೆ ಸೊಭಾಯ್ ಚಾಕಿನಾಸ್ತಾಂ ಹಾಕಾಂ ವಾಂಕ್ಡ್ಯಾ ನದ್ರೆನ್ ರಾಂವ್ಚೆಂ ತರ್ ತಾಂಚೊ ಉದ್ದೇಶ್ ನಿರ್ಫಳ್ ನ್ಹಂಗೀ?” ಆಯ್ಲ್ಯಾ, ಹೆಂ ಚಿಂತಾನಾ,

ಸ್ ಡೆಕ್ ಗಾಂವಾನ್ ಗೋವಾಚೊ. ಎಸ್.ಎಸ್.ಸಿ - (12) ತೊಡ್ಲ್ಯಾಕ್ಷಣಾ ಧಡಾಂಗ್ ಜೀವಾಚೊ ತೊ ಚಡ್ ಕಷ್ಟ್ ನಾಸ್ತಾಂ ೇಜಾಕ್ ಭರ್ತಿ ಜಾಲೊ, ವಿಜ್ಞಾನಾಂತ್ ತಾಕಾ ಚಡಿತ್ ಾನ್ ಶಿಕಾಪ್ ಮುಂದರ್ಸುಂಕ್ ಆವ್ಕಾಸ್ ಮೆಳ್ಳೊ. ಕ್ರಮೇಣ್ ಜಾಣ್ವಾಯ್ ಆನಿ ಖ್ಯಾತಿ ದೆಖ್ಲ್ಯಾ ತಾಚಾ ಅಧಿಕಾರಿನಿ ತಾಕಾ ವಿಭಾಗಾಕ್ ಭರ್ತಿ ಕೆಲೊ ಆನಿ ವಿಜ್ಞಾನಾ ಸಾಕ್ತ್ರಿಕ್ ಚಡ್ ದಿಲಿ. ಹ್ಯಾಚ್ ವಿಭಾಗಾಂತ್ ಚಡಿತ್ ಮಾಹೆತ್ ಜೊಡ್ಚ್ಯಾ ಬೆಂಗ್ಳುರಾಂತ್ಲ್ಯಾ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆ ಕೆಲೊ, ಹಾಂಗಾಸರ್ ವಿಮಾನಾಂಚೆಂ ಭಾಗ್ ತಯಾರ್ ಕರ್ಚ್ಯಾ ಸಂಶೋಧಕ್ ಜಾವ್ನ್ ಡೆಕ್ ಭರ್ತಿ ಜಾಲೊ, ದೀಸ್ ವೆತಾಂ ಸಂಶೋಧನಾಂನಿ ಚಡ್ ಜಯ್ತ್ ದಿಸೊನ್ ಆಯ್ಲೆಂ, ಪರಿಣಾ ’ ಪ್ರಥಮ್ ವರ್ಗಾಚಾ ಸಂಶೋಧಕ್ ವಿಭಾಗಾಂತ್ ತಾಕಾ ಲ್ಲೆಂ.

ಯರ್ ಲಾರೆನ್ಸ್ ಡೆಸಾಕ್ ಸಾಹಸಿಕ್ ಕಾಮಾಂನಿ ಚಡ್ ಆಸಕ್ತ್ ೀ ವ್ಹಡಿಲಾಂಚಾ ಖುಶೆ ತಾಣೆ ಖಾಲ್ ಜಾಂವ್ಚೆಂ ಪಡ್ಲೆಂ. ಾಚಾ ಹಳ್ಳ್ಯಾ, ಸುವಾತ್ಯಾಂನಿ, ಗುಡ್ಯಾ - ದೋಂಗ್ರಾಂನಿ ತಾಣೆ

ಸಾತಾಟ್ ವರ್ಸಾಂ ಕಮ್ಯುಂಚೆಂ ಕಾರ್ಬಾರ್ ಕೆಲ್ಲೆಂ. ಆನಿ ಹೆಂ ಕಾರ್ಬಾ ಚಡ್ ರುಚ್ಲ್ಲೆಂ. ಥೈಂಸರ್ ಭೂಸೇನಾಚಾ ಆನಿ ಮಿಜೊ ಗೆರಿಲ್ಲಾ ಜಾಂವ್ಚ್ಯಾ ಗಡ್ಬಡೆ ವೆಳಾರ್ ತಾಕಾ ಥೊಡೆಂ ಭ್ಯೆಯಿ ದಿಸ್ತಾಲೆಂ. ಸೇನಾಂತ್ ಆಸ್ಲ್ಲ್ಯಾ ತಾಕಾ ಆರಂಭಾಯೆರ್ ರಥ್ಯಾಂಚಾ ಸಾಹೆತಿ ಹಾಡ ಮೊಳ್ಳೆಂ. ಶಾಂತ್ ವಾತಾವರಣ್ ರಾತೆಲ್ಲ್ಯಾ ವೆಳಾರ್ ಭೂ ಸೇ ಸಂಗಿಂ ಮೆಳೊನ್ ತೆ ಸಗ್ಳೆ ಮಿಜೋರಾವರ್ ಪರಿಶೀಲನ್ ಕರುಂಕ

ಮಿಜೋರಾವರ್ ಏಕ್ ಸ್ವತಂತ್ರ್ ರಾಜ್ಯ್ ಜಾಂವ್ಕ್ ಜಾಯ್ರ್ ಚಾ ಆಡಳ್ತಿ ಥಾವ್ನ್ ತಿಕಾ ಸುಟ್ಕಾ ಮೆಳೊಂಕ್ ಜಾಯ್ರ್ ಮ್ಹಣೊನ್ ಕ್ರಾಂತಿಕಾರಿಂನಿ ತಾಂಚೆಂ ವಿಶೇಷ್ ಮಾಗ್ಣೆಂ ಮುಖಾರ್ ದವ್ರುನ್ ಸರ್ಕಾರಾ ವಿರೋಧ್ ರಥ್ಯಾಂಚಾಕ್ ಸಯ್ರ್ತ್ ಆಯ್ತಾ ಜಾಲ್ಲೆ. ಪುಣ್ ಸೇನಾಧಿಕಾರಿಂಕ್ ಚಡ್ ಮಾಹೆತ್ ಆನಿ ಸಾಹೆತ್, ನವಿ ಪ್ರಕಾರಾಚಿ ಮಾಹೆತ್ ಮೊಳ್ಳ್ಯಾನ್ ಗೆರಿಲ್ಲಾಂಚೆ ದಾಂಗೆ ಮೊಡ್ಣೊಂಕ್ ಭೋವ ಜಾಲ್ಲೆಂ ಭೂ ದಳಾಚಾ ಸೈನಿಕಾಂಕ್, ಹ್ಯಾ ವೆಳಾರ್ ಹೆ ಉಪಾಯ ನ್ ದಿಂವ್ಚ್ಯಾಂತ್ ಆನಿ ಹೆಂ ಚಳ್ವಳ್ ದವುಣ್ ಕರುಂಕ್ ಲಾರೆನ್ ವಿಶೇಷ್ ಮ್ಹಣತೆ ಪರ್ವಿಂ ಮಾತ್ರ್ ಸಾಧ್ಯ್ ಜಾಲ್ಲೆಂ.

ಕ್ರಮೇಣ್ ಆಪ್ಯಾ, ಸ್ವ - ಸಾಮರ್ಥ್ಯಾನ್ ಹಿಂದೂಸ್ತಾನ್ ಏ ಕ್ಸ್ ಲಿಮಿಟೆಡಾಂತ್ ಸಂಶೋಧನ್ ವಿಭಾಗಾಂತ್ ಲಾರೆನ್ಸ್ ಡೇಕ್ ಜಾವ್ನ್ ಉದೆವ್ನ್ ಆಯಿಲ್ಲೊ.

ಲೊರೆನ್ಸ್ ಡೇಕಾಕ್ ಭಾರತ್ ಸರ್ಕಾರಾನ್ ಸರ್ಕಾರಿ ಖರ್ಚಾ ವರ್ಸಾಂಚಾ ಶಿಕ್ಪಾ ಖಾತಿರ್ ರಷ್ಯಾಚಾ ಮೊಸ್ಕೋಕ್ ಧಾಡ್ಲ್ಲೆಂ. ವಾಯು ದಳಾಚಾ ಸರ್ವ್ ಹಾತ್ಯಾರಾಂ ವಿಶಿಂ ಪಾಂಚ್ ವರ್ಸಾಂ ಬರಿಚ್ ಮಾಹೆತ ಎಕ್ಪ್ಪಂಯರ್ ಕೆಲ್ಲಿ. ತ್ಯಾ ಶಿವಾಯ್ರ್ ರಥ್ಯಾಂಚಾ ವಿಶಿಂ ಆನಿ ತಿಂ ಮಾಂಡುನ್ ದವರ್ಚ್ಯಾ ವಿಶಿಂ, ಎಲೆಕ್ಟ್ರಾನಿಕ್ಸ್, ಸೋಲಾರಾ ವಿಶಿಂ ತಾಣೆ ಚಡಿತ್ ಜಾಣ್ವಾಯ್ರ್ ಜೊಡುನ್ ಘೆತ್ಲ್ಲಿ ಗ್ರಹಾಂಚಾ ರಚನೆ ವಿಶಿಂಯಿ ಮಾಹೆತ್ ಲಾರೆನ್ಸ್ ಡೇಕಾನ್ ಹ್ಯಾ ಘೆತ್ಲ್ಲಿ.

ಚಾ ಪಾಂಚ್ ವರ್ಸಾಂಚಾ ಶಿಕ್ಪಾನ್ ಬರೆಂಚ್ ಫಳ್ ದಿಲ್ಲೆಂ ಆನಿ
ತ್ ಆಪ್ಲ್ಯಾಚ್ ಸ್ವಂತ್ ಪಾಂಯಾಂ ವಯ್ರ್ ಮ್ಹಳ್ಳೆಪರಿಂ ರಾವೊಂ

ಸ್ಪರಾಕ್ ಯೇವ್ನ್ ಡೆಕ್ ಕೇವಲ್ ಏಕ್‌ಚ್ ವರ್ಸ್ ಜಾಲ್ಲೆಂ, ಹ್ಯಾ
ಂತ್ ತೆಂ ಸರ್ವಾಂಕೀ ಭೋವ್ ಮೊಗಾಚೆಂ ಜಾಲ್ಲೆಂ. ತಾಚಿ
ಯೋಗಾಂ, ಮಾಡೆಲ್ಯಾಂ ತಾಚಿ ಕೀರ್ತ್ ಆನಿಕೀ ಉಂಚಾಯೆಕ್
ತಾಲಿಂ.

ಲ್ಯಾ ದಿಸಾಂನಿ ಪಾಕಿಸ್ತಾನಾನ್ ಅಮೇರಿಕಾ ಸಂಗಿ ಚಡಿತ್ ಚಂಗಾ
ರ್ಸಾನಿ ಭಾರತಾಕ್ ಚಡ್ ಭಿರಾಂತ್ ದಿಸ್‌ಲ್ಲಿ. ಸಾಂಗಾತಾಚ್
ಥಾವ್ನ್ ಕೊರೊಡೆಂ ರುಪ್ಯಾಂಚೆಂ ಸಹಾಯ್ ಧನಾ ರೂಪಾರ್
ಭಾರತಾಚಿ ಖಂತ್ ಏಪ್ಟೀತ್ ವಾಡ್‌ಲ್ಲಿ.

ಸಂಗಿಂ ಆಲಿಪ್ತ್ ರಾಷ್ಟ್ರಾಂಚಾ ಸಾಂಗ್ಣ್ಯಾಂಕ್ ಕಾನ್ ದೀನಾಸ್ತಾಂ
ತೆರಾಂ ಪಾಕಿಸ್ತಾನಾಕ್ ಅಮೇರಿಕಾನ್ ದಿಲ್ಲೆಂ ಭಾರತಾನ್ ಖಂಡ
ಹಿಂ ರಗ್ಸಾಂಜಾ ಹಾತೆರಾಂ ಭಾರತಾ ವಯ್ರ್‌ಚ್ ಉಪಯೋಗ್ಸಾಂ
ಕಿಸ್ತಾನ್ ಖರೀದ್ ಕರ್ತಾ ಮ್ಹಣ್ ರಾಜಕೀಯ್ ಫುಡಾರ್ಯಾನಿ
ಮಾಂಡ್‌ಲ್ಲೆಂ.

" ಪಾಕಿಸ್ತಾನಾನ್ ದಾಸ್ತಾನ್ ಕರ್ಚೆ ಬೊಂಬ್ ಸೊಡ್ನ್ಯಾ, ಯಾ
ಶಾಂಚಾ ಸಾಂಗ್ಣ್ಯಾಂಕ್ ಕಾನ್ ಹಾಲಯ್ಲ್ಲೆ ನಾಂತ್, ತಾಂಚೆಂ
ರಿಕಾಚಾ ಸಹಾಯೆನ್ ವಾಡ್ತಾತ್ ಅಯ್ಲೆಂ,

ಣ್ ಪಾಕಿಸ್ತಾನಾನ್ F-16 ವಿಮಾನಾಂ ಅಮೇರಿಕಾ ಥಾವ್ನ್
ಚೆ ಕರಡ್ ಹಾತ್ ಪತ್ರಾರ್ ಅಧ್ಯಕ್ಷಾನ್ ದಸ್ಕತ್ ಘಾಲ್ತ್ಯಾನಾ
ಆಶಾ ಸಂಪೂರ್ಣ್ ಖಂಡ್‌ಲ್ಲಿ.

ಭಾರತ್ ಹಾಕಾ ಪೂರಕ್ ಪ್ರತಿರೋಧ್ ದಾಕಯ್ನಾ ತರ್ ದೇಶಾ
ಅಪಾಯ್ ಆಸಾ ಮ್ಹಣ್ ಅಮ್ಚ್ಯಾ ಅಧಿಕಾರ್ಯಾಂನಿ ಮಾನನ್ ಕೆಲೆಂ,
ಖಾತಿರ್ ಭಾರತಾನ್ ಫ್ರಾನ್ಸಾ ಥಾವ್ನ್ ಯುದ್ಧ್ ವಿಮಾನಾಂ
ಚ್ಯಾ ಬಾಬ್ತಿಂ ದಸ್ತಾವೇಜಾಕ್ ದಸ್ಕತ್ ಘಾಲ್ಚಿ ಅನಿವಾರ್ಯ್

ಜಾಲ್ಲಿ, ಪುಣ್ ಫ್ರಾನ್ಸಾಂತ್ ತಯಾರ್ ಜಾಂವ್ಚ್ಯಾ ಹ್ಯಾ ಯುದ್ಧ್
ಚಿ ಉತ್ಪಾದನ್ ಚಡ್ ತೆಂಪ್ ಮುಖಾರ್ ಪಡೊಂಕ್ ಪುರೊ ಮ್ಹಣ
ಜಾಲ್ಲೆಂ,

ಸಾಂಗಾತಾಚ್ ಅಮೇರಿಕಾನ್ 'ಮಿರಾಜ್ 2000' ಪ
ಬಳಿಷ್ಟ್ ಆನಿ ವೇಗಾನ್ ಧಾಂವ್ಚೆಂ ಪೈಟರ್ ತಯಾರ್ ಕೆಲಾಂ ಮ್ಹ
ಕೃತ್ ವರ್ದಿ ಭಾರತಾಚ್ಯಾ ರಕ್ಷಣ್ ಖಾತ್ಯಾಕ್ ತಕ್ಲಿ ಘಡಾಘಡೆಚ
ಜಾಲ್ಲೆಂ,

ಹೆ ಸರ್ವ್ ವಿಷಯ್ ಪರಿಶೀಲನ್ ಕರುನ್ ಭಾರತ್ ಸರ್ಕಾರ
ಣ್ ಖಾತ್ಯಾನ್ ಏಕ್ ಬಳಿಷ್ಟ್ ಆಟವ್ ಘೆಂವ್ಚ್ಯಾಕ್ ನಿರ್ಧಾರ್ ಘೆತ
ನಿರ್ಧಾರಾನ್ ಅಂತಿಮ್ ರೂಪ್ ಘೆತಾನಾ ವೈಜ್ಞಾನಿಕ್ ಜ್ಞಾನ್
ವೊತಾನ್ ರ್ಘುಜಾ ವಿವರಾನ್ ತಯಾರ್ ಕರ್ಚೆಂ ಕಾಮ್ ಹಾತಿಂ
ಹ್ಯಾ ಕಾರಣಾ ಖಾತಿರ್ ಎಕಾ ವರ್ಸಾ ಥಾವ್ನ್ ಬೆಂಗ್ಳುರಾಂತ್ಲ್ಯಾ ಹಿ
ನ್ ಏರೋನಾಟಿಕ್ಸ್ ಲಿಮಿಟೆಡಾಂತ್ ಭರಾಚೊ ವಾವ್ರ್ ಚಲಾತ್

ಹ್ಯಾ ಖಾತಿರ್ ಲಗ್ಬಗ್ ಶಂಬೊರಾಂನಿ ವಿಜ್ಞಾನಿ ದೀಸ್ ರಾತ
ನ್ ಆಸಾತ್, ಸಾಂಗಾತಾಚ್ ತಂತ್ರಜ್ಞಾನಿ, ಎಲೆಕ್ಟ್ರಾನಿಕ್ ತಜ್ಞ
ಪ್ಯಾಕ್ಟರಿಂತ್ ವಾವ್ರುನ್ ಆಸ್‌ಲ್ಲೆ ಆನಿ ಹ್ಯಾ ರ್ಘುಜಾ ವಿವರಾನ್
ಕರ್ಚ್ಯಾ ವಾವ್ರಾಕ್ ಮೊಸ್ಕೊಂತ್ಲ್ಯಾ ವಿಶ್ವವಿದ್ಯಾಲಯಾಂತ್ ಸನದ
ಲ್ಲೊ ಡಾ। ಲಾರೆನ್ಸ್ ಡೆಕ್‌ಚ್ ಮುಖೆಲಿ ಜಾವುನ್ ಉಭೊ ಜಾಲೊ

ಏಕ್ ವರಸ್ ಲಾರೆನ್ಸ್ ಡೆಕಾಕ್ ಆಪ್ಲ್ಯಾ ಜ್ಞಾನಾಚಿ ಸ
ಹುಮೆದ್ ಆಪ್ಲ್ಯಾ ವಾವ್ರಾಚೆರ್ ಘೆತ್‌ಲ್ಲಿ, ತಾಚಾ ಮುಖೆ
ಸರ್ವ್ ಸ್ಕೆಚಾಂ, ಮಾಡೆಲ್ಸಾಂ ಮಾಂಡುನ್ ಯೆಂತಾಲಿ ಆನಿ ಎ
ಸಾಧನಾಂ ತಯಾರ್ ಜಾತಾಲಿಂ,

ಎದೊಳ್ ತಯಾರ್ ಜಾಲ್ಲ್ಯಾ ಮಾಡೆಲ್ಸಾಂನಿ ಚಡ್ ಪ್ರಗತಿ
ನಾತ್‌ಲ್ಲ್ಯಾನ್ ಸರ್ಕಾರಾನ್ ಲಾರೆನ್ಸ್ ಡೆಕಾಕ್ ಚಡಿತ್ ಮಾಹೆತ್
ಕರ್ಚ್ಯಾಕ್ ಫ್ರಾನ್ಸಾಕ್ ಎಕಾ ವರ್ಸಾಚ್ಯಾ ಆವ್ದೆಕ್ ಧಾಡುನ್
ಯೊವ್ಲೆಂ,

ರ್'ಯಿಲೊ ಅಪ್ಲೆಂ ಅನುಮೋದನ್ ದಿಲ್ಲೆಂ ಆನಿ ತೊ ಏಕಾ ವರ್ಸಾ
ಖಾತಿರ್ ಫ್ರಾನ್ಸಾಕ್ ವೆಚಾಕ್ ಆಯ್ತೊ ಜಾಲ್ಲೊ.
ರ್ಸ್ ದೇಶಾಚಾ ಸ್ಥಾನಾರ್ ತೆಂ ಕಾಮ್ ಮಾರ್ಗದರ್ಶನ್ ಖರ್ಚಿ
ಹಿಂದುಸ್ತಾನ್ ಏರೋನಾಟಿಕ್ಸಾಚೊ ಖ್ಯಾತ್ ವಿಜ್ಞಾನಿ ಡಾ.
ಂದಾನ್ ವಹಿಶನ್ ಘೆತ್ಲಿ. ಹ್ಯಾ ವರ್ಸಿಂ ಲಾರೆನ್ಸ್ ಡೆಕಾಚೆಂ
ಣ್ ಭರ್ಸ್ಯಾ ಕರಿತ್ ಮ್ಹಳ್ಳೆಂ ಧಯ್ರ್, ಖಾಡ್ಜೆಂ ಸವಾಲ್ ಉದೆಲೆಂನಾ.
ೀರ್ ಸಾಂಗ್ ತಸ್ಲೊ ಖ್ಯಾತ್ ವಿಜ್ಞಾನಿ ಗಾಂವಾನ್ ಪಂಜಾಬಾಚೊ
ಸಾಂನಿ ಭಾರತಾವ್ ಅಂತ್ರಳಾಕ್ ಸೊಡ್'ಲ್ಲ್ಯಾ ಎಸ್.ಎಲ್.ವಿ.-3
ನಿರ್ಮಾಣ್ ಕಾರ್ಯಾಂತ್ ಹಾಣೆ ಮಹತ್ವಾಚೊ ವಾವ್ರ್ ಕೆಲ್ಲೊ.
ಗ್ರಹ್ ಉಡಾವ್ಣೆಚಾ ಸುಫಳಾಯೆಖಾತಿರ್ [illegible] ಆನಿ [illegible]
ಕ್ ರಾಷ್ಟ್ರಪತಿ ಥಾವ್ನ್ ಸನ್ಮಾನ್ ಆನಿ ಭಾಂಗ್ರಾಳೆಂ ಪದಕ್'ಯಿ
ತಶ್ಯಾ ಶಿವಾಯ್ ಖ್ಯಾತ್ ತಂತ್ರಜ್ಞ್ ಪ್ರೇಮ್ ಚಟರ್ಜಿ ಆನಿ
ಂದ್ ಹಾಂಕಾಂಯಿ ತಾಣೆ ಕೆಲ್ಲ್ಯಾ ವಿಭಿನ್ನ್ ಸಾಹಸಾ ಖಾತಿರ್
ನ್ಮಾನ್ ಕೆಲ್ಲೊ.

ಸರ್ವ್ ಬುದ್ವಂತ್ ಆನಿ ಕಾರ್ಯಚತುರ್ ವಿಜ್ಞಾನಿ ಸಂಗಿ ರಣಧೀ
ಹ್ಯಾ ಕಾವರಾಕ್ ಭರ್ವಾಸ್ಯಾಚೆಂ ಕೇಂದ್ರ್ ಜಾವ್ನಾಸ್'ಲ್ಲೊ.

* * *

...

ಯುವರ್ಸ್ ಚಡ್ ಚುರುಕ್ ಜಾಲ್ಲೊ. ಥೊಡ್ಯಾಚ್ ತೆಂಪಾನ್
ನ್ನಾಸ್ ಲಾಖಾಂಚೊ ಧನಿ ಜಾತಲೊಂ ಮ್ಹಳ್ಳ್ಯಾ ವಿಪ್ರೀತ್ ಸಂತೊ
ದಿಸಾಂದೀಸ್ ಚಡ್ ಚುರುಕಾಯ್ ಹಾಡುನ್ ದಿತಾಲೊ.
ಂತಾಂ ಸಿಗ್ರೆಟ್ ವೊಡಿತ್, ವೊಣದಿರ್ ಆಪ್ಲಿ ನಿದಾ ದವ್ರಿತ್,
' ಭೆಂವ್ಡ್ತಾನಾ ತಾಕಾ ಏಕ್ ತಾಳೊ ಆಯಕ್ಯಾಲೊ. ತಾಣೆ ಘುಂವೊ
ೊ.
ಡ್'... ವೆರ್ರಿ ಗುಡ್ ವಿಲಿಯಮ್ಸ್... ತುಜಿ ಸಕತ್ ಜಾವೆಂ ಪಳೆಲಿ
ಂತನ್ನ್ ಪ್ರಕಾರ್ ತುಂ ಬರೊಚ್ ಶಾಣೊ ಆಸಾಯ್'... ವೆಲ್'ಕಮ್"
ಡ್ಡಾಯ್, ಕೊಂದ್ರ್ಯಾ, ದಾಂತಾಂಚೊ ಏಕ್ಲೊ ಮಾಖಾರ್ ಯೆತಾಲೊ.

"ಹಾಂವ್ ಶಾಣೊ ಆಸಾಂ ನೀಜ್ ಮಾ। ಡರ್ಟಿಫೇಸ್... ಮ್ಹಜೆ ಥಂಯ್ ಪ್ರಯೋಗಾಚೆಂ ವೀಕ್ಷಣ್ ಕೆಲೆಂಯ್; ಪುಣ್ ತ್ಯಾ ದಾಂತ್ ಸ್ಫೋಟಕ್ ವಸ್ತು ದವ್ರುನ್ ಸ್ಫೋಟನ್ ಕರುನ್ ಸಾಮರ್ಥ್ಯ ಕಾಂಯ್ ಗರ್ಜ್ ಆಸ್‍ಲ್ಲಿ...?"

"ಆಳೆ ಎಲಿಯಾವರ್ಸ್... ತುಂ ಆವರ್ಯಾಂ ಆಜೂನ್ ವ ನಾಂಯ್. ತುಕಾ ಪರೀಕ್ಷಾ ಕರ್ಚೆರ್ ತಿ ಪರೀಕ್ಷಾ ಖಂಡಿತ್ ನಾತ್‍ಲ್ಲಿ, ಪುಣ್ ಆವರ್ಯಾಂ ವಿಕೃತ್ ಕರ್ತೆಲ್ಯಾಂಕ್ ಸ್ಫೋಟನ್ ಕ್ಷುದ್ರು ಲಿಗುನ್ ಸೊಡಿನಾಸ್ತಂ ಆವ್ಮಿ ವೈಖರಿ ಜಾವ್ಣ್ಸಾ..."

"ತರ್ ತುವೆಂ ಮ್ಹಜಾ ಹಾತಾಂತ್, ಮ್ಹಜಾ ಪ್ರಯೋಗಾಚಿ ಜಾವ್ನ್ ವಿರ್ ಜೀವ್ ಯಾ ಚಡ್ ಜೀವ್ ಕಾಡಯ್ಲ್ಯಾಯ್? ಮ್ಹಜಾ ಅತ್ಮ್ಯಾಕ್ ಖುನಿಗಾರ್ ಮ್ಹಳ್ಳೊ ಬಿರ್ಲೊ ಲಾಯ್ಲ್ಯಾಯ್ ನ್ಹಂ

"ಪಿಶ್ಯಾ..." ತೊ ಹಾಸ್ಲೊ... "ತುವೆಂ ತುಜೆಂ ಕಾಮ್ ಯ್... ನ್ಹಂ ಖುನಿ... ಸರ್ಪಾಕ್ ಚಿಡಯ್ಲ್ಯಾರ್ ತೊ ಪ್ರ ಫೆನಾಸ್ತಾಂ ರಾವ್ತಾ?... ಛೆ... ಹೆಂ ಪೂರಾ ಕ್ಷುಲ್ಲಕ್... ಸೊಡ್ ಹಾ... Forget it..." ತೊ ಕೊಂಗ್ರ್ಯಾದಾಂತ್ಲ್ಯಾಚೊ ಹ ಬೊಟಾಂ ಮುರ್ಡಿತ್ ಉಲಯ್ಲೊ.

ಪುಣ್ ಮರಾಕಾ ಕಿತ್ಯಾಕ್‍ಗೀ ಕಾವ್ಜಣ ಜಿವಾಂತ್ ಚರ್ತಾ.. ಸಾಂಗ್ ಹ್ಯಾ ಮ್ಹಜಾ ಪ್ರಯೋಗಾಚಿ ಬಲಿಪಶು ಕೋಣ್?

"ಎಲಿಯಾವರ್ಸ್... ತುವೆಂ ಚಡಿತ್ ಸವಾಲಾಂ ವಿಚಾರ್ಚಿಂ ಬರಿ 'ಉಣೆಂ ಉಲೊಣೆಂ, ತಾಜ್ಯಾ ಜಯ್ತ್ಯಾಚೆಂ ಧ್ಯಣೆಂ' ಮ್ಹಣ್ ವಗೊಚ್ ರಾವ್... ತುಕಾ ಆತುರಾಯ್ ಆಸಾ ತರ್ ಯೋ ಮ್ಹಜೆ ತುಂಚ್ ಖುದ್ದ್ ದೆಕ್ತೆಲೊಯ್..."

ಎಲಿಯಾವರ್ಸಾನ್ ತ್ಯಾ ಫಿರ್ಗಿ ರೂಪಾಚಾ ವ್ಯಕ್ತಿ ಸಂಗಿಂ ಕಾಡ್ಲೆಂ; ಥೊಡಿಂ ಮೆಟಾಂ ಮುಖಾರ್ ವೆತಾನಾ ತಾಚಿ ಪಾಂಯ್ ಚ್ ರೆಕ್ಲೆ... ತಾಚಿ ಚಾಲ್ ಮಂದ್ ಜಾಲಿ; ತಾಕಾ ಆಘಾತ್ ರ ಆಸ್‍ಲ್ಲೊ;

ಜೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

9. ಪಿಂಜ್ರ್ಯಾಂತ್ಲೊ ಪಾದ್ರಿ

ವ್ಯಕ್ತಿ ಏಕಾ ನಿರ್ಜೀವ್ ಪಿಟೊ ಜಾಲ್ಲ್ಯಾ ಕುಡಿರ್ ಹಾಡುನ್
ವ್ಯಕ್ತಿ... ವ್ಹಯ್... ತೆಂ ಪಿಟೊ ಜಾಲ್ಲೆಂ ಕಾಂಬ್ಡೆ ಕಾಪಾಡ್
.. ತೆಂ ಚೆಡುಂ ಜಾವ್ನಾಸ್ಲ್ಲೆಂ, ತಾಚೆ ದೋಳೆ ಏಕ್ಪಾವ್ಟಿಂ

.." ತೊ ಉದ್ಗಾರ್ಲೊ.
... ವ್ಹಯ್... ಕ್ವೀನಿಂಚ್ ತುಜಾ ಪ್ರಯೋಗಾಚೆ ಬಲಿಪಶು
ನ್ ಗೆಲಾಂ... ಹ್ಹ... ಹ್ಹ... ಹ್ಹ... ಆಜ್ ಸಕಾಳಿಂ ತುಜಾ
ರ್ ತೆಂ ಕಾವಳ್ಯಾಕೀ ಪಶು ಜಾವುನ್ ಆಸ್ಲ್ಲೆಂ ನ್ಹೈಗಿ?
" ಬೊಬಾಟುಂಕ್ ಎಲಿಯಾವರ್ಸಾರ್ ಧಾಸ್ ಜಾಲೆಂ. ಪುಣ್
ವೆಗಿಂಚ್ ಸ್ಥಿಮಿತಾರ್ ಆಯ್ಲೊ,
ವಾತಿಂತ್ಲೆಂ ತುಫಾನ್ ಎದೊಳೀ ಪುರ್ತೆಂ ಪಯ್ಸ್ ಸರೊಂಕ್ ನಾತ್
ಮೊಟಾನಿ ಫಿಂಗ್ರಿ ರುಪಾಟಾಂಕ್ ಸಾಂಡುನ್ ತೊ ಪಾಟಿಂ
ಚೊಂಕ್ ಫಾಂವ್ತಾನಾ...
ಡೊ ವೇಳ್ ವಿಶ್ರಾಂತ್ ಘೆ. ಮಿ. ಎಲಿಯಾವರ್ಸ್, ಥೊಡ್ಯಾ
ತುಕಾ ಧೊಸುಂಕ್ ಹಾವ್ ಪರತ್ ಯೆತೊಲೊಂ, ಕಾರಣ್
', ಖರಾರಾಚೆಂ ರೂಪ್ ದೀವ್ಕ್ ಪಾದ್ರಿ ಯೆತೊಲೊ... ತ್ಯಾ
ತುಕಾ ಆದೇವ್ಸ್... ಗುಡ್ ಲಕ್..." ವ್ಹಣೊನ್ ಪುಸ್ಪುಸೊನ್
ವಿಸಲೊ.
ವರ್ಸಾಚಿ ಕಳಾ ಸಂಪೂರ್ಣ್ ಪರಾಜೆವಾನ್ ಗೆಲ್ಲಿ, ಕ್ವೀನಿಕ್
ಕೊಂಡಾ ಥಾವ್ನ್ ಭಾಯ್ರ್ ಕಾಡುಂಕ್ ಜಾಯ್ ವ್ಹಣ್
ವ್ ಆಸ್ಲ್ಯಾರ್ ಹಾಣೆ ತಾಕಾ ಸಾಸ್ಣಾಕ್ ಭಾಯ್ರ್ ಕಾಡ್ನ್
ಂಗಿ? ಹಾಂಚೊ ದ್ರೋಹ್ ಉಗ್ಡಲ್ಯಾರ್ ಕಸೊ? ಮಿಸಾಂವ್
ರ್ ಕಶೆಂ?"
ಮತಿನ್ ತಾಕಾ ಜಾಗ್ವಣಿ ದಿಲಿ,
ಯಿಲ್ಲೊಯ್ ಹಾಂಗಾ ಪೈಶ್ಯಾಂಖಾತಿರ್ ಆನಿ ಪಯ್ಸ್ಯಾ ಕವಾಂ

ವ್, ಜಾಯತ್ ತರ್ ತುವೆಂ ವಿಸ್ವಾಸಾವ್ ಕಾಬಾರ್ ಕರುಂಕ್ ಜಾಯ ತ್ಯಾ ಚೆಡ್ವಾ ಖಾತಿರ್ ಹಂ ಪೂರಾ ಸಾಂಡುನ್ ವಚೆಂ ಪಿಶೆಂಪಣ್ ಜ ಚಿಂತುನ್ ಪಳೆ... ಪೈಶ್ಯಾಂ ಖಾತಿರ್ ತುವೆಂ ಕಿತೆಂಯ್ ಕರುಂ ಆಸಾಜಾಯತ್... ಕಿತ್ಯಾಕ್ ತಾಕಾ ಪೈಶೆ ಜಾಯತ್. ತುಜೆಂ ವಿಸ ಆರಂಭ್ ಜಾತಾ. ಆನಿ ಆರಂಭಾಯೆರ್'ಚ್ ತುವೆಂ ಧಯ್ರ್ ಪುಡೆಂ ವಿಸ್ವಾಸಾವ್ ಕಾಬಾರ್ ಕರ್ಚ್ಯಾ ಥೈಂ ತುಜಾ ಸಲ್ವಣೆಕ್ ದ ಜಾಯರ್'ಗಿ? ದೆಕುನ್ ತುಜಾ ಉಪ್ರಾಂತ್ಲ್ಯಾ ಗೆಲೆಂಸ್ಮಣೆಕ್ ಅತ್ರಾ ಜಾ... ತವಳ್ ಜಯ್ತ್ ತುಜೆಂಚ್ ಜಾತೆಲೆಂ,'

ವಿಲಿಯಮ್ಸಾಕೀ ಹೆಂ ಸಾರ್ಕೆಂಚ್ ಮ್ಹಣ್ ದಿಸ್ಲೆಂ.

ಘಾಮೊಲ್ಲೊ ತಾಚೊ ಜೀವ್ ಥಂಡಾಯೆಕ್! ಉಶೆಲೊ,

ಟೇಬಲಾ ಉದ್ಯಾಕ್ ತ್ರಿಕ್ಲ್ ದೀವ್ನ್, ಕಿತ್ಲೊ ವೇಳ್ ತೊ ಸ ತಾಕಾಚ್ ಸಾರ್ಕೆಂ ಕಳ್ಳೆಂ ನಾ. ಪಾಟಿಂ ಸ್ಥಿಮಿತಾಕ್ ಯೆತಾನಾ ತ ಆನಿ ಬರ್ಯಾ ಮುಸ್ತ್ಯಾಯ್ಕಾನ್ ಅಲ ಕೃತ್ ಕರುನ್ ಮೆಗಜಿನ್ ಭಡ್ಲೆ,

ರಾತ್ಚ್ಯಾ ಜೆವ್ಣಾಕ್ ಆನಿಕೀ ವೇಳ್ ಆಸಾ ಮ್ಹಣ್ತಾನಾ ತ ವಯ್ಲ್ಯಾ, ವಿದೇಶಿ 'ಸೋನಿ' ಟಿ. ವಿ. ನ್ ಆಕರ್ಷಿಲೆಂ, ಟಿ. ಚಿತ್ರಾನಾ ತಾಕಾ ಆಯ್ಕ್ಯಾಂಕ್ ಮೋಹ್ತಿಚ್ ಬೆಳ್ಯಲ್ಲಿ ಪಾಳೆರ್,

"ಅರ್ಥ್ ಮುಷವಸ್ತಾರ್ ವಿಲಿಯಮ್ಸಾನಿ ದಗೊ ದಿಲ್ಲೊ.. ವಳಾನ್ ಟಿ. ವಿ. ರ್ ಆಪ್ಲೆಂಚ್ ಸಾರ್ಕೆಂ ಉದೆತಾನಾ ವಿಲಿಯಮ್ ಜಾಲೊ.

ವಿಲಿಯಮ್ಸಾನ್ ಘರಾಂ ಪಳೆಲಿಂ. ವರಾಂ ರಾತಿಚಿಂ ಆಟ್ ವೀಸ್ ಮಿನುಟಾಂ ಜಾಲ್ಲಿಂ ವರಾತ್ರ್, ಹೊ ವೇಳ್ ಜಾಹಿರಾತ ರಾಚೊ ವೇಳ್ ಜಾವ್ನಾಸ್ಲ್ಲೊ, ವಾರ್ತಾ ಪ್ರಸಾರಾಕ್ ಆನಿ ಬಾಕಿ ಆಸ್ಲ್ಲೊ. ತರ್ ಹ್ಯಾ ಟಿ. ವಿ. ರ್ ಕಶೆಂ ಆತಾಂಚ್ ಘಾಯರ್ಸ್ ಜಾಲಿ? ಹಿ ವಾರ್ತಾ ಯಾ ಎಡ್ವರ್ಟೈಸ್‌ಮೆಂಟ್? ಯೊ ಕ್ಯಾಸೆಟ್ ರೆಕೊರ್ಡ್ ಕೆಲಾಂ? ಅಪ್ಣಾಂ ಹಾಂಗಾಸರ್ ಚಾಲು ಹೆಂಚ್ ಪಿಂತುರ್ ಯೆಂವ್ಚ್ಯಾ ಪರಿಂ ಯೋಜಿತ್ ಕೆಲಾಂ?

ಕ್ಸಾಂತ್ ಜಿಣ್ಣೆನ್ ಆಸ್‌ಲ್ಲ್ಯಾ ವಿಲಿಯಂವರ್ಸಾನ್ ಟಿ. ವಿ. ಚೆಂ
ವೀಕ್ಷಣ್ ಕೆಲೆಂ. ತಾಚೊ ದಂಬಾವ್ ಖರೊ ಆಸ್‌ಲ್ಲೊ;
ವಿ. ಕ್ ದುಸ್ರ್ಯಾ ಏಕಾ ಕುಡಾ ಥಾವ್ನ್ ಇಂಟರ್ ಕನೆಕ್ಷನ್
ಲ್ಲೆಂ. ತಶೆಂ ಆಸ್ತಾಂ ಹಿ ವಿಡೀಯೊ ಕ್ಯಾಸೆಟ್ ವ್ಹಾಣ್ಕೊಂಕ್
ಲೆಲಿ ಜಾಲೆನಾಂತ್.

ಆಫ್ ಕರ್ತನಾ ಬಾಗಿಲ್ ಉಗ್ತೆಂ ಜಾಲೆಂ.

ಫಿಗಿರ್ ರೂಪಾಚೊ ಬಾಗ್ಲಾರ್ ಉಭೊ ಆಸ್‌ಲ್ಲೊ.

ಪಾದ್ರಿ ಆಯ್ಲ್ಯಾ..." ತೊ ವ್ಯಂಗ್ ಹಾಸ್ಲೊ. "ಜೆವ್ಣಾಕ್
ಣೆ ವಾಟ್ ವೆಲಿ.

ಕ್ ನಾ ದಿಸ್ಲ್ಯಾ ವ್ಯಕ್ತಿನ್ ಲಿಪೊನ್ ರಾವೊನ್ ಆಜ್ಞಾ ದಿಂವ್ಚ್ಯಾ
ಲಾಕ್ ತಾಕಾ ಆಜ್ ಆಪವ್ನ್ ಹೆಲೆಂ ನಾ.

ಚ್ ಆಸ್‌ಲ್ಲ್ಯಾ ಲಿಪ್ಯಾರ್ ಧರ್ಮ್ ಪಾದ್ರ್ಯಾ, ದುಸ್ರ್ಯಾ, ಥಳಾಕ್
ಯರ್ ಯೇವ್ನ್ ಉಜ್ವಾಕ್ ಘುಂವ್ತಾನಾ ವ್ಹಡ್ ಜಯ್ರ್
ಕಾಂ ಸ್ವಾಗತ್ ಕೆಲೆಂ. ತ್ಯಾ ಸಾಲಾಚಾ ಏಕಾ ಪೊಂತಾರ್
ಉಭಾರಾಯೆಚಿ ಸುಂದರ್‌ರಾಯಾಳ್ಳಿ ಸ್ಟೇಜ್ ಆಸ್‌ಲ್ಲಿ. ತಿಚಾ
ನ್ ಪುಣ್ ಸುಂದರ್ ಬಾರ್ ಆಸ್‌ಲ್ಲೆಂ. ತ್ಯಾ ಬಾರಾಚಾ
ವಯ್ರ್ ಸಬಾರ್ ವಾಟ್ ಆಸ್‌ಲ್ಲಿ, ಲಗ್ಬಗ್ ಸಾತಾಂಟ್
ಯೊರ್ ಆಸ್ಚ್ಯಾ ವಣಾಳ್ಯಾಕ್ ತೆ ದೊಗೀ ಚಡ್ಲೆ.

ರ್ ಪಾದ್ರಿ ಆಸಾ..." ಪುಸ್ಪುಸ್ಲೊ ಫಿಗಿರ್.

ರ್ ವೆತಾನಾ ದೋನ್ ವ್ಹಡ್ ಡೈನಿಂಗ್ ಟೇಬಲಾಂ ಆನಿ
ಂ ಆಸ್‌ಲ್ಲಿಂ. ತಾಂತುನ್ ಏಕಾ ಡೈನಿಂಗ್ ಟೇಬಲಾಚಾ
ರೊಚ್ ಲೋಬ್ ನ್ಹೆಸೊನ್ ಆಸ್ಲ್ಲೊ ಪಾದ್ರಿ ಬಸೊನ್ ಆಸ್‌ಲ್ಲೊ.
ಕ್ ವಿಲಿಯಾಮ್ಸ್ ಆಪಾಲ್ಯಾ ದೊಳ್ಯಾಂಕ್ ಪಾತ್ಯೆನಾ ಜಾಲೊ.
ಲಯರ್ ಕೊಣ್ಣಾ ವ್ಹಾಣ್ ಪಾಣೆಂ ಲೆಕ್‌ಲ್ಲೆಂ. ಪುಣ್ ತಾಚಾ
ರ್ಯಾಳ್ ಫೊಂವ್ಡ್ಯಾ ಜಯ್ರ್ ಖುರಿಸ್ ತಾಕಾ ಪಾದ್ರಿ ವ್ಹಾಣ್
ಯಂಜ್ ಕಷ್ಟ್ ಜಾಲೆನಾಂತ್. ವಿಲಿಯಾವರ್ಸಾಚಿ ತಾತ್
ಡುನ್ ಗೆಲಿ.

"ಗೋಡ್ ಬ್ಲೆಸ್ ಯೂ ಮೈ ಸನ್ ವಿಲಿಯಮ್ಸ್... ವೆ
ವೆಲ್‌ಕಮ್..." ಪಾದ್ರಿನ್ ತಾಕಾ ಸ್ವಾಗತ್ ಕೆಲೆಂ.

ತಾಕಾ ಪಾದ್ರಿ ವ್ಹಣ್ಟಾಕೀ, ತೆಂ ತಸೆಂಚ್ ದಿಸ್ತಾಲೆಂ
ಕಾಂಯ್ ಪನ್ನಾಸಾಂ ಭಿತರ್ಲೆಂ ಪ್ರಾಯ್, ತರೀ ತಾಚಿ ಕೇಸ್ ಧವ
ಸೊಬ್ತಾಲೆ... ತೊಂಡಾರ್ ಗಣ್ಣ್ ಖಾಡ್-ಮಿಶ್ಯೊ, ಏಕ್
ಲಾಂಬ್ತಾಲ್ಯೊ... ಉಲಯ್ತಾನಾ ಮಿಶ್ಯೊ ತೊಂಡಾ ಭಿತರ್‌ಚ್
ಆಯ್ಲ್ಯೊ ಆಸ್‌ಲ್ಲ್ಯೊ.

ವಿಲಿಯಮ್ಸ್ [illegible] ಫುಡ್ ಕರುನ್‌ಚ್ ಏಕಾ ಕದೆಲಾ
ಪಾದ್ರಿಕ್ ಏಕಾ ವಂಚಕಾಂಚಾ ಪಂಗ್ಡಾಂತ್ ದೆಖೊನ್ ತಾಚೆಂ
ಸಗ್ಳೆಂಚ್ ಭಾಂದೊನ್ ಗೆಲ್ಲೆಂ.

"ತುಂ ಕಿತೆಂ ಚಿಂತುಸ್ ಆಸಾಯ್ ವಿಲಿಯಮ್ಸ್? ಹಾಂ
ಪಾದ್ರಿ ಹಾಂಚೆಸಂಗಿ ಕಸೆಂ ರಿಗ್ಲಾಯ್ ವ್ಹಣ್ ಚಿಂತಾಯ
ಸಂಸಾರಿಂ ವಸ್ತುಂಕ್ ತ್ಯಾಗ್ ಕೆಲ್ಲೊ ಗ್ರಾಯ್, ಯಾ ಧಾರ್ಮಿಕ್
ಪಯ್ಶ್ಯಾಂಚಾ ಭುಲಿನ್ ನಾಚ್ತಾ ವ್ಹಣ್ ಲೆಕ್ತಾಯ್?" ತೆಂ ವಿಲಿ
ಚಿಂತ್ನಾಂ ಪಾಚ್ಜಪರಿಂ ವಿಚಾರಿಲಾಗ್ಲೊ.

ವಿಲಿಯಮ್ಸಾಲಾಗಿಂ ಉಲಂವ್ಕ್ ಉತ್ರಾಂಚ್ ಪಾತ್‌ಲ್ಲಿಂ.

"ತುಜೆವಿಶಿಂ ಮ್ಹಾಕಾ ಬರೊ ಅಭಿಮಾನ್ ಆಸಾ ಮಿಸ್ಟರ್
ಡಾಕ್ಟರ್ ವಿಲಿಯಮ್ಸ್. ತುಜಾ ಹಾಂಗಾಚಾ ಪ್ರಯೋಗಾವಿ
ಖಬಾರ್ ಮೆಳ್ಳಿ. ಸಾಂಗಾತಾಚ್ ತುಜಾ ಪಾಟ್ಲ್ಯಾ ಜಿಣಿಯೆಚಿ
ಕೆಲ್ಲಿ ವಿಡಿಯೊ ಕ್ಯಾಸೆಟ್‌ಯೀ ಪಳಯ್ಲ್ಯಾ ದ್ವಾಳ್ಯಾರ್ ತುಂ ಆಜಾಪ್ಸೊನಾ
ತುಜೆ ತಸಲ್ಯಾ ಎಲೆಕ್ಟ್ರಾನಿಕ್ ತಜ್ಞ್ ಮೆಳ್‌ಲ್ಲೊ ಆಮ್ಚೆಂ ನಶೀಬ್‌ಚ
ಜಾಯ್. ಹಾಂವ್ ಚಿಂತಾ ತುಜೆಂ ಶಿಕಾಪ್ ಚಲ್‌ಲ್ಲೆಂ ಕ್ಯಾಲಿಫೋರ್ನಿ

"ನಾ... ಮ್ಯಾಂಚೆಸ್ಟರಾಂತ್..."

"ಓಹ್ ಗ್ರೇಟ್... ದೇ ಆರ್ ರಿಯಾಲ್ಲೀ ಗ್ರೇಟ್ ಪ್ರೀಚಸ್
ತುಜಾ ಶಿಕ್ಪಾಂತ್ ಹಾವೆಂ ಜರೂರ್ ಭರ್ವಸೊ ದವ್ರಿಯೆತ್..."

"ಖಂಡಿತ್... ಉಲಯ್ಲೊ ವಿಲಿಯಮ್ಸ್" ತುಮ್ಚ್ಯಾಂ ಕಾಮ
ಜಾತಾ ಪರ್ಯಾಂತ್ ಮ್ಹಜೆರ್ ಭರ್ವಸೊ ದವ್ರಿಯೆತ್..."

ಕಾವರಾ ಉಪ್ರಾಂತ್'...?"
ಂವ್' ತುಮ್ಜ ಸಂಗಿ ನಾ... ಹಾಂವ್' ಸ್ವತಂತ್ರ್... ಹಾಂವ್'
ದೇಶಾಕ್' ಉಬ್ಯಾಲೆಂ, ಆನಿ ಅಮೇರಿಕಾಚಾ ಖ್ಯಂಚಾಯಿ
ಾಂತ್' ವ್ಹಡ್ಜೆ ಖಾತಿರ್'ಚ್' ಘೆಂವ್ಳ್ಯಾಲೆಂ..."
ಣ್ಣಾಂ ಕಾವರ್' ಕರ್ಚೆಂ ಧಯ್ರ್ ತುಕಾ ಆಸಾ?"
ಶೆಳ್' ಕೆಣ್ಣೇಚ್' ವ್ಹಡಾ ಧಯ್ರಾಕ್' ಸವಾಲ್' ಘಾಲ್ಲೆಂ ನಾ...
ಶ್ಯಾ ತುವೆಂ ಟಿ. ಬಿ. ರ್' ವ್ಹಡ್ಜೆ ವಿಶಿಂ ಕೆಲ್ಲೆಂ ಗುಣ್' ದಾನ್'...?"
ಂದಾತಾಚ್' ಅವ್ಗುಣ್'...?" ಹಾಸ್ಲೊ ಪಾದ್ರಿ,
ಣ್' ಆನಿ ಅವ್ಗುಣ್' ಸಾಂಗಾತಾ ಸಾಂಗಾತಾ ಗೆಲ್ಯಾರ್' ವಾತ್ರ್
ಪ್ತಿ" ಉಲಯ್ಲೊ ಜ್ಞಾನಿ ಪರಿಂ ವಿಲಿಯಮ್ವರ್ಸ್.
ಗೀ ಹಾಸ್ಲೊ,

ನ್ಯಾಂ ಉಲೆಣೆ ವಿರುದ್ದ್ ಕುಶಿನ್' ಘುಂವೊನ್' ವೆತಾ ನ್ಯೆಂಗಿ...
ತುಜೆಂ ವಿಸಾಂವ್' ಆರಂಭ್! ಜಾಂವ್ಚೆಂ ಹಾಚೆ ಉಪ್ರಾಂತ್',
ಸಾಂವಾಚಿ ದರ್' ಆಮಿ ವರಾನುನ್' ಘೆತ್ಲಿ, ಆನಿ ತೀಸ್' ಲಾಖ್'
ವಾರ್' ಎದೊಳ್'ಚ್' ಅವಧಾನತ್' ಜಾಲ್ಯಾತ್' ಆನಿ ತೆ ಮಾಂಗಡ್'
ಣ್' ಚಿಂತ್'..."
ಶ್ಯಾಂಚೆಂ ಕಾವರ್' ಜಾಲೆಂ ತರ್' ವಿಸಾಂವ್' ವಿವರ್ಸಿ..."
ಮಿ ಚಿಂತ್'ಲ್ಲ್ಯಾಬರಿ ಕಾವರ್' ಭೋವ್' ವೆಗಿಂಚ್' ಸಂಪ್ತೆ. ಆಸ್'ಲ್ಲೆಂ
ದೆಣಾಂತರಾಂನಿ ಆಮ್ಚಾಂ ಕಾವರ್' ಕ್ಷಿತಿಲ್' ಜಾಲ್ಯಾಂ. ತುಜೆಂ
ಭರ್ಪೂರ್' ಲಾಂಬೆಂಕ್' ಪುರೊ..."

ಂ...? ಥೊಡ್ಯಾಚ್' ಮಹಿನ್ಯಾಂನಿ ಕಾಬಾರ್' ಜಾತೆಲೆಂ ವ್ಹಣ್'
ಮಾನಿಸ್' ಸಾಂಗ್ತಾಲೊ..."

ಕೆಂ ಪುಣ್' ಆತಾಂ ಪರಿಸ್ಥಿತಿ ಬದ್ಲ್ಲ್ಯಾ..."
' ವಿಸಾಂವಾಕ್' ಕಿತ್ಲೊ ತೆಂಪ್' ಲಾಗಾತ್'?"
ವೆಂ ವಿಕಾ ವರ್ಸಾಚಾ ಆವ್ದೆರ್' ಎಲೆಕ್ಟ್ರಾನಿಕ್ಸಾಂತ್' ಚಡಿತ್' ಶಿಕಾಪ್'
ಡ್ತೆಲೆಂ ಆನಿ ಹ್ಯಾ ಖಾತಿರ್' ಸರ್ವ್ ತಯಾರಾಯ್' ಜಾತೆಲಿ, ತ್ಯಾ

LIBRARY MANGALORE

ಉಪ್ರಾಂತ್ಲ್ಯಾ, ಏಕಾ ಮಹಿನ್ಯಾ ಭಿತರ್ ತುಜೆಂ ವಿಸಾಂವ್
ಜಾತೆಲೆಂ...

ತುಜೆಂ ಶಿಕಾಪ್ ಫ್ರಾನ್ಸಾಂತ್ ಜಾತೆಲೆಂ, ತುಜಾ ಸಾಂಗಾತಾ
ದೇಶ್ ವಿದೇಶಾಂತ್ಲೆ ಖ್ಯಾತ್ ವಿಜ್ಞಾನಿ ಆಸ್ತೆಲೆ. ಆನಿ ತಾಂಚೆ
ಲೊರೆನ್ಸ್ ಡೇಕ್ ಮ್ಹಳ್ಳೊ ಭಾರತೀಯ್ ವಿಜ್ಞಾನಿ ಆಸಾ,

'ಕೋಣ್ ಲೊರೆನ್ಸ್ ಡೇಕ್...?"

"ಹ್ಯಾ ಲೊರೆನ್ಸ್ ಡೇಕ್... ತುಂ ವಳ್ಖಾತಾಯ್ ತಾಕಾ?"

"ವ್ಹಯ್... ಹಾವೆಂ ಆನಿ ಲೊರೆನ್ಸ್ ಡೇಕಾನ್ ಅಮೇರಿಕಾಚ್ಯಾ
ಚ್ಯಾ ಸಹಾಯೆನ್ ಬೆಂಗ್ಳುರಾಂತ್ಲ್ಯಾ, ಪಿನ್ಯಾಂತ್ ಉಪಗ್ರಹ್ ಉಡಾ
ದೋನ್ ವರ್ಸಾಂಚ್ಯಾ ಅವ್ದೆಕ್ ಸಾಂಗಾತಾ ಸಾಂಗಾತಾ ಕಾಮ್ ಕೆ
ಸುಮಾರ್ ಸತ್ತಾವೀಸ್ ಮೊಡೆಲಾಂ ಹಾವೆಂ ಆನಿ ತಾಣೆ ಸಾಂಗ
ಪರೀಕ್ಷಾ ಕರುನ್ ರಚಿತ್ ಕೆಲ್ಲಿಂ ಆಸಾತ್... ತೊ ಆನಿ ಹಾಂವ್ ಬರೆ
ದೋಗಾಂ ಮಧೆಂ ಆತಾಂಯೀ ಕಾಗ್ದಾಂ ವ್ಯವಹಾರ್ ಆಸಾ, 'ಚಡ'
ಳ್ ದಿಶಾ ಮ್ಹಳ್ಳ್ಯಾಕ್ ತೆಂ ಕಾಮ್ ಸೊಡುನ್ ಹಾಂವ್ ಅರ್ಥ್ ಮಾ
ಕ್ ಆಯಿಲ್ಲೊಂ."

"ತರ್ ಆಮ್ಚೆಂ ವಿಸಾಂವ್ ಭೋವ್ ಸುಲಭ್ ಆಸಾ...
ಲೊರೆನ್ಸ್ ಡೇಕ್?"

"ಲೊರೆನ್ಸ್ ಡೇಕ್ ನಿಜಾಯ್ಕ್ ಏಕ್ ಖ್ಯಾತಿವಂತ್ ವಿಜ್ಞಾನಿ
ಆಪ್ಲ್ಯಾ ಶಿಕ್ಪಾನ್ ವಯ್ರ್ ಆಯಿಲ್ಲೊ ನ್ಹಂಯ್, ತಾಚೆಚ್ ಸ್ವಂತ್ ಹು
ತೊ ವಯ್ರ್ ಆಯಿಲ್ಲೊ. ಮಾರ್ಕೋನಿಲಿಂಕ್ ಗೆಲಿಲ್ಯೊಂಕ್ ಧರಾ
ಯ್ ಸೊಧುನ್ ದಿಲ್ಲೊ ತಾಣೆಂಚ್. ಉಪ್ರಾಂತ್ ಮಾಸ್ಕೊಂತ್
ವರ್ಸಾಂ ಶಿಕ್ಲೊ, ಏಕ್ ವರ್ಸ್ ಅಮೇರಿಕಾಚ್ಯಾ ಕ್ಯಾಲಿಫೊರ್ನಿ
ಸಂಶೋಧನಾಂನಿ ನಿರತ್ ಜಾಲ್ಲೊ, ಹ್ಯಾ ಮೆಳ್ಯಾರ್ ತಾಣೆ ಎಲೆಕ
ರಾಡಾರ್, ರಶ್ಯಾಂಚ್ಯಾ ಹಾತೆರಾಂ ವಿಶಿಂ ಬರಿಚ್ ಮಾಹೆತ್ ಜೊ
ಹಾಂವ್ ಎಲೆಕ್ಟ್ರೊನಿಕ್ಸಾಂತ್ ಚಡ್ ಜಬ್ಬೊರ್ ಜಾವುನ್ ಅರ್ಥ್ ಮಾ
ಕ್ ಪಾವ್ಲೊಂ ತರ್ ತೊ ತಾಚ್ಯಾ ಸಂಶೋಧನಾಂನಿ, ಬಳ್ಳಾಂತ್
ಹಿಂದುಸ್ತಾನ್ ಏರೋನಾಟಿಕ್ಸಾಕ್ ಪಾವ್ಲೊ."

u are quite right... ಆನಿ ಹಿಂದೂಸ್ತಾನ್' ಎರೋನಾಟಿ
ನ್' ತಾಕಾ ಚಡಿತ್' ಶಿಸ್ಪಾಕ್' ಫ್ರಾನ್ಸಾಕ್' ಧಾಡುಂಕ್' ಯೊವ್ಜಿಲಾಂ,
' ತೊ ಥೈಂ ವಟ್ಯಾರ್' ಆಸಾ,
ಟ್ಟೆ ಯೋಜನ್' ಆತಾಂ ಫಾಂವ್ಡಾಂವ್ಚೆಂ ಪಡ್ಲಾಂ...!"
ಕ್' ?"

ಂಛಾರ್' ಆಮಿ ಚಿಂತ್'ಲ್ಲೆಂ ಲೊರೆನ್ಸ್ ಡೆಕಾಕ್' ಬ್ಲೇಕ್'ಪೋಯರ್ಸ್
ಾ ಭೆಷ್ಟಾವ್ನ್ ತಾಚಿ ಸಂಗಿ ತುಕಾ ತರ್ಭೆತಿ ದಿಂವ್ಚ್ಯಾಕ್' ಯೆವ್ಜಿಲ್ಲೆಂ,
ತುಕಾ ಆಯಕ್ಯಾಲ್ಯಾ ಉಪ್ರಾಂತ್' ಹಾಂವ್' ತಶೆಂ ಕರ್ಚೆಂ ನಾ.
ಸಂಗಿ ಬರೊಚ್' ಸಂಬಂಧ್' ಆಸಾ ಮ್ಹಳ್ಯಾ'ಪ್ರಾಂತ್' ಕೆ ತ್ರಾಸ್'
ಾತ್', ತ್ಯಾ ಬದ್ಲಾಕ್' ತಾಕಾ ಆಮಿ ಫ್ರಾನ್ಸಾಂತ್' ವೆಳ್ತೆಲ್ಯಾಂವ್.
ಮ್ಹ ದೆಗಾಂಯ್ಚ್ಯಾ ಮಿಲಾಗತ್' ಜಾತೆಲಿ, ಉಪಾಯಾನಿಂಚ್'
ಸಂಗಿ ಆಸ್ತೊಲೊಯಾಂ'."

ದರ್' ತೊ ವಪ್ಲೊಂಚೊ ನಾ ತರ್' ಮ್ಹಜಾ ಏಶಿಂ ಭಾರತಾಂತ್'

ೀ... ನೋ... ತಶೆಂ ಕರಿಂಯಾಂ' ಜಾಂವ್ಚೆ ನಾ... ತೊ ಏದೊಳ್'
' ಪಾಂಡುನ್' ಪಾಂದ್ರಾ ದಿಸಾಂಚಾ ಭಿಂವ್ದ್ರಕ್' ಯಾರೋನಾಚಾ
ಸ್ಟ್ರಾಂಕ್' ಗೆಲಾ. ತಾಕಾ ತುಜಾ ಹಾತ್ಯ ಕತ್ರಾಬಾಚಿ ಹೇತು ಲೆಗಂ
ಾತ್', ತುಜೆ ಏಶಿಂ ತಾಚಿ ಮಿತಿಂತ್' ಬರೊಚ್' ಅಭಿವಾನ್'
ಾಂ ತೊ ಭಾರತಾಂತ್ಲ್ಯಾಂಕ್' ಹಿ ಖಬಾರ್' ತಿಳ್ಸೆಂಚೊ ನಾ,
ರ್' ತುವೆಂ ತಾಜೆಲಾಗಿಂ ಬರೊ ಸಂಪರ್ಕ್ ದವ್ರುನ್' ಹಾಚಿ
ಂಧ್' ದವ್ರೆಂಚಾ ಥೈಂ ಪಾವ್ರೆಕ್' ಜಾಯ್'..."
ಸ ಪೋರ್ಟ್ ಆನಿ ವೀಜಾಚಾ ಬಾಬ್ತಿನ್'...?"
ಏಶಿಂ ತುವೆಂ ಕರಿಂಯಾಂ' ಭಿಯೆಂವ್ಚೆ ನಾಕಾ... ಹಾಂವ್' ಸರ್ವ್
ರ್' ಕತ್ರಾಂ... ತುಕಾ ಖಂತ್' ಆಸೊಂ ತುಜಾ ಮಿಸಾಂವಾಚಿ
ಆನಿ ತೆಂ ಮಿಸಾಂವ್' ಆಮ್ಚ್ಯಾ ನಿರ್ದೇಶನಾ ಪ್ರಕಾರ್' ಕ್ರಮಾನ್'
ಚಾ ಮಾಟಾಂನಿ... ಓ, ಕೆ, ದೆನ್' ಆಲ್'ರೈಟ್'... ತುಕಾ ಹಾಂವ್'
ತ್ರಲೊಂ... ಘಾಲ್ಯಾಂ ಆಮಿ ಹಾಂಗಾಸರ್' ಚಡಿತ್' ವಿಷಯಾಂ

ಏಶಿಂ ಉಲವ್ಯಾಂ, ಆತಾಂ ತುಂ ತುಜೆಂ ಜೆವಾಣ್ ಕರ್... "
ಮೆಳ್ಯಾಂ... ಗುಡ್ ನಾಯ್ಟ್..." ಮ್ಹಣಾತ್ತ್ ಚಲ್ತೇಚ್ ರಾವ್ಲೊ

ಎಲಿಯಂವರ್ಸಾಕ್ ಭುರ್ಚ್ ನಾತ್‌ಲ್ಲಿ... ತರೀ ನಾಂವಾ ಪುರ್ತೆಂ ಘೆವ್ನ್ ಪೊಟಾಕ್ ವ್ಹೆಲೆಂ, ಪುಣ್ ತಾಚೆಂ ತೊಂಡ್ ಹಿಮ್ಯಾಲೆಂ. ಧುವ್ನ್ ಸಾತಾ ಥಾವ್ನ್ ಭಾಯ್ರ್ ಯೆತಾನಾ ಲಿಪ್ಟ್ ಚಾಲುಂ ಕರುಂಕ್ ಪಿ ಮನಿಸ್ ತಯಾರ್ ಆಸ್‌ಲ್ಲೊ, ಕೊಡಾಕ್ ಯೇವ್ನ್ ಪಾವ್ತಾನಾ ಆಜೂನ್ ಚಾಲುಂ ಆಸ್‌ಲ್ಲಿ.

ಟಿ. ವಿ. ರ್ ಪ್ರೋಗ್ರಾಮ್ ಚಾಲು ನಾತ್‌ಲ್ಲೆಂ ಬದ್ಲಾಕ್ ಏ
ಕ್ಯಾಸೆಟ್ ಲಾವುನ್ ಬ್ಲೂ ಪಿಲ್ಮ್ ದಾಕವ್ನ್ ಚಲ್ತಾಲಿ.

ಎಲಿಯಂವರ್ಸಾಕ್ ವೊಂಕಾರೆ ಆಯ್ಲೆ... ಟಿ. ವಿ. ಕ್ ಪಾಟ್
ಚಿಂತ್ನಾಂಕ್ ಚಿಂತುಂಕ್ ಏಕ್ ಆವ್ಕಾಸ್ ದಿಲೊ.

* * *

ಮೊಲ್ಲ್ಯಾನ್ ಚೊಬಾಟ್ ದಿಂವ್ಚೆಪರಿಂ ವ್ಹಾಳ್ಚೆಂ ತೆಂ ಸಂಗೀತ್
ವರ್ಸಾಕ್ ಸೊಸುಂಕ್ ಜಾಲೆಂ ನಾ. ವಿಶೇಷ್ ಕಿರ್ಕಿರಿ ತಾಕಾ ಭಗುಂಕ್
ಸಗ್ಳ್ಯಾಚ್ ತೊ ಕಾಂಟಾಳೊನ್ ಗೆಲ್ಲೊ, ಅಂದಾಂದ್ ತಾಚೆ ಶಿರ್ಶಿ

ಉಟೊನ್ ವಚೊನ್ ತಾಣೆ ಟಿ. ವಿ. ಬಂಧ್ ಕೆಲಿ, ತರೀ ಪ್ರ
ಬಂಧ್ ಜಾಲೆಂ ನಾ. ದೆಕುನ್ ಇಂಟರ್ ಕನೆಕ್ಷನ್‌ಚಿ ಚುಕವ್ನ್ ಸ

ಪರತ್ ವಚೊನ್ ಖಟ್ಲ್ಯಾರ್ ಬಸಾಚಾಯ್ ತರ್ ಕೊಡಾಂ
ಆವಾಜ್ ಪ್ರಸಾರ್ಲೊ.

"ಏಲಿಯಾವರ್ಸ್... ತುಕಾ ಹಾಂವ್ ತ್ರಾಸ್ ದಿಂವ್ಕ್ ಆಶೆನಾ,
ಏಕ್ ಲ್ಹಾನ್ ಕಾಮ್ ದಿಂವ್ಕ್ ಹಾಂವ್ ಖುಶಿ ವ್ಹತಾಂ, ಆನಿ ಹೆಂ
ಆಜ್ ರಾತ್ತೀಚ್ ಜಾಂವ್ಕ್ ಜಾಯ್, ಹೆಂ ಕಾಮ್ ತುಜಿ ಏಕಾ
ಪರೀಕ್ಷೆಯಿಚೊ ಜಾತೆಲಿ ಆನಿ ದುಸ್ರ್ಯಾ ಪಾಟೆನ್ ತುಜಾ ಏಸಾಂವಾಚ
ನ್ ವಚೊಂಕ್ ತುಕಾ ಸಾಧ್, ಆಸ್ತಾಗೀ ಮ್ಹಳ್ಳೆಂ ಖಚಿತ್ ಕರ್ತೆಲೆಂ..
ಥೊಡ್ಯಾಚ್ ವೇಳಾನ್ ಯೋಂವ್ಚ್ಯಾ ಹಾತೆರಾಂ ಖಾತಿರ್ ಆಯ್ಲ್ಯಾ ರಾಂ

ಪ್ರೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

. ಪಿಶ್ಯಾಂಚಾ ರಾಜಾಂತ್,...

ದಶ್ಯಾಕ್ ಖ್ಯೆಂ ನಾತ'ಲ್ಲೊ ಸಂತೋಸ್ ಆಯ್ಲೊ. ಹ್ಯಾ ಏಕಾ
ನಾನ್ ನಿದ್ಯಾಂ ವಸ್ತಿಳ್ಯಾರ್ ಹಾಂಚೆ ಕಾಂಬೊ ತಕ್ಲೆಂತ್ ಆಜೂನ್
ಧುಂವೊರ್ ಘುಂವ್ತಾವಾಣಿ?" ಆಪ್ಲ್ಯಾ ಸ್ಥಿತಿ ಚಿಂತಿಲಾಗ್ಲೊ

ತೊಡಾಕ್ ಥೊಡೆ ಎಲೆಕ್ಟ್ರಾನಿಕ್ಸ್ ಪಾರ್ಟ್ಸ್ ಯೆಂತೆಲೆ. ಹ್ಯಾ
ನ್ ಹೈಡ್ರೋಜನ್ ಆನಿ ಹೀಲಿಯಂ ಬಲೂನ್'ಯೀ ಯೆಂತೆಲೆ.
ವೆಂ ಜೊಡ್ಸುಂಕ್ ಜಾಯ್ತ್, ಪುಣ್ ತಾಂಚೆಂ ಜೋಡಣ್
' ಜಾಯ್ತ್'... ತಾಣೆಂ ಎಲೆಕ್ಟ್ರಾನಿಕ್ಸ್ ಸಾಧನಾಂ ಉಪಯೋಗ್ಸುನ್
ಉಬ್ಜಿಂ ಹಗುರ್ ವಾರ್ಯಾಂ ವಾಹಾನಾಂ ತಯಾರ್ ಕರುಂಕ್
ಾಂತ್ಲಾನ್ ಏಕಾಕ್ ಹೈಡ್ರೋಜನ್ ಬಲೂನ್ ಭಾಂದುಂಕ್
ಹೊ ಬಲೂನ್ 200 ಮೈಲಾಂ/ಮಿನುಟಾಕ್ ವೇಗಾನ್
' 60° ಕೋನಾರ್ ಉಟ್ಟೆವರಿಂ ಆಸೊಂಕ್ ಜಾಯ್ತ್, ಹ್ಯಾ
ಉಪಕರಣ್ ಹಾಂಗಾ ಥಾವ್ನ್ ಲಗ್ಬಗ್ 8884 ಮೈಲಾಂ
ಕಲ್ಕತ್ತ್ಯಾಚಾ ಏಕಾ ವಿಶಾಲ್ ಮೈದಾನಾರ್ ವಚೊನ್
ಯ್ತ್, ಸಂಗೀಂಚ್ ಉತ್ತರಾಚ್ಯಾ ದಿಶೆಕ್ ಹೀಲಿಯಂ ಬಲೂನ್
ರ್ ಉಬೊಂಕ್ ಜಾಯ್ತ್ ಆನಿ 9280 ಕಿ. ಮಿ., ಪಯ್ಸ್
ರ್'ಚ್ ವಚೊನ್ ಪಡೊಂಕ್ ಜಾಯ್ತ್, ದೊನೀ ಮೈದಾನಾಂ
' ಜಾಲ್ಲ್ಯಾನ್ ತುಜಾ ವಾವ್ರಾಕ್ ಕೋಣೀಯ್ ಆಡ್ಕಳ್ ನಾ, ಆನಿ
' ರಾತಿಚಾ ಜುಸ್ತ್ ಬಾರಾ ವ್ಹರಾಂಕ್'ಚ್ ಜಾಂವ್ಕ್, ಜಾಯ್ತ್,
' ತಂತ್ರಜ್ಞಾನಾಂತ್ ಪರಹೆತ್ ಆಸ'ಲ್ಲ್ಯಾನ್ ಹೆಂ ಚಡ್ ಕಷ್ಟ್
ಆನಿ ತಾಂ ಯಶಸ್ವಿ ಜೊಡ್ತಲೊಯ್ ಮ್ಹಣ್ ಆವಲ್ಲೊ

ದವರ್ಲ್ಯಾನ್ ತೊ ಸರ್ವ್ ಉಲಯ್ಲೊ. ಹ್ಯಾ ವ್ಯಕ್ತಿಚಾ ಆಜ್ಞಾ
ರ್ಲ್ಲ್ಯಾ ವಿಲಿಯಾಂಸಾಕ್ ಪರತ್ ಸಾರ್ಕೆಂ ಜಾಂವ್ಕ್, ಥೊಡೊ
ಲೊ.

ತಿತ್ಲ್ಯಾರ್ ಬಾಗಿಲ್ ಲೊಟುನ್ ಏಕ್ಲೊ ವ್ಯಕ್ತಿ ಭಿತರ್ ತಾಚೆಲ್ಯಾಗಿಂ ಸಭಾರ್ ಎಲೆಕ್ಟ್ರಾನಿಕ್ ಉಪಕರಣಾಂ ಆನಿ ಸಾಧನಾ ತಿಂ ಕಸಲಿಂ ಮ್ಹಣ್ ವಿಲಿಯಮ್ಸನಾಕ್ ಮಹತ್ತ್ವ ಸಮ್ಜ್ಲೆಂ ಶಿವಾ ಕ್ ತ್ಯಾ ವಿಶಿಂ ಚಡಿತ್ ಕಾಂಯ್ಚ್ ಕಳಿತ್ ನಾತ್'ಲ್ಲೆಂ,

ಮಾಲ್ಯಾ ವಾಹನ್ ತಯಾರ್ ಕರುಂಕ್ ಜೋಡಣ್ ಕಟ ವಿಲಿಯಮ್ಸನಾಕ್ ಚಡ್ ತ್ರಾಸಾದಾಯಾಚೆಂ ಮ್ಹಣ್ ದಿಸ್ಲೆಂ ಜೊಡ್ಸುಂಚಾ ಥೈಂ ತಾಕಾ ಭರ್ಪೂರ್ ಧಯ್ರ್ ಆಸ್'ಲ್ಲೆಂ. ವ್ಯಕ್ತಿನ್ ದಿಲ್ಲ್ಯಾ ಲೆಖಾ ಪ್ರಕಾರ್ ಇತ್ಲ್ಯಾಚ್ ವೇಗಾನ್, ಇತ್ಲ್ಯ ಮ್ಹಳ್ಯಾ 'ಪ್ರಾಂತ್' ತ್ಯಾ ಪರಿಂ ವರಾಂಡುನ್ ಹಾಡುಂಕ್, ತಾಚೆಲ ಚ್ ತಯಾರ್ ಆಸ್'ಲ್ಲ್ಯಾ ಚಾರ್ಟಾಚೊ ಉಗ್ಡಾಸ್ ಆಯೆಲ್ಲೊ ತಾಕಾ ಮೂಳಾವಸ್'ರ್ ಲಿಮಿಟೆಡಾ ಥಾವ್ನ್ ಉಸ್ಪ್ಯಾವ್ನ್ ಹಾಡ್'ಲ್ಲ್ಯಾ ತ್ಯಾ, ಉಪ್ಯೋಗ್ ಜೊಡುಂಕ್ ಚಿಂತ್ಲೆಂ. ನೋಜಾರ್ ಆಸ್'ಲ್ಲ್ಯಾ ಭ್ರ ತ್ಯಾ ಚಾರ್ಟಾಖಾತಿರ್ ಸೊಧುಂಕ್ ಲಾಗ್ಲೊ.

ವಸ್ತ್ರಾಂ ಶಿವಾಯ್ ದುಸ್ರೆಂ ಕಿತೆಂಚ್ ತ್ಯಾ ಭ್ರೀಫ್'ಕೇಜೀಂ ವಿಲಿಯಮ್ಸನಾಕ್ ಆಯ್ಲೊ ರಾಗ್ ಇತ್ಲೊ ತಿತ್ಲೊ ನ್ಹೈಂ, ರಾ ಧರ್ಣಿರ್ ಖೊಟ್ ದಿಲಿ. ಹ್ಯಾ ನಾ ದಿಸ್ಚ್ಯಾ ವ್ಯಕ್ತಿನ್ ಆಪ್ಣಾ ವಿಶ್ಣೊ ಕಿಲಾ – ತೆಂಯೀ ವಸ್ತ್ರಾಂ ಆಸೊನ್'ಂಚ್, ತಶೆಂ ಥಗ್ಗ

'ಹಾಂವ್ ತುಕಾ ಮ್ಹಜಿ ಶಕ್ತಿ ದಾಕಯ್ತಲೊಂ ಮನ್ಶ್ಯಾ...' ಮತಿಂತ್'ಚ್ ಉದ್ಗಾರ್ಲೊ ವಿಲಿಯಮ್ಸನ್. ತು ಲಿಪಯ್ಲ್ಯಾರ್ ಕಿತೆಂ? ಮ್ಹಜೊ ಪೆಂದು ಲಿಪಂವ್ಕ್ ಸಕ್ತಾಯ್

ವಿಲಿಯಮ್ಸನ್ ಏಕಾ ನಿರ್ಧಾರಾಕ್ ಆಯ್ಲೊ. ವೇಗಾನ್ ಲೆಕ್ಕಾಚಾರ್ ಕರುನ್ ಹಾಡ್'ಲ್ಲ್ಯಾ ಎಲೆಕ್ಟ್ರಾನಿಕ್ಸ್ ಸಾಧನಾಂ ದ್ವ ಜೋಡಣ್ ಕರುನ್ ವರಾಂಡುನ್ ಹಾಡ್ಲೆಂ, ತ್ಯಾ ತೆಕಿದ್ ಟೆಸ್ಟ 'ಫಲ್ಸ್ ಸಿಗ್ನಲ್' ದಿವ್ಚೆಂ ಯಂತ್ರ್ ಆನಿ ಕಂಟ್ರೋಲರ್ ಸಂ ಪಡ್ಲ್ಯಾರ್ ಚಲನೆಚೆಂ ಯಶಸ್ವಿಪಣ್ ದಾಕಂವ್ಕ್, ಸಾಧನ್'ಯಿ ನಾ ಸಾಂಬಾಳಾತಾ ಜೋಡಣ್ ಕೆಲೆಂ. ಸಾಧಾರಣ್, ಧರ್ಣಿ ಥಾ ಕೋನಾರ್ 25 ಮೈಲಾಂ ಉಭಾರಾಯೆರ್ ಹೆಂ ವಿಮಾನ್ ಸೊ

ಪುಣ್' ಹ್ಯಾ ವಿವರಾನಾಂಚೊ ಆಕಾರ್' 'U' ಆಕಾರ್' ಆಸೊನ್'
ಭೋವ್' ಉಣೆ ಆಸ್'ಲ್ಲಿ ಆನಿ ಜಡತ್ವ ಚಡ್' ಆಸ್'ಲ್ಲೆಂ;
ವಾಟ್' ಕ್ರಿಯಾತ್' ಕರ್ತಾನಾ ವಿಫಲತಾ ಯೇತ್' ಮ್ಹಣೊನ್'
ಉಟ್ಣ ಉಭಾರಾಯ್' 40 ವ್ಯಾಲೆಂಟಿರ್' ಜಾಯಾವಶ್'
ಭೋವ್' ಶಾಣ್ಯಾಪಣಾನ್' ದೊಳ್ಯಾಂತ್' ಲೊಳ್ಜ ನಿದ್ರಾ
ಚೆಂ ಘಾಡ್ಡಾವ್', ಎಲಿಯಾವಾಂ'ಸ ಜಯ್ತ್ಯಾಚಾ ದಿಶೆನ್'
.

' ಕೊಡಶಾಂತ್' ವರತ್' ತಾಳೆಂ ಪ್ರಸಾರ್' ಜಾಲೊ, "ಡಾ!
ತುಜಾ ಕೊಡಶಾಂತ್' ಹಾವೆಂ ಮೈಕ್ರೊಫೋನ್' ಆಟ್ಯಾಚ್'ಡ್'
ೀಲರ್' ಪವಲಾಂ, ಆತಾಂ ಹಾವೆಂ ಏಕಾಚ್ಯಾ ಸವಾಲಾಂ
ಥಾವ್ನ್'ಚ್' ಜಾಪ್' ದಿಂವ್ಕ್' ಜಾಯ್'. ಸಾಂಗ್' ದಡಾಕಾ
ೀಳ್' ತುಜಾ ಪ್ರಯೋಗಾಚಾ ಸಾಧನಾಂಚಾ ಜೋಡಣಾ ಖಾತಿ
.

... ಪಾವ್ಯಾ...!"
ಾರಾ ವ್ಹರಾಂಳ್' ತುಜೆಂ ಪ್ರಯೋಗ್'...?"
ಂ ಜಾತಾ,"
ಾ' ಪಲ್ಸಾ ಖಾತಿರ್' ಫಲ್'ಸ ಕಂಟ್ರೋಲರ್' ತಯಾರ್'

'..."
ಟಿ (quantify) ಕಿತ್ಲೆಂ ನೆಂಬ್ರಾಂ...?"
' ಏಕ್'ಚ್'..."
ಆವಶ್ಯಾಂ ದೋನ್' ಜಾಯ್'...!"
ೀಳ್' ನಾ... ಜಾಯ್' ತರ್' ತುವೆಂ ಜಾಂಗಾಚ್' ಯೆಂವ್ಕೆಂ
ರಾವಣ್ಯಾಸ್' ರಾದ್' ನಾಕಾಕ್' ಚಡ್'ಲ್ಲೊ, ಹ್ಯಾ ಸಾ ದಿಸ್ಸಾ
ಚ್' ಸತಾಂವ್ಚ ಪಳೆತಾನಾ ತ್ರಾಶಾ ಹೆಂ ವಿಂಸಾಂವ್'ಚ್' [illegible]
.

ಂದಾರ್' ಜಾಯ್ತ್ಯಾಕಿ...ತುಕಾ ದೋನ್' ಪಲ್'ಸ ಕಂಟ್ರೋಲರ್'ೀ

ಕರುಂಕ್ ವೇಳ್ ನಾ ತರ್, ಆಸ್ಚೆಂ ಏಕ್ ತೆಂ ಕಂಟ್ರೋಲ್ ಕರ
ಜಾಬೆನ್ ದೀ..."

"ನೋ..." ಬೊಬಾಟ್ಲೊ ಎಲಿಯಾವರ್ಸ್... ಹಾಚೆಂ ಕಲ್ಲ
ಸಾಕೆಂ ಆಸ್ಲ್ಯಾರೀ ತುವೆಂ ಆಪರೇಟ್ ಕರ್ಚ್ಯಾ ಪೂರ್ ಜಾ
ಪರೀಕ್ಷೆಂತ್ ಹಾಂವ್ ಸಲ್ವ್ಯಾನ್ ತರ್...?"

"ತಶೆಂ ಸಾಂಗಯ್ ಜಾಂವ್ಚೆಂ ನಾ... ಕಿತ್ಯಾಕ್ ಟೆಸ್ಟಿಂಗ್ ವೆ
ಕಂಟ್ರೋಲರ್ ತುಜೆಲಾಗಿಂ ಆಸ್ಲ್ಯಾರ್ ಆಮಿ ಆಮ್ಚಿ ಬಚಾ
ಜಾಯತ್ ನ್ಹಂಯ್?"

"ತುವೆಂ ಪರತ್ ಕೊಣಾಕ್ ಪುಣ್ ಪಾಟಾಂತ್ ಸಾಂಪ್ಡಾವ್
ನಾ ತರ್ ತುವೆಂ ಕಿತ್ಯಾಕ್ ಆಶೆಂಯೀ ವರಾಕಾ ಸತಾಯ್ತಾಯ್?"

"ಎಲಿಯಾವರ್ಸ್... ತುಜೆಂ ಮಿಸಾಂವ್ ಆರಂಬ್ಲ್ಯಾಂ ಪರಾ
ಆನಿಕೀ ಸಬಾರ್ ಘಡಿತಾಂ ದೆಖೊಂಕ್ ಆಸಾತ್, ಆಂವ್ಸ್ಪೊರ್ಕಾ
ಚಿಂತಾಂ ತುಕಾ ರಾದ್ ಸಾಂಕ ತುಂದ್ರೆಂಚ್ ಆಸಾ..."

"ಡ್ಯಾಮಿಟ್... ದಿಸ್ ಈಜ್ ದ ಕಿಂಗ್‌ಡಮ್ ಅಫ್
ಜೊರಾನ್ ಬೊಬಾಟ್ಲೊ ಎಲಿಯಾವರ್ಸ್.

"ಸಮಾಧಾನ್ ಘೆ... ಬೊಬಾಟ್ ಆಯ್ಕೊಂಕ್ ಹಾಂಗಾ
ಸಾಂತ್... ಹೊ ದೀಸ್ ಹ್ಯಾ ಪಿಶ್ಯಾಂಚ್ಯಾ ರಾಜಾಂತ್ ತುಕಾ
ಘಾಲ್ಯಾಂ ತುಂ ಪಿಶ್ಯಾಂಚ್ಯಾ ಸಗ್ಳ್ಯಾಕ್ ಪಾವ್ತೊಲೊಯ್..." ತ
ಶಾಳ್ಯಾಂತ್ ಕ್ಷುಲ್ಲಕ್ ಹಾಸ್, ಮಿಸ್ಪಾಲ್ಲೆಂ.

ಎಲಿಯಾವರ್ಸಾನ್ ವರಾಂ ಪಳಯ್ಲಿಂ.

ತಾಚ್ಯಾ ಪ್ರಯೋಗಾಚ್ಯಾ ಪರೀಕ್ಷೆಚೊ ವೇಳ್ ಲಾಗಿಂ ಯೆತ

ವರಾಂ ಬಾರಾ ಜಾತಾನಾಂಚ್ ತಾಣೆಂ ಉಪ್ಲ್ಯಾ, ಕಾಂಪೆರ
ಫುಲ್ಸ್ ಕಂಟ್ರೋಲರ್ ಹಾತಿಂ ಘೆತ್ಲೆಂ, ತಾಚ್ಯಾ ಬಗ್ಲೆಕ್ ನಾ ದ
ಚಿ ಸಾಕ್ಷಿಟ್ ಜಣ್ ಶಿಸ್ ಆಸ್'ಲ್ಲೆ. ದೋಗ್ ತೀಗ್ ಜಣಾಂ
ನದರ್ ದೆಕ್ಯಾತಾನಾ ತೆ ಚಡ್ ಶಿಕ್ಪಿ ಮ್ಹೂಣ್ ಎಲಿಯಾವರ್ಸಾನ್ ಪಾರ್ಕಿ
ಪದಾರ್ ಚಲನೆಚೆಂ ವೀಕ್ಷಣ್ ಕರ್ಚ್ಯಾಕ್ ತಯಾರ್ ಕರ್ತಾಚ್ ಪ್ರ
ಸಿಗ್ನಲ್ ಧಾಡ್ಲೊ. ಪಾಂಚ್ ಮಿನುಟಾಂಚ್ಯಾ ಆವ್ದೆ ಉಪ್ರ

ಲ್ ಧಾಡ್ನ್ ದಿಲೆಂ, ಕಂಟ್ರೋಲರಾಂತ್ ಹೈಡ್ರೋಜನ್ ಕ್ಯಾಂ
ಶಾನ್ ಆನಿ ಹೀಲಿಯಂ ಕ್ಯಾರಿಯರ್ ಬಲೂನ್ ಸಾಂಗಾತಾ ರೀತಿರ್
ಬೊಲಾನ್ ತಾಚಾ ಮ್ಹತೆರ್ ಸಂತೊಸ್ ಜಾಲೊ, ಬಲೂನ್ ಆತಾಂ
ೀಗ್ ಪಳೆವ್ನ್ ಕಿತ್ಯಾ, ಅಪ್ಣಾನ್ ದಿಲ್ಲೆಂ ಅಂತರ್ ಕ್ರಮಾಂತ್ ಕರ್ತ'ಗೀ
ಲುಕೇಟರಾಂತ್ ವೆವೆಗ್ಗಿಂ ತಾಣೆಂ ಲೇಖ್ ಕೆಲೆಂ,
ಲ್ಯಾರ್ ಥ್ರೈಸರ್ ಜವಳ್ಲ್ಯಾನಿ ವ್ಹಡಾ ಆವಾಜಾನ್ ತಾಳಿಯೊ
ಭಿನಂದನ್ ಸೊಬ್ಸಲೆ,
ಯಾವರ್ಸಾಚೆ ಆಂಗಾಂಗ್ ಸಗ್ಳೆಂಚ್ ರೋಮಾಂಚಿತ್ ಜಾಲೆ, ಅಪ್ಣೆ
ಲೆಲೊ ತೆಂ ಚಿಂತಾನಾಂಚ್ ತಾಚಾ ಕಾಚೆರ್'ಚ್ ಮ್ಹತೆರ್ ಅಭಿಮಾನ್

ಚೆ ಸಾಂಗಾತಿ ವೀಕ್ಷಣ್ ಕರುನ್ ಆಸ್'ಲ್ಲೆ ತೆ ತೆಂ ಜಾಗೊ ಸೊಡುನ್
ರ್ ದೊಳ್ಯಾಂ ದಿಷ್ಟಿ ಭಾಯ್ರ್ ಜಾಲ್ಲೆ. ವಿಲಿಯಮ್ಸ್ ಪಾಟಿಂ
ಡಾಕ್ ಆಯ್ಲೊ.
ಲ್ಯಾರ್ ತಾಚಾ ಕಾಡಾಂತ್ಲೊ ಸೌಂಡ್ ಬೊಕ್ಸ್ ಪರತ್ ಜಾಗೊ

ಲಿಯಮ್ಸ್... ತುಂವೆಂ ಕೆಲ್ಲ್ಯಾ ಪ್ರಯೋಗಾಚೆಂ ವೀಕ್ಷಣ್ ಆವಜ್ಞಾ
ಕೆಲೆಂ, ಆನಿ ತಾಂತುನ್ ತಾಂಕಾಂ ಕಾಂಯ್ಜ್ ಚೂಕಿ ಮೆಳೊಂಕ್
ಲ್ಯಾಂ, ತುಜಿ ಕಾರ್ಯ್ ಚತುರಾಯ್ ಪಳೆವ್ನ್ ತೆ ವಿಜ್ಮಿತ್ ಜಾಲೆ
ಂ ಪ್ರಶಂಸಾ ತುಜಾ ಚೆಪ್ಯಾರ್ ಚಡಿತ್ ಸೊಭಾಯ್ ದಿಂವ್ಚೆಂ ಪಾಕ್
ತುಕಾ ಮ್ಹಜೆಂ ಅಭಿನಂದನ್..." ಸಾ ದಿಸೊ ಮಾನಿಸ್ ಉಲ
.

ನಿ ಥೊಡ್ಯಾಚ್ ವೆಳಾನ್ ತುಜೆಂ ಪ್ರಯೋಗ್ ಕಶೆಂ ಕಾಬಾರ್
ಮ್ಹಳ್ಳೆಂ ವಿಶಿಂ ಪ್ರತ್ಯಕ್ಷ್ ಪರ್ದೆ ಕಲ್ಯಾತ್ಯಾ ಆನಿ ಡೆಲ್ಲಿ ಥಾವ್ನ್ ಯೆತಲಿ,
ತಾಕಾಚ್ ಆಯ್ಲ್ಯಾಂಕ್ ಮೆಳ್ತಲಿ ತೆದೊಳ್ ಪಯ್ರ್ಯಾಂತ್ ತುಕಾ
..."

ಲಿಯಮ್ಸಾಕ್'ಯಿ ಆತುರಾಯ್ ಥಗ್ಲಿ! ಆಪ್ಣೆ ಕೆಲ್ಲೊ ಪ್ರಯೋಗ್
ಬಾರ್ ಜಾಲಾ ಜಾವ್ಯತ್'ಗಾಯ್? ಮ್ಹಣ್ ಚಿಂತುಂಕ್'ಲಾಗ್ಲೊ ತೊ,

ತಿಕ್ಕ್ಯಾರ್ ಟ್ರಾನ್ಸ್‌ಮಿಟರ್ ಮೈಕಾರ್ ದವ್ರುನ್ ಸಂಭಾಷಣ
ಲಾಂಡಿರ್ಕ ಕರ್ಚೆಂ ತೆಂ ಕಳಿತ್ ಜಾಲೆಂ, ತೆವ್ಳ್ಯಾಲೊ ತಾಳೊ ಉಲಯ

"ತುಜೊ ಎಜ್ಞಾನಿ ಬರೊಚ್ ಹುಶಾರ್ ಆಸಾ... ತಾಚಿ ಕಾಲ
ಶನ್ ಭಾರಿಚ್ ಪಕ್ಕಿ ಆಸಾ... ಬಲೂನ್ ಹಾಂಗಾಸರ್ ಜೂನ್ತ್ 12
ಸತ್ರಾಂ ಮಿನುಟಾಂ ಆನಿ ಚಾಳೀಸ್ ಸೆಕೊಂಡಾಂನಿ ಪಾವ್ಲ್ಯಾಂ...
ಧರ್ಣಿರ್ ಪಾವ್ತಾ ಪರ್ಯಾಂತೀ ಪುಟೊಂಕ್ ನಾತ್‌ಲ್ಲೊ."

ಏಕ್ ಸಂಭಾಷಣ್ ಆಖೇರ್ ಜಾವ್ಕ್ ಯೆತಾನಾ ಟ್ರಾನ್ಸ್
ಬಂಧ್ ಕರ್ಚ್ಯಾ ವಿಶಿಂ ಉಲವ್ಣಿ ಚಲ್ಲಿಂ, ಉಪ್ರಾಂತ್ ದಂಸ
ಟ್ರಾನ್ಸ್‌ಮಿಟರ್ ಸಂದೇಶ್ ದೀತ್ ಆಸ್‌ಲ್ಲೊ.

"...ಜೂನ್ತ್ ಬಾರಾ ವರಾಂ ಎಕ್ವೀಸ್ ಮಿನುಟಾಂ ಆನಿ ಆಟ್ ಸೆ
ನಿಂ ಪಾವಿತ್ ಜಾಲೊ... ಸರ್ಕ್ಯೂಟ್ ರಚನಾಚಿ ಚಿತ್ರಾಯರ್ ಕಾಣ್ಘೆಲ

ಎಲಿಯಾವರ್ಸಾಕ್ ಅತೀವ್ ಆನಂದ್ ಜಾಲೊ, ಆಪುಣ್ ಹ್ಯಾ
ದಾಂತ್ ಯಶಸ್ವಿ ಜಾಲ್ಯಾಂತ್ ತಾಕಾ ಚಡ್ ಉಪೇಕ್ಷಾ ಭಗ್ಲಿನಾ,
ಉಪಗ್ರಹಾಚಾ ಮಾಪ್ರಾಂತ್ ಮಾವ್ರುನ್ ಆಸ್ತಾನಾ ಅಂತ್ಲಿಂಚ್ ಫಲ್ಸ
ದಿವ್ರುನ್ ಸರ್ಕ್ಯೂಟ್ ರಚನ್ ಸಾರ್ಕೆಂ ಆಸಾಗೀ ಮ್ಹಣ್ ಕದಾಚಿರೀ ಪ
ಆಸ್ತಾಲೆಂ, ಪುಣ್ ಆಯ್ಜಾ ಬಲೂನ್ ಉಡಾವ್ಣ್ಯಾಂತ್ ತಾಕಾ ದುಂಬಾವ
ಲ್ಲೊ ಆನಿ ತ್ಯಾ ಖಾತಿರ್ ಟಿ. ವಿ. ರ್ ತಾಚೆಂ ವೀಕ್ಷಣ್ ತಾಣೆ ಭೋವ್
ದೀವ್ನ್ ವೀಕ್ಷಣ್ ಕೆಲ್ಲೆಂ.

ಬಲೂನ್ ಕಲ್ಕತ್ತಾ ಆನಿ ಡೆಲ್ಲಿಚಾ ಏಕ್ಯಾ ಮೈದಾನಾರ್
ದೆಂವೊಂಕ್ ನಾಂತ್, ತ್ಯಾ ಬದ್ಲಾಕ್ ಟಿ. ವಿ. ತಿಲ್ಲಾ, ಪಿಂತ್ರಾರಾಚೆ
ಆಕಾರಾ ಪ್ರಕಾರ್ ತೆಂ ದೊನೀ ಬಲೂನ್ ಸುಸಜ್ಜಿತ್ ರೀತಿನ್ ವರಾ
ಜಾಲ್‌ಲ್ಯಾ ಯೋಜನಾಂದ್ವಾರಿಂ ಆವಕ್ಯಾ ವ್ಯಕ್ತಿಂಕ್ ಮೆಳೊನ್ ತ್ಯಾ
ವಿಶಿಂ ಮಾಹೆತ್ ಸಂಗ್ರಹಣ್ ಜಾತೆಲಿ ಮ್ಹಣ್ ತಾಕಾ ಕಳಿತ್ ಜಾಲೆಂ.
ಎಲಿಯಾವರ್ಸಾನ್ ಮತಿಂತ್‌ಚ್ ಜಗವ್ನ್ ದವರ್ಲೆಂ.

ಸದ್ಯಾಕ್ ಹಾಂಚಿ ತಕ್ಲಿ ಫಡಾಫಡ್ ಮಾರುಗ್ದಲಿ ಮ್ಹಣ್ ಚಿ
ವ್ಹೋಲ್ ಅಂಗಾರ್ ವೊಡುನ್ ನಿದ್ಲೊ ತೊ, ಪುರಾಸಾಣೆನ್ ಥಕ್‌ಲ್ಲ್ಯಾ
ದೊಳ್ಯಾಂನಿ ನಿದ್ರಾದೇವಿಕ್ ವೆಗಿಂಚ್ ಬಗ್ಲೆಕ್ ಘೆವ್ನ್ ಜಾಲ್ಲೆಂ.

ತಾಂತ್ ಆವಾಜ್'ಲ್ಲ್ಯಾ, ತ್ಯಾ ಆಲಾರಾಂ - ಕ್ ಎಲಿಯಾವರ್ಸಾಚಿ
ರಾಂ ಪಯರ್ಸ್ ಉಡೊನ್ ಗೆಲಿ, ತೊ ಉಟೊನ್ ಖಟ್ಲ್ಯಾರ್
ತಿತ್ಲ್ಯಾರ್ ಕೊಡಾಂತ್ ಏಕ್ ತಾಳೊ ಪ್ರಸಾಲೆರ್ಗ.
ಬಾಯೆಕ್ ಕಾಡಿತ್ರ್, ಎಲಿಯಾವರ್ಸಾನ್ ತ್ಯಾ ತಾಳ್ಯಾಕ್ ಕಾನ್ ದಿಲೆ,
ಿಯಾವರ್ಸ್... ತುಜೆಂ ವಿಸಾಂವ್ ಆಜ್ ಥಾವುನ್'ಚ್ ಪಕ್ಯಾ
ತ್ಯಾ ಖಾತಿರ್ ಹೆಂ ಭುಂಯಧಾರ್ ತುಕಾ ಸೊಡುನ್ ನವ್ಯಾ ಸಂಸಾ
ಾಂಕ್ ಆಸಾ, ದೆಕುನ್ ಹ್ಯಾ ವೆಳಾರ್ ತುಕಾ ಧೊಸ್ಜಂ ಪಡ್ಲೆಂ,
ಂ ಊಠ್... ಆತಾಂ ವರಾಂ ರಾತಿಚಿಂ ತೀನ್ ಜಾಲಿಂ, ಸಾಡೆ
ವೆಂ ಭಾಯ್ರ್ ಸರ್ವ್ ತಯಾರ್ ಆಸೊಂಕ್ ಜಾಯ್,"
ಯಾವರ್ಸಾಕೀ ಅಂದ್ ಸಗ್ಳೆಂ ರೋವರಾಚಿತ್ ಜಾಲೆಂ, ತಾಕಾ
ಪಾಂದ್ಲ್ಯಾ ಸಂಸಾರಾಂತ್ ನಿಬೊರಾಯ್ ಭಗ್ತಾಲಿ, ವೆವಗ್ಗಿಂ
ತೊಂಡ್ ಧುವ್ನ್ ಕಾಡಿಚಿ ಗರ್ಜ್ ತಿರ್ಸಿಲಿ. ಏಕಾ ಹಪ್ತ್ಯಾ ಹೆಪ್ಯ
ಕಾಡುಂಕ್ ನಾಸ್'ಲ್ಲ್ಯಾನ್ ಸಾವ್ಯ ಪರಿಂ ಖಾಡ್ ತಾಚಾ ಹಾತಾಕ್
ಚಡ್ ಗಣ್ಣ್ ರೀತಿರ್ ತೊ ಡಾರ್ ಪ್ರಸಾರ್'ಲ್ಲೊ ಹೆ ಖಾಡ್
ಸೊಭಾಯೆಚ್ ದಿತಾಲೆ, ವರಾತ್ಯಾಕ್ ಏಗ್ ಬಸವ್ನ್, ತೊ
ಯೆಲ್ಲೊ.
ವರ್ಸ್ ಯೊತ್ವಾನಾ ಫಿರ್ಗಿ ರೂಪಾಚೆ ಕಾಕಾ ಸ್ವಾಗತ್ ಕರುಂಕ್
ತ್ ತಯಾರ್ ಆಸ್'ಲ್ಲೊ. ಮುಖಾರ್ ಭೆಟ್'ಲ್ಲ್ಯಾಕ್ ತೊಂಡಾರ್
ಪ್ನಾಚ್ ಭಾಯ್ರ್ ಆಯೆಲ್ಲೆ ಎಲಿಯಾವರ್ಸ್ ಫಿರ್ಗಿ ರೂಪಾಚಾ
ಪಾಯ್ರ್, ವಿದೇಶಿ ಕಾರ್ ತಾಂಕಾಂ ರಾಕೊನ್ ಆಸ್'ಲ್ಲೆಂ,
ತ್ಲ್ಯಾ, ಸಿಟಿರ್ ದೊಗೀ ಬಸ್ತಾಚ್ ಕಾರ್ ವೇಗ್ ಆರಾಂವ್ಕ್ ಲಾಗ್ಲೆಂ,
ವಡ್ಲ್ಯಾನ್ ಕಾಳೊಕಾಚೊ ಪಡ್ದೊ ದಾಟಾಲ್ಲೊ ತರೀ ಕಾರ್ ವಚಾ
ಅಂದಾಜ್ ಮಾತಿಂತ್ ಒರ್ಶೆಚ್ ಧಲೆರ್ ಎಲಿಯಾವರ್ಸಾನ್, ಫಿರ್ಗಿ
ನ್ ವಿಚಾರ್'ಲ್ಲ್ಯಾ ಸ್ವೈಚಾರಿಕ ಸವಾಲಾಕ್ ಜಾಪ್ ದಿವ್ಚಿ ಗರ್ಜ್
ದೆಕುನ್ ನೀದ್ ಆಯ್ಲ್ಲ್ಯಾ ಪರಿಂ ನಟನ್ ಕರಿಲಾಗ್ಲೊ, ಪುಣ್
ರೂಪಾಚೊ ರ್ಶ್ಯಾಂಕಾಳ್ನ್ಚ್ ಆಸ್'ಲ್ಲೊ,
ಿಯಾವರ್ಸ್ ತುಜೆಂ ಫುಡ್ಲೆಂ ಪಯರ್ಣ್ ಕಾರ್ವಾರ್ ಜಾತೆಲೆಂ, ತುಜೆ

ಖಾತಿರ್' ಪಾಸ್'ಪೋರ್ಟ್' ತಯಾರ್' ಜಾಲಾ, ಪುಣ್' ಹೊ ಪಾಸ್' ತುವೆಂ ಫಾಲ್ಯಾಂ ವಚಾ ಗಾಂವಾಕ್' ನ್ಯಂ, ಬಗಾರ್' ತ್ಯಾ ಉಪ್ರಾಂ ಥಾವ್ನ್' ತುವೆಂ ವಚೊಂಕ್' ಆಸಾ ಗಾಂವಾಚೊ, ತಾರ್ವಾರ್' ಥಾ ದೆಂವ್ತಾನಾ ತುಕಾ ತೆ ನಿಳ್ಯಾ, ಧವ್ಯಾ ದಿರೆಸಿರ್', ಪೆಲ್ಟ್ ಹೇಟ್' ಪ ಉಬವ್ನ್' ಪೊಳೆಂವ್ಕ್' ಯೆತೆಲೆ. ತುವೆಂ ತಾಂಚೆಸಂಗಿ ಧರ್ಯಾನ್' ಪುಣ್' ತಾರ್ವಾರ್' ತುವೆಂ ಚತ್ರಾಯೆನ್' ಆಸ್ಜೆ... ಕಿತ್ಯಾಕ್' ತ್ಯಾ ತ್ಯಾ ತುವೆಂ ಕಾಂಯ್ಚ್' ಚಡಾಣೆಂ ಉಲಯ್ಲ್ಯಾರ್' ವಾರಣ್' ಚಡ್' ಪಂ ಮ್ಹಳ್ಳೆಂ ವಿಸ್ರನಾಕಾ...."

ದೋನ್'-ಆಡೇಜ್' ಘಂಟ್ಯಾಚಿ ವಾಟ್' ಕಾಂರಾವ್' ಶರ್' ಗ್ರಾಸಿತಟ್' ತಾಂಚೆಂ ಬಂದರ್' ಪಾವ್'ಲ್ಲೆಂ, ವರಾಂ ಸಕಾಳಿಂಚಿ ಪ ಜಾಲ್ಲಿ, ತಾರುಂ ಸುಟೊಂಕ್' ಕೇವಲ್' ಪಂದ್ರಾ ಮಿನಾಟಾಂಚೊಚ್' ಆಸ್'ಲ್ಲೊ. ಎಲಿಯಂವರ್ಸಾಕ್' ಬಂದ್ರಾಚಿ ಸಂಪೂರ್ಣ್' ವಳಕ್' ಕಳ್'ಲ್ಲಿ

ತೆಂ ಚೊಂಬಯ್ಚೆಂ ಸುಸಜ್ಜಿತ್' ಬಂದರ್' ಜಾವ್ನಾಸ್'ಲ್ಲೆಂ.

ತರ್' ಹ್ಯಾ ದಿಸಾಂನಿ ಹಾಂವ್' ಬೊಂಬೈಚಾ ಸಂತ್ರಾಸಾಂಕ್'ಚ್' ಪಂದ್ಲ್ಯಾ ಸಂಸಾರಾಂತ್' ಲಿಪೊನ್' ಆಸ್'ಲ್ಲೊಂ?

ನಾ... ತಾಚೆಂ ಮಾತ್' ದೃಡ್' ಸಾಂದಾಲಾಗ್ಲೆಂ. “ತಾಂ ಸಾ ಬೆಳ್ಗಾಂವ್ಚ್ಯಾ ಗಡಿರ್' ಆಸ್'ಲ್ಲೊಯ್ರ್'. ಕಿತ್ಯಾಕ್' ತಾಣೆ ಜಕುನ್' ಧ ರಸ್ತ್ಯಾ ಪ್ರ್ಯಾಕಾರ್' ತೊ ಗಾಂವ್'ಬೆಳ್ಗಾಂವ್'ಚ್' ಜಾಂವ್' ಜಾಯ್ರ್' ಆಸ್'

ತಿತ್ಲ್ಯಾಕ್' ಫಿಂಗಿರ್ ರೂಪಾಚೊ ಪರತ್' ಧೊಸುಂಕ್' ಆಯ್ಲೊ.

“ಫೆ ಎಲಿಯಂವರ್ಸ್'... ಹೊ ಪಾಸ್'ಪೋರ್ಟ್'... ತುಕಾ ಹ್ಯಾ ರ್' ಥಾವ್ನ್' ದೆಂವೊನ್' ಪುಡೆಂ ಸಬ್ಯಾರ್ ವಾವ್ರಾಕ್' ಗರ್ಜೆಕ್' ಪ ಪುರೊ, ಹೆಂ ತಾರುಂ ಆಸ್ಟ್ರೇಲಿಯಾಕ್' ವತಾ. ಪುಣ್' ತುಜೆಂ ಆಸ್ಟ್ರೇಲಿಯಾಕ್' ನ್ಯಂ ದೆಕುನ್' ಹ್ಯಾ ತಾರ್ವಾರ್' ಥಾವ್ನ್' ಆಧ್ಯಾರ್ ಜಣ್' ವೆಗ್ಳೆ ಕರ್ತೆಲೆ. ತುಕಾ ತೆ 2817 ನಂಬ್ರಾನ್' ವಿಚಾರ್ತೆಲೆ, ಉ ದವರ್' ಹೆಂ ತುಜೆಂ ಪಾಸ್'ಪೋರ್ಟ್' ನಂಬರ್ ಯೊ ಜಾವ್ನಾಸಾ, ತುವ ವ್ಹಡ್' ವ್ಯಾಪಾರಿ ಮ್ಹಳ್ಳೆಪರಿಂ ವರ್ತನ್' ಕರುಂಕ್' ಜಾಯ್ರ್', ತಾರ್ವಾಕ್' ಗೆಲ್ಯಾ'ಪ್ರಾಂತ್' ಭಿಯೆಂವ್ಚಿ ಗರ್ಜ್ ನಾ... ಸರ್ವ್ ಆವ ನ್' ಪಳೆತೆಲೆ. ಬರೆಂ ತುಂ ವಚೊನ್' ಯಾ... ಗುಡ್' ಬೈ..."

ಜೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ಂಜ್ರ್ಯಾಂತ್ಲ್ಯಾ ಸುಕ್ಣ್ಯಾಕ್, ಪದ್ ಮ್ಹಣಾನಾಂಯ್....

ದುಃಖಾರ್ ವಚೊನ್ ಕಿತೆಂಗೀ ಉಗ್ಡಾಸ್ ಆಯಿಲ್ಲೆ ಪರಿಂ ಪಾಟಿಂ
ಲ್ಲೊ.
ಕೋಡ್‌ವರ್ಡ್ ಸಾಂಗೊಂಕ್ ಹಾಂವ್ ವಿಸ್ರಲೊಂ.
ತಮ್ಹಜ್ಯಾ ಪಂಗ್ಡಾಚೆ ಮನಿಸ್ ತುಕಾ ಧುಳ್ಯಾನಾ ತುಕಾ ತೆ ಕೋಡ್
ರ್ಯಾರ್ ಪಡ್ತೆಲೆ..."
ಂವ್ ವ್ಹೊಗೊಚ್ ರಾವ್ಲೊಂ.
ಜ್ಯಾ ಪಂಗ್ಡಾಚೆ ಮನಿಸ್ ಕೆದಾಳಾರೀ ಉಲೊಂವ್ಕ್ ಆರಂಭ್ ಕರ್ತಾನಾ
ಲ್ಯಾ, ಸುಕ್ಣ್ಯಾ, ಪಿಂಜ್ರ್ಯಾಂತ್ಲ್ಯಾ ಸುಕ್ಣ್ಯಾ ಪದ್ ಏಕ್ ಮ್ಹಣಾ
ಹಣ್ ಆರಂಭ್ ಕರ್ತಾತ್. ತುಜಿ ಜಾಪ್ 'ದಾಂವ್ಯ ಕಳಿತ್'
' ಉಬೊನ್ ಧಾಂವ್ಲ್ಯಾ...ಕಾವ್ಳ್ಯಾ ವರಾತ್ರ್ ಹಾಂಗಾ ಆಸಾತ್.'
ವ್ಯಾಕೀ ತಾಳೊ ಆಸಾ' ಮ್ಹಣ್ತಾನಾ ತುಜಿ ಜಾಪ್ 'ಕಾವ್ಳ್ಯಾ-
ಂಗಾತಾ ದಾಯರ್ಯಾತ್..." ಮ್ಹಣ್ಜೆಂ,
ರ್ಯಾಂತ್ ತೆ ತುಜೆಂ ನಂಬರ್ ವಿಚಾರ್ತೆಲೆ. ಉಗ್ಡಾಸ್ ದವರ್....
ವರ್ಡ್ ಫಕತ್, ತುಜಾ ತಾರ್ವಾ ಪಯ್ಣಾ ವೆಳಾರ್ ವರಾತ್ರ್
ಪಡ್ತೆಲೆ" ಚತ್ರಾಯ್ ಸಾಂಗೊನ್ ಫಿರ್ಗಿ ರುಪಾಚೊ ಚಲ್ಲೊ,
ಸುಟೊಂಕ್ ವೇಳ್ ಲಾಗಿಂ ಜಾಲ್ಲೊ,
ತ್ಲ್ಯಾರ್ ಜಂವ್ಸರಾನ್ ಪಾದ್ರಿ ತಾರ್ವಾಂತ್ ರಿಗ್ಲೊ. ಆನಿ
ಚಾ ಬಗ್ಲಕ್ ರಾವ್ಲೊ.
ಾ, ವೆಳಾನ್ ತಾರ್ವಾನ್ ಆಪ್ಣೆಂ ಪಯ್ಣ್ ಆರಂಭ್ ಕೆಲೆಂ,
ಚಾ ಮಾತಿಂತ್ ಹಜಾರ್ ಲಾಟಾವಳಿ ಘುಂವ್ತಾಲ್ಯೊ. ತಾರ್ವಾ
ರ್ ಜಣ್ ಏಕೇಕಾ ವರ್ಗಾಚಾ ಸಂತೊಸಾಂತ್, ಲಾಟಾವಳಿಂತ್,
ತ್ ವಿಲೀನ್ ಜಾಲ್ಲೆ, ವಿಲಿಯಾವರ್ಸಾಕ್ ಉಬೆಗ್ಣ್ ಜಾತಾನಾ
ಯಣ್ಣಾ ಮುಂಧೆಂ ಪಯ್ಲೆ ಪಾವ್ಟಿಂ ಉಲವ್ಣೆ ಆರಂಭ್ ಕೆಲೆಂ,
ತಾರುಂ ಆಂತರ್‌ರಾಷ್ಟ್ರೀಯ್ ಪಯ್ಣಾರ್ ಆಸ್ಲ್ಯಾರೀ ಆಮಿಂ

ಮುಖ್ಲ್ಯಾ ಬಂದ್ರಾರ್ ದೆಂವ್ತೆಲ್ಯಾಂವ್"

"ಕಾರಣ್...?" ವಿಲಿಯಮಾನ್ ವಿಚಾರ್ಲೆಂ.

"ಮುಖ್ಲ್ಯಾ ಬಾಂದ್ರಾ ಥಾವ್ನ್ ಆಮ್ಚೆಂ ಪಯ್ಣ್ ವಿಮಾನಾರ್

"ತರ್ ಹ್ಯಾ ಪಾಸ್‌ಪೋರ್ಟಾಚೊ ಉದ್ದೇಶ್ ತರೀ ಕಿತೆಂ?"

"ಹೊ ಏಕ್ ನಾಟಕ್... ಆಮ್ಚ್ಯಾ ವ್ಯವಹಾರಾಂತ್ ಕಿದಾಳಾರ
ವಾತಾವರಣ್ ನಿರ್ಮಾಣ್ ಜಾತಾ..." ಪಾದ್ರಿ ವ್ಯಂಗ್ಯತೆನ್ ಹಾಸ್ಲೊ

"ವ್ಯಾವಹಾರಿಕ್ ನಾಟಕ್" ವಿಲಿಯಮಾನ್'ಯೀ
ರುಂದಾಯ್ಲೆಂ. ಪಾದ್ರಿ ಬೊರೊಚ್ ಹುಶಾರ್ ಆಸಾ ಮ್ಹಣ್
ಗಮ್ಲೆಂ.

ಉಪ್ರಾಂತ್ ತಾವಾಂತ್ಲ್ಯಾ ವಿಶಾಲ್ ಸಾಲಾಂತ್ ತಾಣಿಂ
ಘೆತ್ಲೊ. ಅಂತರಾಷ್ಟ್ರೀಯ್ ತಾರಾಂ ಜಾಲ್ಲ್ಯಾನ್ ಕ್ಯಾಪ್ಟನಾನ್
ಪಯ್ಣಾರ್ಯಾಂಕ್ ರೊಸಾಳ್ ಕಾರ್ಯಕ್ರಮಾಚಿ ಮಾಂಡಾವಳ್ ಕೆಲ್ಲಿ ಆಸ
ಪ್ರಥಮ್ ಆಂದ್ ಜಾವ್ನ್ 'ನಾಚಾಚಾ ಕಾರ್ಯಾವಳಿ'ಕ್ ಧ್ವನಿವ
ಉಲೊ ದಿಲ್ಲೊ.

ಥಂಡ್ ಪೀವನ್ ಆನಿ ಬಿಯರ್ ತಶೆಂ ಹೊಟ್‌ಡ್ರಿಂಕಾಂಚಿ ಸಬ
ಆಸ್‌ಲ್ಲಿ, ಧಾವ್ಪ್ಯಾಚಾ ತಾಳ್ಯಾ ತಕಿದ್ ಸಂಗೀತ್ ವಾಜ್ತಾನಾ ಆನಿ
ಸ್ಪಿರಿತ್ ಖೆಳ್ತಾನಾ ನಾಚ್ ಆರಂಭ್ಲೊ. ವಿಲಿಯಮಾನ್'ಯೀ ತಾ
ವಿಲೀನ್ ಜಾತಾ ಮ್ಹಣ್ತಾನಾ ಪಾದ್ರಿನ್ ತಾಕಾ ಹಳೂ ಕೆಟ್ಲೆಂ,

"ತುಂ ನಾಚೊಂಕ್ ವಚಾನಾಕಾ... ಆನಿ ಥೊಡ್ಯಾಚ್
ಭಿತರ್ ಆಮಿ ಹ್ಯಾ ತಾವಾ ಥಾವ್ನ್ ಲೈಫ್ ಬೋಟಿ ಮುಕಾಂಕ್
ಪಾವ್ತೆಲ್ಯಾಂವ್. ಸಂಗೀತಾಚಾ ಆನಿ ನಾಚಾಚಾ ಉನ್ಮಾದಾಕ್
ಪಾವ್ತಾನಾ ಹ್ಯಾ ತಾರ್ವಾಚಿಂ ಶಿಡಾಂ ದೆಂವ್ತೆಲಿಂ, ಆನಿ ಭೆಂವ್ತಿಚಿ ನ
ದೊವವ್ನ್ ತಾರಾಂ ಸಮಾತೋಲನಾರ್ ದವ್ರಿತಲೆ..."

ವಿಲಿಯಮಾನ್ ಘರತ್ ಆಯ್ಕ್ಯತಾಲೆಂ.

ತಿತ್ಲ್ಯಾರ್ ಲೈಫ್ ಬೋಟಿಕ್ ದರ್ಯಾಕ್ ದೆಂವಯ್ಲ್ಯಾಕ್
ಆಜ್ಞಾ ದಿಲಿ. ಲೈಫ್ ಬೋಟಿಚೊ ಎಮಾಸೆರ್ ಕರ್ತಾನಾ
ಬೋಟಿಕ್ ಪೆಟ್ರೊಲ್ ಇಂಜಿನ್ ಜೋಡ್ಣ್ ಕೆಲ್ಲಿಂ ಕಳಿತ್ ಜಾಲೆಂ

ಶ್ಯಾಚ್ ವೇಳಾನ್ ತಾರುಂ ಸವ್ಕಾಸ್ ಜಾಲೆಂ ಆನಿ ರಾವ್ಲೆಂ, ಪಾದ್ರಿ ಾನರ್ಸ್ ಲೈಫ್ ಬೋಟಿರ್ ಬಸೊನ್ ಆರಾವಣಾಯೆನ್ ತಾರುಂ ಕಾರ್ ಗೆಲೆ.

ಾನ್ ಮುಕಾರ್ ಪಾವ್ತಾನಾ ಥೊಡ್ಯಾ ಮಿನುಟಾಂಚ್ಯಾ ಪಯ್ಣಾ ತಡ್ ದಿಷ್ಟಿಕ್ ಪಡ್ಲಿ. ಆರಾವಣಾಯೆಚ್ ಲೈಫ್ ಬೋಟ್ ತಡಿರ್ ಂಬ್ಲಿ,

ರ್ ದೋಗ್ ಜಣ್ ಆಂವ್ಸೊರಾನ್ ಮುಖಾರ್ ಆಯ್ಲೆ.

ಜ್ರಾಂತ್ಲೆಂ ಸುಕ್ಣೆಂ...” ವಿಚಾರಿ ತೊ,

17...” ಜಾಪ್ ದಿಲಿ ಪಾದ್ರಿನ್,

ಜ್ರಾಂತ್ಲ್ಯಾ, ಸುಕ್ಣ್ಯಾ, ಪಿಂಜ್ರಾಂತ್ಲ್ಯಾ, ಸುಕ್ಣ್ಯಾ, ಪದ್ ಏಕ್ ಯೆತ್”

ರವ್ಯ, ಕಳಿತ್ ಆಸ್ಚಿ ಕೊಗುಳ್ ಉಬೊನ್ ಧಾಂವ್ಲ್ಯಾ,... ಕಾವ್ಳ್ಯೊ ಂದಾ ಆಸಾ.” ವಿಲಿಯಮ್ಸಾನ್ ಜಾಪ್ ದಿಲಿ,

ವ್ಯಾ,ಕೀ ತಾಳೊ ಆಸಾ”

ನ್ವ್ಯೊ – ಕೊಗುಳ್ ಸಾಂಗಾತಾ ಗಾಯ್ತ್ಯಾತ್!” ಮ್ಹಣ್ತಾನಾ ಹಾತ್ ದರಾಂಯಿತ್ಯ, ತಾಣೆಂ ಆಪವ್ನ್ ವ್ಹೆಲೆಂ,

ಪ್ರಾಂತ್ ಏಕಾ ಮಾರ್ಸಿಡಿಸ್ ಕಾರಾರ್ ಬಸವ್ನ್ ವೇಗಾನ್ ಮುಖಾ ವೆಲೆಂ ತಾಣೆಂ. ಕಾರ್ ಬೊಂಬೈಚ್ಯಾ ವಠಾರಾಂತ್ ಧಾಂವ್ತಾಲೆಂ, ಂಟ್ಯಾಚ್ಯಾ ಪಯ್ಣಾ ನಂತರ್ ಏಕಾ ಪಂಚ್‌ತಾರಾ ಹೊಟ್ಲಾಚ್ಯಾ ಯೋವ್ನ್ ತೆಂ ಥಾಂಬ್ಲೆಂ.

ಯರ್ ನಾಸ್ತಾಂ ಕಾಡಾರ್ ಥಾವ್ನ್ ದೆಂವ್ತಾಚ್ ಲಿಫ್ಟಾ ಮುಖಾಂತ್ರ್ ಲ್ಯಾ, ಕಂಸಾತ್ರ್ ಪಾವ್ಲೆ. ಥೈಂಸರ್ ಸುಸಜ್ಜಿತ್ ಕೊಡಾರ್ ಪಾವ್ಲೆ

ಪ್ರಾಂತ್ ವಿಲಿಯಮ್ಸಾಕ್ ಕೊಡ್ ದಾಕಯ್ತಾಚ್ ತ್ಯಾ, ವಠಾನೆಸ್ತಾನ್ ಕ್ ತ್ಯಾ ಧರ್ಣೆ ಪಂದ್ಲ್ಯಾ, ಕಂಸಾರಾಕ್ಲ್ಯಾ, ವಸ್ತ್ರಾಂಚೆ ವಂಟ್ಯಾ ದಿಲಿ.

ಾ ಮೇಕಪ್ ಕರುನ್ ವೇಸ್ ಬದ್ಲ್ ಕರುಂಕ್ ಗರ್ಜ್ ಆಸ್ಲಿ ದೆಕುನ್,

ತೆಂ ರೂಮ್' ವೋ ಥ್ಯೆಂಸರ್' ಆಸಾ. ತಾಚಾ ಕುಶಿನ್' ಪ್ಲಾಸ್ಟಿಕ್' ಕರ್ಚೆ ಖಾತಿರ್' ಹೆಳಲ್ಲ್ಯಾ ದಾಕ್ತೆರಾಂಚೆಂ ಪ್ರಯೋಗಾಲಯ್' ವ ಚಿಕಿ ಆಸಾ, ಆನಿ ತ್ಯಾ ಪೊಂತಾರ್' ಡೈನಿಂಗ್' ರೂಮ್' ಆಸಾ, ಆ ಏಶೆವ್' ಘೊವ್ಜ್ಯಾರ್' ಪುರ್ತೆಂ ಆಪ್ಯಾಕಸ್' ಆಸಾ." ವಟ್ಣಾತ್' ತೆಂ ವಾಟೆನ್' ಗೆಲೊ.

ಸದ್ಧ್ಯಾರ್' ಹಾಂಚಿ ತಕ್ಲಿ ಫಡಾಫಡ್' ಕಾಬಾರ್' ಜಾಲಿ ವಟ್ಣಾ ನ್' ವೋಲ್' ಅಂಗಾರ್' ವೊಡುನ್' ನಿದೆಲ್ಲೊ. ಪುರಾಸಾಣ್' ಜಾಲ್ಲ ಸುಶೆಗ್' ಮೆಳ್ತಾನಾ ನಿದ್ರಾ ದೇವಿನ್' ಆಪ್ಲಿ ವೇಂಗ್' ವಿಸ್ತಾರಾವುನ್'

ಏಲಿಯಾವರ್ಸಾಚಾ ನವ್ಯಾ ಜೀವಿತಾಂತ್ಲೊ ಚವ್ತೊ ಸಕಾಳ್' ಜಾಂವ್ಕ್ ಆಸ್'ಲ್ಲೊ.

ಸಕಾಳಿಂ ಜಾಗ್' ಜಾತಾನಾ ಏಲಿಯಾವರ್ಸಾಚೆ ದೊಳೆ ಕಿತೆಂಗಿ ಫ ತೊಂಡಾರ್' ಗಣ್ಣ್ ಖಾಡ್' ವಾಡ್'ಲ್ಲೆಂ, ಚಾರ್' ದಿಸಾಂ ಹೆವ್ಯಾಂ ಖಾಡ್' ಕಾಡಿನಾತ್'ಲ್ಲ್ಯಾನ್' ಏಕ್' ನವೊಣಾನ್' ತೊ ದಿಸ್ತಾಲೊ,

ಖಾಡ್' ತಾಸುಂಕ್' ಉಬ್ಜೆ ಆಯ್ಲಿ ಜಾಲ್ಯಾರೀ ಏಲಿಯಾವರ್ಸಾ ಮನ್' ಬದ್ಲಂ ಕೆಲೆಂ. ಕಾರಣ್' ಕಶೆಂಯೀ ವಿಸಾವ್' ವಿಧೇಶಾಂ ಆಸಾ. ವಳಕ್' ಕಳಾನಾತ್ಲ್ಯಾಪರಿಂ ಖಾಡ್' ಆನಿ ಏಗ್' ದವ್ರಿಲ್ಯಾರ ಸಂಪೂರ್ಣ್' ಭದ್ರ್' ವ್ಹಳ್ವೆಂ ತಾಕಾ ಸುಸ್ತಾಲ್ಲೆಂ.

ತೊಂಡ್' ಧುವ್ನ್' ಆಪ್ಲ್ಯಾ ಕುಡಾಕ್' ಪಾವ್ಲೊ ಏಲಿಯಾವರ್ಸ್,

ಖಾಡ್' ಹಳ್ತ್ಯಾನ್' ಖೊಜುರ್ತಾಲೆಂ.

ಖಾಡ್' ದವ್ರುನ್' ಸವಯ್' ನಾತ್'ಲ್ಲ್ಯಾನ್' ಖಾಡಾಚಾ ಮಾಳಾ ಥರಾಚೊ ಖೊಡ್ಕೆಳೊ ಅನ್ಭವ್' ತಾಕಾ ಜಾತಾಲೊ.

ಕಿತೆಂಗೀ ಚಿಂತುನ್' ಏಕ್' ಏಗ್' ಕಾಡುನ್' ಮಾತ್ಯಾರ್' ಬಸವ್' ತ್' ಆಪ್ಲಿ ಸೊಭಾಯ್' ಪಳೆಲಿ,

ಅಜಾಪ್'!

ಖಂಡಿತ್' ಜಾವ್ನ್' ಏಲಿಯಾವರ್ಸಾಚಾ ನೀಜ್' ರೂಪಾ ಥಾ ನ್ಹಸಾಪ್' ವಿಂಗಡ್' ಕರುಂಕ್' ಸಕ್ತಿವಂತ್' ಜಾಲ್ಲೆಂ,

ತಶೆಂಚ್' ಉಟೊನ್' ನಾಸ್ಟೊ ಕರುಂಕ್' ತೊ ಡೈನಿಂಗ್' ರೂ

ಮಿಸಾಂವಾಚೊ ಪಾದ್ರಿ ಕಿತೆಂಗೀ ಬರೊಕ್' ಘೆವ್ನ್' ವಾಚುನ್'ಂ
. ತೊಯಿ ಎಲಿಯಾಸಾಚಾ ಯೆಣ್ಯಾಕ್'ಚ್' ರಾಕ್ತಾಲೊ.
...! ತುಜೆಂ ನ್ಹೆಸಾಣ್' ಬೊರೆಂ ಆಸಾ... ಹ್ಯಾ ನೆಸ್ಣಾರ್' ತುಜಿ
ಚಾಕ್' ಕಳಾನಾ" ಎಜ್ಮಿತ್' ಜಾವುನ್' ಪಾದ್ರಿ ಉಲಯ್ಲೊ.
..." ಎಲಿಯಾಸ್' ಫಕತ್' ಹಾಸ್ಲೊ.
ಾ ಮಿಸಾಂವಾಚಾ ದಿಸಾಂನಿ ಆಶೆಂಚ್' ವೇಳ್' ಪಲ್ಲಟ್' ಕರುನ್'
ಾಕ್' ಆಸ್ತಲೆಂ..." ತೊ ವೊಂಠ್' ರೊಂದಾವ್ನ್' ಎಭಿನ್' ಹಾಸ್ಲೊ

'ಪಲ್ಲಟ್' ಕರ್ಚೆಂ ಸಿ. ಐ. ಡಿ.ಂನಿ... ಹಾಂವ್' ಕಿತೆಂ ಇನ್ಸ್ಪೆ
ಕ್ಯಾರೊಚೊ ಆಫೀಸರ್'ಗೀ?" ಎಲಿಯಾಸಾನ್' ಮಂದ್' ಹಾಸ್ಯಾ
ಾ ವ್ಹಾಳಯ್ಲೊ.
, ಗೂಡ್'... ಸಿ. ಐ. ಡಿ. ಮರಾತ್ರ್' ವೇಸ್' ಬದ್ಲಿನಾಂತ್'.
ಾ ವೇಸ್' ಬದ್ಲ್ತಾತ್'... ಬೊರೆಯಿ ಬದ್ಲ್ತಾತ್'... ಗರ್ಜ್ ತೆಕಿ
ೊ ಆಯ್ದ್ಯಾ ಸಂಸಾರಾಚಿ ಕಾಲೆತ್'... ಕಿತೆಂ ಮ್ಹಣ್ತಾಯ್'?"
..." ಎಲಿಯಾಸಾಲಾಗಿಂ ಜಾಪ್' ನಾತ್'ಲ್ಲಿ. ಮೋಡಾ ಮಯ್ಲಾ,
ತ್ಸಿ ಬ್ಹ ಕಪ್ಪಾರ್' ಹಳ್ಳಾವ್' ವೊತ್ತುಂಕ್' ಲಾಗ್ಲೊ.
ೊ ಪಾಸ್'ಪೋರ್ಟ್' ತಯಾರ್' ಜಾಲಾ ಎಲಿಯಾಸ್... ತುವೆಂ
ಣ್' ಆಜ್' ಆರಂಭ್' ಕರುಂಕ್' ಆಸ್ತಲೆಂ. ತುಂ ಆಜ್' ಹಾಂಗಾ
ಜೆ ಸಂಗಿಂ ಭಾಯ್ರ್' ಸರ್ತೊಲೊಯ್'..." ಪಾದ್ರಿನ್' ಉಲವ್ಣಿ,
ಯ್ಲಂ ಉಲೊಣೆಂ ಹಾಡಿನಾಸ್ತಾಂ ಶೀದಾ ಉತ್ರಾಂ ವಿಂಚ್ಲಿಂ,
ಾವ್' ತಯಾರ್' ಆಸಾಂ"
ಾಂವ್' ಕಸಲೆಂ ಮ್ಹಣ್' ವಿಚಾರಿನಾಂಯ್'?" ಪಾದ್ರಿ ಮ್ಯಾಗ್',
ಸ್ಲೊ.
ವೆಂ ವಿಚಾರ್'ಲ್ಲ್ಯಾ ಮೆಳಾರ್' ತುಮಿಂ ಸಾಂಗೊಂಕ್' ನಾ, ಮರಾಕ.
ತೆಂ ಮ್ಹಳ್ಳೆಂ ಸಮ್ಜೊನ್' ಘೆಂವ್ಜ ಆಶ್ಶಾಯಿ ನಾ..."
: ಹಾವೆಂ ಆತಾಂ ತುಕಾ ಸಾಂಗೊಂಕ್'ಚ್' ಜಾಯ್'," ಪಾದ್ರಿನ್'
ತ್ರಾಂ ಎಂಚುಂಕ್' ಸುರು ಕೆಲಿಂ, ಮಿಸಾಂವ್' ಭೊಂವ್' ಸುಲಭ್';

ಫ್ರಾನ್ಸಾಂತ್ಲ್ಯಾ ಎಕಾ ಖ್ಯಾತ್ ವಿಶ್ವವಿದ್ಯಾನಿಲಯಾಂತ್ ಆಟ್ ಜಣ ಸಾಂಗಾತಾ ಶಿಕ್ತಾತ್. ಆನಿ ತೆ ಸರ್ವ್ ಏಕ್‌ಚ್ಯಾ ವಿಷಯಾಚೆರ್ ಸ ಕರ್ತೆಟ್ ಆಸಾತ್...”

“ಖೈಂಚ್ಯಾ ವಿಷಯಾಚೆರ್ ಸಂಶೋಧನ್ ಕರ್ತಾತ್?” ಎಲಿ ಆವೆಶ್ಸಾರಿ ಸವಾಲ್ ಕೆಲೆಂ.

“ಆವೆಶ್ಸರ್ನಾಕಾ ಎಲಿಯಾವರ್ಸ್... ಹಾಂವ್ ಸಗ್ಳೆಂ ಸಾಂಗ್ತಾ

ಎಲಿಯಾವರ್ಸ್ ಕದೆಲಾರ್ ಪಾಟ್ ತೆಂಕುನ್ ವೊಗೊಚ್ ಬಸ

“ಅಮೇರಿಕಾನ್ ತಯಾರ್ ಕರ್ಚ್ಯಾ ಎಕಾ ಬಳಿಷ್ಟ್ ರ್ಕ್ಯಾಂಚ್ಯಾ ಕ್ ಪ್ರತಿ ಜವಾಬ್ ಜಾವ್ನ್ ಫ್ರಾನ್ಸಾಚಿ ಆನಿ ಭಾರತಾಚಿ ವಿಜ್ಞಾನಿ ಮೆಳೊನ್ ಸಂಶೋಧನ್ ಕರ್ತಾತ್...”

“ಇಂಟರೆಸ್ಟಿಂಗ್” ಕುತೂಹಲಾನ್ ಎಲಿಯಾವರ್ಸ್ ನೀಟ್ ಕಾನ್ ಆನಿ ಮಾತ್ ಚತುರ್ ಜಾಲಿ,

“ಹ್ಯಾ ಆಟ್ ಜಣಾಂ ಪಯ್ಕಿಂತ್ ದೋಗ್ ಜಣ್ ಆಮ್ಚ್ಯಾ ಮಾ ತ್, ಪುಣ್ ತೆ ತಿತ್ಲೆ ಬುದ್ವಂತ್ ನ್ಹಂಯ್. ತೆ ಸಂಶೋಧನ್ ವಿ ಆಸ್ಲ್ಯಾರೀ ಪ್ರಮುಖ್ ಸರ್ಕ್ಯೂಟ್ ರಚನ್ ತಾಂಕಾಂ ಮೆಳಾನಾ, ದಾಂತ್ ಸಾಧಾರಣ್ ತುಜಾಚ್ಯಾ ಗಾತ್ರ್ಯಾಚೊ, ತುಜಾ ತಿಕ್ಲ್ಯಾಚ್ ಚೊ, ತುಜಾಚ್ ಚಾಲಿಚೊ, ತುಜಾಚ್ ಆಟ ನೇಟಾಚೊ ಮಾನಿಸ್ ಯ ತೊ ಹ್ಯಾ ವಾವ್ರಾಂತ್ ಪ್ರಮುಖ್ ಪಾತ್ರ್ ಘೆತ ಆಸಾ...”

“ತರ್ ಮ್ಹಜೊ ವಾವ್ರ್ ಕಿತೆಂ?”

“ಸಿಂಪಲ್... ವೆರ್ರಿ ಸಿಂಪಲ್...”

“ಕಿತೆಂ ತೆಂ?”

“ತ್ಯಾ ಮಾನ್ಸ್ಯಾಚೆಂ ಪ್ರತಿರೂಪ್ ಜಾಂವ್ಚೆಂ...”

“ಪ್ರತಿರೂಪ್ ಮ್ಹಳ್ಯಾರ್?” ಎಲಿಯಾವರ್ಸಾಕ್ ಅರ್ಥ್ ಜಾಲ

“ತಾಚ್ಯಾ ವಾಂಟ್ಯಾಚೆಂ ಕಾಮ್ ತುವೆಂ ಕರ್ಚೆಂ?” ಪಾದ್ರಿ ಜಾಸ್ತೊ ಹಾಸೊಂಕ್ ಲಾಗ್ಲೊ,

“ತೆಂ ಕಶೆಂ ಜಾತಾ?”

“ವೆರ್ರಿ ಸಿಂಪಲ್... ಥೊಡೆ ದೀಸ್ ಕೊನ್ಯಾಂತ್ ರಾವೊನ್

ಂ. ನಟನ್ ಕರುಂಕ್ ಶಿಕ್ಜಂ... ಉಪ್ರಾಂತ್ ವಚೂನ್
ರ್ ರಾಂವ್ಚೆಂ..."
ಂ ಏಕ್‌ಯೀ ಸಮ್ಜಾನಾ..." ಏಲಿಯಾಮ್ಸಾನ್ ಹಾತ್ ಉದಾರೆ

ಂ ಸಮ್ಜೊಂಕ್ ಕಿತ್ತಾಟ್ ನಾ. ಏಕ್ಲ್ಯಾಚಾ ಚಾದ್ಯಾರ್ ಆನ್ಯೇ
ನ್ ಬಸ್ಜಂ, ತಾಚೆಂ ಕಾಮ್ ಹಾಣೆಂ ಕರ್ಚೆಂ... ಅರ್ಥಾತ್
ವ್ ತುವೆಂ ಮಾಂದರ್ಶಾಚೆಂ ಆನಿ ಜಯ್ತ್ ಜೊಡ್ಜಂ..."
ಮ್ಹಳ್ಯಾರ್ ಕೊಣೇಯಿ ಬಾಂದುನ್ ದವರ್'ಲ್ಲಿ ಭಾತಿ ನ್ಹಂ
ಾಕಾ ತಿತ್ಲಿಚ್ ಮ್ಹನತ್ ಜಾಯ್ಜಯ್, ತಕ್ಲಿ ಜಟಯ್ಜಯ್,
ಹಧ್ಯಾರ್ ಬಸೊನ್ ಕಾಟಿ ಘಾಲ್ಜಂ ಕಾಮ್ ಸುಲಭ್‌ಯಿ ನ್ಹಂ,
ನಾ ಹಧ್ಯಾರ್ ಥಾವ್ನ್ ಲೊಟುನ್ ಸಕಯ್ಲ್ ಘಾಲ್ಯಾರ್
ತಿ ಚಾತಲಿ ಕೊಣ್ಣಾ..." ಏಲಿಯಾಮ್ಸಾನ್ ಉತ್ರಾಂ ವಿಂಚ್ಲ್ಯಾಂ,
ಸಾಂಗ್ಜಂ ಸಾರ್ಕೆಂ ನ್ಹಂ. ಜೆಂ ತಾಜೆಂ ವಿಂಸಾಂವ್ ದೆಕಾವ್
ಂಪೂರ್ಣ್ ಕರುಂಕ ಆಸಾ, ತುವೆಂ ವಿಚಾರ್'ಲ್ಲೆ ತಿತ್ಲೊ ಐವಜ್
ನ್ ದಿತಾಂವ್ ಮ್ಹಣ್ತಾನಾ..."
... ಡ್ಯಾವರ್ ಇಟ್..." ಉತ್ರಾಂ ಆತ್ರ್ಯಾನ್ ರಾಗ್ ದಾಕಯ್ಲೊ
ವ್.
ರಾಗ್ ತುಕಾ ಹಣಾರೆಕಾರ್..."
ರ್... ಮ್ಹಜೊ ರಾಗ್ ವರಾಕಾ ವರಾತ್ರ್, ವರಾರೆಕಾರ್ ಜಾವುನ್
ಕಿತೆಂಚ್ ಜಾಂವ್ಚೆಂನಾ. ತುಮಿ ವರಾಕಾ ಪೈಶೆ ದೀಂವ್ಕ್,
ಕ್ ಹಾಂವ್ ತುವೊಜ್ ಗಾಲಾವಕ್ ನ್ಹಂ, ಚಾಕ್ರಿ ಥಾವ್ನ್ ರಾಯ್ತಾ
ಏಕ್ ಸಾಂಗ್ದಂ, 'ನಾಕಾ ತಾದ್ಯಾರ್ ರಾಗ್' ಮ್ಹಳ್ಳೆಂ ಒಕ್ಯಾಣೆಂ
ಕಿತೆಂ ಮ್ಹಜೊ ರಾಗ್ ನಪಾಯ್ತ್ ಜಾತಾ?"
ವ್ ಜಾಣಾಂ..." ಏಲಿಯಾಮ್ಸಾಟ್ ಮಾತಾಂ ಉಲಯ್ಲೊ,
ರ್ ಚಿಕೆಂ ಲಾಂಬ್, ತೆಂ ಅಪ್ರೂಬ್ ಕೊಣಾಕೊಣಾಚಾ ರಗ್ಯಾಂ
ಾತಾ, ಸಟಾರ್ ಪಾವ್ಲಿಂ ಖೆಂವ್ಜ್ [illegible] ಆನಿ ಜರ್'ತರ್ ತೆಂ ನಾಕ್
ರ್ಯಾತಾ ಹಾಂವ್ ಇತ್ಲ್ಯಾರ್'ಚ್ ಮ್ಹಜೆಂ ನಾಕ್ ಕುಡ್ಕೆ ಕರುನ್!

ಮ್ಹಜಿ ವಾಟ್ ಧರುಂಕ್ ಆಶೆತಾಂ...."

"ಭೆಷ್ಟೆಂಚ್ ಗಡ್ಬಡ್ನಾಕಾ..." ಪಾದ್ರಿ ಶಾಂತ್ ಜಾಲೊ.

"ತರ್ ತುಜಿ ಖ್ಯೆಂಚಿಚ್ ಶಿಫ್ಟ್ ಮ್ಹಜಾ ರಾಗಾ ವಿಶಿಂ ವಿಚಾ ಕಾ ಮ್ಹಣ್ ಮಾಕಾ ಭಾಸ್ ದೀ..." ಕಾಳೊ ದೊರದ್ ಕೆಲೊ ವಿಲಿ ನ್, ಪಾದ್ರಿಚಾ ತಾಳ್ಯಾಂತ್ ಆಸ್'ಲ್ಲೊ ಸ್ಯಾಂಡ್'ವಿಚ್ ಗಳ್ಯಾಕ್ ಅನ್ಬವ್ ಜಾಲೊ.

"ಬೊರೆಂ... ತುಜಾ ಖುಶೆ ಪ್ರಕಾರ್ ಜಾತೆಲೆಂ..."

"ಮೆಚ್ವಾಲೊಂ... ಮ್ಹಜೆಂ ಫುಡ್ಲೆಂ ಕಾಮ್ ಕಿತೆಂ?" ವಿಲಿ ಆವೆಸ್ಸಾರ್ಲೊ.

"ಹಾಂವೆಂ ಸಾಂಗ್ತಾ, ಪಯಣಾಂತ್ ಆರಾಮ್ ಕರ್ಚೆಂ..." ವಿಲಿಯಮ್ಸ್ ಉಟೊನ್ ಶೀದಾ ಆಪ್ಲ್ಯಾ ಕೂಡಾ ತೆವ್ಶಿನ್ ಗೆಲೊ.

ವಿಲಿಯಮ್ಸ್ ಖಾಟ್ಯೆರ್ ಆಡ್ ಪಡೊನ್ ಪಾದ್ರಿನ್ ಉ ಉತ್ರಾಂ ಮೊರೆಂವ್ನ್ ಪಳೆತಾಲೊ. ಮಾರೆಕಾರ್ ಶಿರಿಗುಡ್ಯಾಂತ್ ಅನ್ಬವ್ ತಾಕಾ ಜಾಲೊ. ಫಕತ್ತ್ ಪೈಶ್ಯಾಂ ಖಾತಿರ್ ಅಶೆಂ ಕರ್ಚೆಂ

'ಶ್ಯೀ... ಅಶೆಂ ಕಶೆಂ ಜಾಲೆಂ?'

ಪಯ್ಶ್ಯಾಂಚಿ ಮಾಹಿಮೆ ವಿಶಿಂ ವಾಚ್'ಲ್ಲಿಂ ಉತ್ರಾಂ ತಾಚಾ ಉದೆಲಿ,

"ಪಯ್ಶ್ಯಾಂ ಖಟ್ಲಿಂ ಮೊಲಾಯೆತ್, ಪುಣ್ ನೀದ್ ನ್ಹಂಯ್.
ಪಯ್ಶ್ಯಾಂ ಬೂಕ್ ಮೊಲಾಯೆತ್, ಪುಣ್ ಮೇಂದೂ ನ್ಹಂಯ್,
ಪಯ್ಶ್ಯಾಂ ಖಾಣ್-ಪಿಣ್ಯಾಂ ಮೊಲಾಯೆತ್, ಜಿರ್ವಣ್-ಭಲಾಯ್ಕಿ
ಪಯ್ಶ್ಯಾಂ ಘರ್ ಮೊಲಾಯೆತ್, ಪುಣ್ ಘರಾಣೆಂ ನ್ಹಂಯ್,
ಪೈಶೆ ಧನ್ ಎಕ್ಟಾಂಯೆತ್, ಪುಣ್ ಸಮಾಧಾನ್ ನ್ಹಂಯ್"

ವ್ಹಯ್ ಹಿಂ ಉತ್ರಾಂ ಕಿತ್ಲಿಂ ವಾಜ್ಬಿ!

"ವಿಂಸಾಂವ್ ಖಾತಿರ್ ಲಾಖಾಂನಿ ಧನ್ ಎಕ್ಟಾಂಯೆತ್ ಕಿಲ್ಯಾ ಧಾನ್, ಮತಿಕ್ ಶಾಂತಿ ಮೆಳಾತ್'ಗೀ?"

ಪಿಂಜ್ರೊ   ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

12. ಕ್ರೇಷರ್ — 2000

ಲ್ ತೆಂ ಸವಾಲ್ಚ್ ಜಾವುನ್ ಉರ್ಲ್ಲೆಂ, ತಸೊಚ್ ಕಿತ್ಲೊ
ಪ್ಲ್ಯಾರ್ ಪಾಶಾತ್ ಕೆಲೊ ವ್ಹಾಳ್ಯಂ ವಿಲಿಯಾವರ್ಸಾರ್ ಸಂಸ್ಸಾಲೆಂ ನಾ
ತ್ ಫಕತ್ ವಾರ್ಯಾಂತ್ ಲೀನ್ ಜಾಲ್ಲಿ. ಚಿಂತ್ನಾನಿ ಶೆವ್ಟೊನ್
ಪುಡಾರಾವಿಶಿಂ ಬಾವೊನ್ ಗೆಲ್ಲಿ.
ಯ್ಯಾ ಸರ್ವೆಸ್ವ್ ನ್ಹಂಯ್" ಉತ್ತಾರ್ ತಾಕಾ ಉಗ್ಡಾಸ್ ಆಯ್ಲೆಂ;
ರ್ ಕಿತೆಂ ಕರ್ಚೆಂ; ಸರ್ವ್ ಸಾಂಡುನ್ ಪಾಟಿಂ ವೆಚೆಂ? ಪಾಟಿಂ
ಖೈಂ ವೆಚೆಂ?"
ಯ್ಲ್ಯಾ ಸಶಿಂ...?"
ಟಿ ಆಪ್ಲ್ಯಾ ಸ್ವ-ವಾವ್ರಾರ್....?"
ಸಾ ಕೊನ್ಯಾಕ್ ರ್ಯಾಂಡಲ್ಲ್ಯಾಚಾ ಪಾಂಯಾಂಥಳಾ...?"
..." ಕಿಳಂಚಿಲ್ಲೊ ತೊ. "ಹೆಂ ಪಾಡ್ ಸ್ವಪಣ್... ಹಾಂವ್
ಚಾಸೊನಾ. ಉದ್ಕಾಂತ್ ದೆವ್ಲ್ಯಾ, ಉಪ್ರಾಂತ್ ಗಜೊಂಡ್ಯಾಂಯ್
ನಾ; ಹಾಂವ್ ಖಾತಾ ವ್ಹಣೊನ್ ಧಾಂವ್ಲ್ಯಾನಾ, ಉಪ್ಯೆತಲೆಂ;
ಾಂ ಅಖೇರ್ ಪರ್ಯಾಂತ್... ಪೋಂತ್ ಪಾವ್ತಾ ಪರ್ಯಾಂತ್,
ರ್ವೆಸ್ವ್ ನ್ಹಂಯ್ ಜಾಲ್ಯಾರೀ ಪೈಶೆ ಫರಾತ್ರ್, ಗರ್ಜೆಕ್ ಪಾವ್ತಾತ್,
ಶ್ಯಾಂ ಖಾತಿರ್ ಜಿವಿತ್ ಭಿದ್ಡಾತ್ ಪುಣ್ ಭಲಾಯ್ಕಿ ಭಿದ್ಡಾಂವ್ಚಿ
ರ್ಕ್ ಘೆತ್ಲೊ ತಾಣೆಂ. ಉಟೊನ್ ಖಟ್ಲ್ಯಾರ್ ಬಸ್ತಾನಾ ಬಾಗ್ಲ್ಯಾ
ಕ್ ಜಾಲೆಂ. ಹಳೂ ಉಟೊನ್ ತಾಣೆಂ ಬಾಗಿಲ್ ಉಗ್ತಾಯ್ಲೆಂ,
ಬಾವಿಣೆ ಪಾದ್ರಿ ಬಾಗ್ಲಾರ್ ಹಾಜರ್ ಆಸ್ಲ್ಲೊ. ಖಾಡ್ ಆನಿ
ಸ್ಲ್ಲೆಂ. ಸಪಾಯ್ ತೊಂಡಾ ಥಾವ್ನ್ 'ಆಪ್ಟರ್ ಶೇವಾ'
ಸ್ ಪ್ರಸಾರ್ತಾಲೊ. ಕ್ರೀಮ್ ಆನಿ ಪೌಡರ್ ಲಿಪ್ಲ್ಲ್ಯಾನ್
ರ್ಯಾ, ತೊಂಡಾರ್ ಸುಂಯರ್ಗಾಚೊ ಪ್ರಜಳ್ ದಿಸೊನ್ ಯೆತಾಲೊ,
ಂಜೆರ್ ಸ ವ್ಹರಾಂಚಾ ಪ್ಲಾಯ್ಟಾರ್ ಆವಿಂ ಫ್ರಾನ್ಸಾಕ್ ಶೆತ್ರ
ಟಿಕೇಟ್ ಓ, ಕೆ, ಜಾಲ್ಯಾ; ದೆಕುನ್ ತುಂ ವೆಗ್ಗಿಂ ಭಾಯ್ರ್
ದರ್ಶಾರ್ ಜಾ..."

ತಾಚೆಂ ತೋಂಡ್ ಆವ್ಯ್ಕೆಂ ಜಾಲೆಂ.

ಸ್ವಪ್ಣಲ್ಲ್ಯಾ ಜಿವಿತಾಕ್ ಖರೊ ಅರ್ಥ್ ಮೆಳ್ಚ್ಯಾ ವೇಳ್ ಆಯಿ
ನಾಕಾ ಜಾಲ್ಲ್ಯಾ ಗಾಂವಾ ಥಾವ್ನ್ ಪೋಳ್ನ್ ಧಾಂವ್ಚ್ಯಾ ಪ್ರಾಸ್ ಚಡಿತ್
ಯಕ್ ಕರ್ಚ್ಯಾ ಖಾತಿರ್ ಭಾಯ್ರ್ ಸರ್ಚಿ ಘಡಿ ಲಾಗಿಂ ಜಾಲ್ಲಿ. ಪಂಚ
ಹಜಾರ್ ರುಪ್ಯಾಂ ಖಾತಿರ್ ವಿಕ್ರಿತ್ ಕರ್ಚ್ಯಾಕ್ ಪಾರೊತ್ ಕರ್ತೆಲ್ಯಾಂ ಥ
ಚಾಕಾರಿ ವರಾರ್ಚಿ ಜೈತಾಚಿ ಘಾಂಟ್ ವಾಜೊನ್ ಜಾಲ್ಲಿ.

"ಕಿತೆಂ ಚಿಂತಾಯ್?" ಪಾದ್ರಿ ಪರತ್ ಹಾಸ್ಲೊ.

"ಹಾ, ಕಚ್ರ್ಯಾಂತ್ ರಾವೊಂಕ್ ಖುಶಿ ಜಾತ್ಲ್ಲ್ಯಾ ವರಾಕಾ
ಉಪ್ಕಾರ್ ಕೆಲ್ಲೆಂ ಹೆಂ ಘಡಿತ್ ಚಿತುನ್ ಆಸಾಂ..."

"ಆನಿಕೀ ತುಂ ಅಪಾಯಾ ಥಾವ್ನ್ ಪೋಳ್ನ್ ಧಾಂವೊಂಕ್ ಸಾಂಯ
ಪಾದ್ರಿ ವ್ಯಂಟ್, ಹಾಸೊ ಹಾಸ್ಲೊ.

"ವ್ಹಳ್ಯಾರ್?" ತಾಚಾ ಉತ್ರಾಂತ್ಲಿ ವ್ಯಂಗ್ತಾ ವಿಲಿಯಾಮ
ಬೊರಿ ಲಾಗೊಂಕ್ ನಾ.

"ಪಂಚ್ವೀಸ್ ಹಜಾರ್ ರುಪ್ಯಾಂ ಖಾತಿರ್, ತಾಜಿ ವ್ಹಳಕ್
ಏರ್‌ಪೋರ್ಟಾಂತ್ ಕೊಣೀ ತುಕಾ ವಿಕ್ರಿತ್ ಕರುಂಕ್ ಸಕ್ತಾ...!"

"ನಾ... ಖಂಡಿತ್ ನಾ... ತಶೆಂ ಕಶಾಂಕ್ ತುಂ ಸೊಡಿಸೊನಾ
ವ್ಹಳಿಕ್ಯ ಭರ್ವಸೊ ವರಾಕಾ ಆಸಾ..." ವಿಲಿಯಾಮಾನ್ ಖಚಿತ
ಜಾಪ್ ದಿಲಿ.

ಪಾದ್ರಿ ಪರತ್ ಹಾಸೊನ್ ಆಪ್ಲ್ಯಾ ವಾಟೆನ್ ಗೆಲೊ.

ಅಪಾಯಾವಿಣ್ ಚಾರ್ ದೀಸ್ ಕಾಬಾರ್ ಜಾಲ್ಲೆ.

ಪುಣ್ ಪುಡ್ಲೊ ದೀಸ್ ಅಪಾಯಾಚೊ.

"ಅಪಾಯ್ ಜಿವಾಚೊ, ಅಪಾಯ್ ಕರ್ನಾಟಚೊ, ಅಪಾಯ್ ಚಾ
ಅಪಾಯ್ ಗಿನ್ಯಾನಾಚೊ, ಅಪಾಯ್ ಪಾದ್ರಿಚ್ಯಾ ವಿಸಾಂವ್ಯಾಚೊ..."

"ಅಪಾಯ್..." ಹಾಸ್ಲೊ ವಿಲಿಯಾಮ್...

"ಖ್ಯಂಚಾಯಿ ವಗ್ತಾ ಅಪಾಯಾಕ್ ಫುಡ್ ಕರ್ನ್ ಜಿಯೆ
ಜಾಂವ್ಚ್ಯಾಸಾ ಜಿವಿತ್ ಆನಿ ತಾಚೆ ಥಾವ್ನ್ ಪೋಳ್ನ್ ಧಾಂವ್ತೆಂ ಪಿಶೆ
ಜಾಂವ್ಚ್ಯಾಸಾ ಮರಣ್."

ಪಾಯರ್ ಸದಾಂ ಯೆತಾತ್ ಪುಣ್ ನಿವ್ರಾಂವ್ಕಯೀ ತಿತ್ಲ್ಯಾಚ್
ಸಾತ್,”

ಡ್ ಮಾನಾಪ್ಣೊ ದಿಂವ್ಚ್ಯಾ ಕಾಮಾಂನಿ ಅಪಾಯರ್ ಅಸ್ತಾಚ್,”

ಜಾಂ ಹಾಲವ್ನ್ ವಿಲಿಯಮ್ಸ್ ಕೂಡಾ ಭಿತರ್ ಗೆಲೊ. ಫಕತ್
ಸ್ತಾರ್ ಬೇಗಾಂತ್ ಆಸ್‌ಲ್ಲೆಂ ತೆಂಚ್ ಪರತ್ ಗಂಟ್ಲಿ ಕರುನ್ ದವ
ಎಲೆಕ್ಟ್ರಾನಿಕ್ ಉಪಕರಣಾಂ ಆಸ್‌ಲ್ಲಿಂ ತಿಂಯೀ ವಸ್ತುರಾಂ ಮಧೆಂ
ಂ. ಏಗ್ ಕಾಡುನ್ ವರಾತ್ಯಾರ್ ಬಸಯ್ಲೆಂ. ಆಶ್ಚರ್ಯೆಚ್
ತಾಚಿ ನೀಜ್ ವೊಳಕ್ ಧರ್ಚಿ ಕಸಲಿಚ್ ಕುರ್ವು ಥೈಂಸರ್ ಉರೊಂ
ಲ್ಲಿ.

ಳಿ. ಚಪ್ಪಾಂ ದೊಳ್ಯಾಂಕ್ ಚಡವ್ನ್ ಆನಿ ಸೂಟ್‌ಕೇಸ್ ಹಾತಾಂತ್
ವಾಕ್ಸ್ ಕೊಡಾ ಥಾವ್ನ್ ಭಾಯರ್ ಆಯ್ಲೊ ವಿಲಿಯಮ್ಸ್.
ಗ್ಗಾರ್ ಪಾವ್ತಾನಾ ಕಾಳೆ ಚ್ ಮಾರ್ಸಿಡಿಜ್ ಕಾರ್ ತಾಚಾ ಯೆಣ್ಯಾ
ಬರಿ ರಾಕೊನ್ ಆಸ ಲ್ಲೆಂ. ಪಾಟ್ಲ್ಯಾ ಸಿಟಿರ್ ಪಾದ್ರಿನ್ ಬಸ್ಯಾ
ಚ್ ಅವಕಾನತ್ ಕೆಲ್ಲಿ. ತಾಂಚಾಚ್ ಬಗ್ಲೆರ್ ಬಸ್ಚ್ಯಾ ಖಾತಿರ್ ಡ್ರೈವ
ಟ್ಲೆಂ ಬಾಗಿಲ್ ಉಗ್ತೆಂ ಕರುನ್ ದಿಲೆಂ.

ಸ್ಕ್ಯಾರಾ ವದನಾನ್ ವಿಲಿಯಮ್ಸ್ ಕಾರಾ ಭಿತರ್ ಸರ್ತಚ್ ಡ್ರೈವರ್
ವಾವ್ರ್ ಚಾಲು ಕೆಲೊ.

ದ್ರಿನ್ ವಿಲಿಯಮ್ಸಾಚೆಂ ತೊಂಡ್ ಪಳೆಲೆಂ.

ವನ ರಹಿತ್ ತೆಂ ಆಸ್‌ಲ್ಲೆಂ.

ಚಾರಾಕ್ ಭಾಯರ್ ಸಬ್ಸ್ಯ ನೆವ್ಯಾಪರಿಂ ತುಂ ತಯಾರಾ
ಚ್” ಪಾದ್ರಿ ಹಾಸ್ಲೊ.

ಚಾರ್ ಜಾಂವ್ಚೆಂ ಚೊರಾಂಪರಿಂ ವಚ್ತಾನಾಂತ್, ಸಗ್ಳ್ಯಾ ಸಂಸಾರಾ
ಪರಿಂ ಚಿಡಾ ತಾಂಬೂರಾನ್ ವೆತಾತ್” ವಿಲಿಯಮ್ಸ್ ಖಿಂಚ್ಚಾಲೊ.
ಸೆಂ ಏಕ್ ಕಾಚಾರ್‌ಚ್. ತುಜೆ ಆನಿ ಆಮ್ಚೆ ಮಧ್ಲೆಂ,
ರ್ ತೆಂ ಭಾಂದ್ ನಂದನ್ ಜಾಂವ್...”

ರಾಗೀ ಹಾಸ್ಲೆ.

ಪಳೆ ವಿಲಿಯಮ್ಸ್ ಆಯ್ಜ್ಯಾ ವಿಮಾನಾರ್ ದೋಗ್ ವಿಜ್ಞಾನಿ ಫ್ರಾನ್ಸಾ

ರ್ ಭಾಯ್ರ್ ಸರ್ತಾತ್. ತಾಂಚ್ಯಾ ಪಯ್ಕಿಂತ್ ಎಕ್ಲೊ ಜಾವ್ತಲೊ ಆಸ್ ಉರ್ತಲೊ. ಆನಿ ತೊ ಜಾವ್ನಾಸಾಯ್ ತುಂ."

"ತೆಂ ಕಶೆಂ ಜಾತಾ?"

"ಬೊಂಬೈ ಥಾವ್ನ್ ಸುಟ್‌ಲ್ಲೆಂ ವಿಮಾನ್ ಡೆಲ್ಲಿಚ್ಯಾ ವಿಮಾನ್‌ಥ ದಾಂವ್ತಲೆಂ. ಥೈಂ ಥಾವ್ನ್ ಪರತ್ ಸುಟ್‌ಲ್ಲೆಂ ತೆಂ, ಇಂಗ್ಲೆಂಡಾಂ ಅಂತರಾಷ್ಟ್ರೀಯ್ ವಿಮಾನ್ ನಿಲ್ದಾಣಾಂತ್ ದೋನ್ ಘಂಟ್ಯಾಂ ಖ ಥಾಂಬ್ತಲೆಂ. ಆನಿ ತುಜಿ ಟಿಕೇಟ್ ಫಕತ್ ಬ್ರಿಟನಾ ಮ್ಹಣಾಸರ್ ಆವ ಜಾಲ್ಯಾಸ್ತಾಂ ತುಂ ಥೈಂ ದೆಂವ್ತಲೊಯ್. ಆಮ್ಚೊ ಜಣ್ ತುಕಾ ಕೊಡಾರ್ ಆಪವ್ನ್ ವ್ಹರ್ತೆಲ ಆನಿ ಪಾಟಿಂ ಹಾಡ್ತಾನಾ ತುಂ ಫ್ರಾನ್ಸಾಕ್ ಜಾಯ್ ಆಸ್‌ಲ್ಲೊ ಆನ್ಯೇಕ್ ವಿಜ್ಞಾನಿ ಜಾತಲೊಯ್,"

"ವೆರ್ರಿ ಇಂಟರೆಸ್ಟಿಂಗ್... ಸಂಸಾರಾಂತ್ ಆಶೆಂಯೀ ಜಾತಾ ವ ಪಾತ್ಯೆಂವ್ಕ್ ಕಷ್ಟ್ ಮಾರ್ತಾತ್..." ವಿಲಿಯಮ್ಸ್ ಉದ್ಗಾರ್ಲೊ.

"ಫ್ರಾನ್ಸಾಂತ್ಲ್ಯಾ ತ್ಯಾ ಪ್ರಯೋಗ್ ಶಾಳೆಂತ್ ತುವೆಂ ತ್ಯಾ ವಿ ಚಾ ಚಾಲಿಪರಿಂ ತುಜಿ ಚಾಲ್ ಪ್ರಯೋಗ್ ಕರುಂಕ್ ಜಾಯ್, ಉತ್ ನೆಸ್ಣಾಂತ್ ಹಾಚೆಂಚ್ ಪ್ರತಿರೂಪ್ ಜಾಯ್ಜಾಯ್. ಥೈಂಸರ್ ಜಾ ಯೋಜನಾಂತ್ ಎದೊಳ್‌ಚ್ ಪಾಂಚ್ ಜಣ್ ವಾವುರ್ತಾತ್ ಆಸ್ತ ತಾಂಚೆ ಮಧ್ಲೊ ಸವೊ ಜಣ್ ಜಾತಲೊಯ್..."

ವಿಲಿಯಮ್ಸ್ ಮೊಗೊಚ್ ರಾವೊನ್ ಪೂರಾ ಆಯ್ಕತಾಲೊ,

"ಯೋಜನ್... ಯೋಜನ್ ಮ್ಹಣ್ ಆರಂಭ್ ಥಾವ್ನ್ ತುಂ ಸಾ ಯ್ ಶಿವಾಯ್ ತೆಂ ಕಿತೆಂ ಮ್ಹಳ್ಳೆಂ ಮಾಕಾ ಎದೊಳೀ ಸಾಂಗೊಂಕ್ ನಾಂ ವಿಲಿಯಮ್ಸಾನ್ ಶಿಣ್ ಉಚಾರ್ಲೆಂ.

"ವಿಲಿಯಮ್ಸ್... ನ್ಯೆಂಚಿಯೊ ಸಂಗತ್ ಸಾಂಗೊನ್ ಸವೆಜ್ಜಾಂ ವೆಳ್, ಸವೆಜ್ಜಾಂಚೆ ಯಾ ಕರ್ವ್ ಸವೆಜ್ಜಾಂಚೆಂ ಬೋರೆಂ... ದೆಕಾನ್ ಹೆಂ ಚಾರ್ಟ್ ಪಳೆ..." ಪಾದ್ರಿನ್ ಎಕ್ ಚಾರ್ಟ್ ವಿಲಿಯಮ್ಸಾಕ್

ವಿಲಿಯಮ್ಸಾನ್ ಪಳೆಲೆಂ, ತರೀ ವಿಶೇಷ್ ಕಿತೆಂಚ್ ತಾಕಾ ಗ ನಾ.

"ಹಾಂತುಂ ಮಾಕಾ ಕಾಂಯ್ ವಿಶೇಷ್ ಕಳಿತ್ ಜಾಯ್ನಾ," ಉದ

ವ್ಹಡಾ ತಾಳ್ಯಾನ್ ಹಾಸ್ಲೊ ಪಾದ್ರಿ.
ತರ್ ಕಿತ್ಯಾಕ್?..."
ದ್ವಂತ್ ವಿಜ್ಞಾನಿ ಇತ್ಲೊಯಿ ದಾಡ್ಡೊ ಆಸಾತ್ ಮ್ಹಣ್
ಾಕ್ ನಾ... ತೆಂ ಚಾರ್ಟ್ ಸಮಾಂ ಮಾಧೆಗಾತ್ಚ್
ಕರ್.... ತವಳ್ ತುಕಾ ಸರ್ವ್ ಕಳಿತ್ ಜಾತೆಲೇ..."
ರ್ಸ್ ತಾಚಾ ಬುದ್ವಂತ್ಕಾಯೆಕ್ ಮಾಂಚ್ಯಾಲೊ.
ಯೆನ್ ಚಾರ್ಟ್ ಮಂದ್ಗಾತ್ಚ್ ದೊಡಾನ್ ಸೊಡ್ಲೆಂ.
ರದರ್ಶಕ್ ವಸ್ತ್ ಪರೀಕ್ಷಾ ಕರ್ಚಾ ಪರಿಂ ಕಾರಾಂತ್ಲ್ಯಾ ಲೈಟಾ
ರ್ ಸರ್ಕ್ಯೂಟ್ ರಚನ್ ಪಳೆಂವ್ಚೆಂ ಪ್ರಯತ್ನ್ ಕೆಲೆಂ.
ರ್ ಕಳ್ಚೆಂ ಪರಿಂ ತೆಂ ಸರ್ಕ್ಯೂಟ್ ನಾತ್ಲ್ಲೆಂ ಜಾಲ್ಯಾರೀ
ವಣೆಚೆಂ 'ಸರ್ಕ್ಯೂಟ್ ಡಾಯರಾಗ್ರಾಮ್'' ಮ್ಹಳ್ಳೆಂ ನಖ್ಶಿ

ಸರ್ಕ್ಯೂಟ್ ಡಾಯರಾಗ್ರಾಮ್ ದಿಲೆಂ.
' ಪಾಟಿಂ ಕಾಣ್ಘೆಲೆಂ ನಾ.
ರ್ ಆಸೊಂ... ಉಪ್ಕಾರಾಕ್ ಪಡ್ತೆಲೆಂ" ಮ್ಹಣಾಲೊ ತೊ.
ವರಾ ಪ್ರಕಾರ್ ಎದೊಳ್ಚ್ ದಾವ್ರ್ ಚಲೊನ್ಚ್ ಆಸಾ.
ತ್ಯಾಚೆಂ ಕಾಮ್ ಎಕೆಕೊ ಕರಿತ್ಲ್ ಆಯಲ್ಯಾತ್ ಆನಿ ಆತಾಂ
ತರ್ ಹ್ಯಾ ಸರ್ವ್ ಭಾಟ್ಯಾಂಚೆಂ ಸಮ್ಮೇಲನ್ ಚಲ್ತೆಲೆಂ.
ರಿಣಾಮ್ ಜಾವ್ನ್ ಭಾರತ್ ದೇಶ್ ಅಮೇರಿಕಾಚಾ ಎಫ್ -
ಚಾಕೀ ವೇಗಾನ್ ಧಾಂವ್ಚೆಂ ತಸೆಂಚ್ ಶೆಂಬೊರ್ ವಾಂಟ್ಯಾಂನಿ
ಜಾ ವಿಮಾನ್ ತಯಾರ್ ಕೆಲ್ಲೆ ಪರಿಂ ಜಾತಾ. ಪಾಕಿಸ್ತಾನಾನ್
ವಿಮಾನ್ ಖರೀದ್ ಕೆಲ್ಲ್ಯಾ ಕರ್ತುಬಾಕ್ ವಿರೋಧ್ ಜಾವ್ನ್
ವಿಮಾನ್ ತಯಾರ್ ಕರ್ಚೆ ಆನಿ ಹ್ಯಾ ವಿಮಾನಾಂಕ್ ತೆ
2000" ಮ್ಹಳ್ಳೆಂ ನಾಂವ್ ದಿತಾತ್"" ಪಾದ್ರಿನ್ ಸವಿಸ್ತಾರ್
ಾಂಗ್ಲೆಂ ವಿಲಿಯಾಮ್ಸಾಕ್.
ಭಾರತಾಚಾ ವಾಂಟ್ಯಾಕ್ ಹೆಂ ಮಹಾನ್ ಸಾಧನ್ ಜಾತೆಲೆಂ"

ಎಲಿಯಾವರ್ನ್ ಉದ್ಗಾರ್ಲೆಂ.

"ನಾ... ಖಂಡಿತ್ ನಾ... ಹೊ ಸಾಧನ್ ಭಾರತಾಕ್ ಫಾವ ನಾ, ತ್ಯಾ ಖಾತಿರ್ ತುಕಾ ಏಂಚ್ಲಾಂ ಆನಿ ತುಂ ತಾಜೆಂ ಮಿಸಾಂ ಕರ್ತಾನಾ ಎಫ್-16 ಪ್ರಾಸ್ ಧಾ ಪಾಂಟಿಂನಿ ಬಳಿಷ್ಟ್ ಆಸ್ಚಂ ' -2000' ವಿಮಾನ್ ಭಾರತಾಚಾ ಹಾತಾ ಭಾಯ್ರ್ ಜಾತೆಲೆಂ."

"ವಂಡರ್‌ಫುಲ್..." ಎಲಿಯಾವರ್ನ್ ಉದ್ಗಾರ್ಲೆಂ. ಮಿಸಾಂವ್ ಭಾರಿಚ್ ಪ್ರಯತ್ನ್ ಪೂರ್ವಕ್... ವರಾಕಾ ವಾಟ್ ಹ್ಯಾ ಭಾರತ್ ದೇಶಾಕ್ ಆಶೆಂಚ್ ಫುಡೊಂಕ್ ಜಾಯ್."

"ತರ್ ವೇಳಯ್ ಹಾತ್..." ಪಾದ್ರಿನ್ ಹಾತ್ ವಡ್ಡಾಯ್ಲೊ

ವ್ಹಡಾ ಹಾಸ್ಯಾಚಾ ವ್ಹಾಳ್ಯಾಂತ್ ದೊಗಾಂಯ್ ಎಕಾಮೆಕ ಮೊಳಯ್ಲ್ಯಾ.

ಎಲಿಯಾವರ್ನಾಚಾ ಕುಡಿಂತ್ ವಿಶೇಷ್ ಶಿರ್ಶಿರೊ ಚರ್ಲೊ. ಸಪಾರ್ನಿಚಾ ಶಿವ್ಪುರ್‌ಚ್ ಪಾಂಯ್ ದವರ್ತಾಂ ಮ್ಹಳ್ಳೆಂ ತಾಕಾ ನಖ್ ರಧ್ಯಾಂಜಾ ವಿಮಾನ್ ತಯಾರ್ ಕರ್ಚೆಂ ಪಾವ್ರ ತರ್ ಭದ್ರ[illegible] ವ್ಯ ಚ್ ಧಾರಾಳ್ ಆಸ್ತಲಿ, ಹರ್ಯೆಕಾ ಸಂಗ್ತೀಂನಿ 'ಕೋಡ್ ವರ್ಡ್' ಉ ಗ್ಸಾನ್‌ಂಚ್ ಉಲಯಶ್ಚಾಯ್ ಪಡ್ತಾ,

ನವೊಚ್ ಜಾವ್ನ್ ಭಿತರ್ ರಿಗ್ಚಂ ತಿತ್ಲಂ ಸುಲಭಾಯೆಚೆಂ ನಹಿಂ ಮ್ಹಳ್ಳೆಂ ಜಾಣಾಂ ಜಾವ್ನ್ ಎಲಿಯಾವರ್ನಾನ್ ಸವಾಲ್ ಕೆಲೆಂ,

"ನ್ಹ[illegible] ದಾವ್ಪ್ರಾಕ್ ಆರಂಭಿಕ್ ವರಾಹೆತ್ ಕಶಿ?"

"ಹಾಂವ್ ಆನಿ ತುಂ ಆಜ್ ಇಂಗ್ಲಂಡಾಂತ್ಲ್ಯಾ, ಬ್ರಿಟನಾಂತ್ ವ್, ತ್ಯಾಚ್ ವಳಾ ಆವರ್ಚ್ ವಿಮಾನಾರ್ ಎಕ್ ದಾಂಪಾನ್ ಯೊ ದೆಂವ್ತಾ ಆನಿ ತೊ ಥೈಂ ದೆಂವ್ಲ್ಯಾಪರಿಂಚ್ ಆವರ್ಚ್ ಮಾನ್ಯಾಂ ಕಿಡ್ನ್ಯಾಪ್ ಜಾತಾ, ಆನಿ ತಾಕಾ ಎಕಾ ಕುಡಾಂತ್ ಬಂಧಿ ಕರ್ನ್ ದ ತಾಚಾ ಟೈಮ್-ಟೇಬಲಾ ಪ್ರಕಾರ್ ದುಸ್ರ್ಯಾಚ್ ದಿಸಾ ತಾಕಾ ಫ ವಚೊಂಕ್ ಆಸಾ ಜಾಲ್ಯಾರೀ ಇಂಗ್ಲಂಡಾ ಥಾವ್ನ್ ಏಕ್ ತಾಂತ್ರ್ಕ್ ಟೆಲಿ ಫ್ರಾನ್ಸಾಚಾ ವಿಶ್ವವಿದ್ಯಾನಿಲಯಾಕ್ ಪಾವ್ತೆಲೆಂ ಆನಿ ತೊ ವಿಜ್ಞಾನಿ ಕ್ ಚಾರ್ ದೀಸ್ ಪಿಡೆವರ್ವಿಂ ಯೆಂವ್ಕ್, ಜಾಂವ್ಚೆ ನಾ ಮ್ಹಣ್

ರಂತ್ ಸಿಂಪಲ್, ತಾಚಾ ನಾಂವಾನ್ ತಾಂ ಫ್ರಾನ್ಸಿಸ್
ಎಕಾಚ್ಯಾ ಧವ್ಮ್ರಾನ್ ಪಾದ್ರಿನ್ ಪೂರಾ ಉಚಾರ್

ಚೆಂ ವ್ಹೋರ್ ದೇಡ್ ಜಾಲ್ಲೆಂ,
ಗ್ಯಾರ್ ವಿಮಾನ್ ನಿಲ್ದಾಣಾರ್ ಲಾಗಿಂ ಜಾಲ್ಲೆಂ.
ಲ್ಲಿಂ ಪಯ್ಣ್ ವೆಗಿಂಚ್ ಆರಂಭ್ ಜಾವ್ನ್ - ಘಡ್ಯೆನ್ ಸಂಪ್ಲೆಂ,
ಡೆಲ್ಲಿಂತ್ ವಚೊನ್ ರಿಗ್ಲ್ಲೆಂ.
ಪ್ರಂತ್ ಪಾದ್ರಿ ಆನಿ ವಿಲಿಯಾಮ್ಸ್ ಬ್ರಿಟಿಷ್ ಏರ್‌ವೇಸಾಚಾ
ರ್ ಇಂಗ್ಲೆಂಡಾ ತೆವ್ಶಿಂ ಪಯ್ಣ್ ಮಾಂಡುನ್ ಗೆಲೆ,

* * *

ತ್ಲೆಂ ಮಜ್ಬೂತ್ ಆನಿ ಪ್ರಶಾಂತ್ ವಾತಾವರಣ್,
ಏರ್‌ವೇಸಾಚೆಂ ವಿಮಾನ್ ಯೇವ್ನ್ ವಿಮಾನ್ ನಿಲ್ದಾಣಾರ್
ಕಾಡುನ್ ತೆಂಕೊನ್ ರಾವ್ಲೆಂ,
ರ್ಪಾನ್ ಸೂಟ್‌ಕೇಸಿಸವೆಂ ವಿಲಿಯಾಮ್ಸ್ ಆನಿ ಪಾದ್ರಿ ಚಲೊನ್
.
ನಿಲ್ದಾಣಾಂತ್ ಭರ್ತಿ ಆಸ್ಲ್ಲಿ,
ಮಾಧೆಂಗಾತ್ ಏಕ್ ಪಂಗಡ್ ಎಕಾ ವ್ಯಕ್ತಿಚಾ ಶರೀರ್ ರಾಕೊ

. ಖ್ಯಾತ್ ವಿಜ್ಞಾನಿ ಲೊರೆನ್ಸ್ ಡೆಕಾಚಾ ಯೆಣ್ಯಾರ್.
ಸೆಕ್ಷನಾಂತ್ ಚಿತ್ರಾಯೆಂಚೆಂ ಪರಿಶೀಲನ್ ಚಲ್ತಾಚ್ ಎಕೆಕ್ಲಾಚ್
ವಸ್ತ್ರಾಂ ಸವೆಂ ಭಾಯರ್ ಯೆಂವ್ಚ್ಯಾರ್ ಆಯ್ತಿ ಜಾಲ್ಲಿ -
ರಾ ಮಾಕಾಂತ್ ಲಗ್ಗೇಜ್ ಉಕ್ಲುನ್ ದವರ್ಲೆ. ಉಪ್ರಾಂ
ಗ್ರೌಂಡ್ ಫ್ಲೋರಾರ್ ಪಾವೊನ್ ಪಾರ್ಲರಾಂತ್ ಆಪಾಪ್ಲ್ಯಾ
ಾನ್ ರಾವ್ಲ್ಲೆ,
ರ್ಸ್ ಆನಿ ಪಾದ್ರಿ ಎಕಾ ಕಾರಾರ್ ಬಸೊನ್ ಎದೊಳ್ಚ್
ಪಾವ್ಲ್ಲೆ,

ಆನಿ ತ್ಯಾ ವೆಳಾರ್ ವಿಮಾನ್ ನಿಲ್ದಾಣಾಂತ್ ಲಾಂ
ಗೊರೆಶ್ಸ ಮಾನಿಸ್ ಏಕಾ ಮಾನಶ್ಯಾಕ್ ಲಾಗಿಂ ಜಾಲೊ,

ತೊಚ್ಜ್ ಲೊರೆನ್ಸ್ ಡೆಕ್ - ಭಾರತೀಯ್ ವಿಜ್ಞಾನಿ ಜಾ

“ಸಾಕ್ಣಿಂ ಬಾರ್ಯಾಕ್ ಉಬ್ಯಾತ್” ತೊ ಗೊರೆಶ್ಸ ಮಾನಿಸ್

“ವಿಮಾನ್‌ಯಿ ವಾರ್ಯಾರ್ ಉಬ್ಯಾ” ಲೊರೆನ್ಸ್ ಡೆ
ದಿಲಿ,

“ಸಾಕ್ಣಿಂ ಆವಾಜ್ ಕರಿನಾ,” ಗೊರೆಶ್ಸ ಮಾನಿಸ್ ಪುಸ್ಪುಸ

“ವಿಮಾನ್‌ಯಿ ಆವಾಜ್ ಕರಿನಾ” ಜಾಪ್ ಪಾಟಿಂ ಆಯ್ಲ

“ವಿಮಾನ್ ಆವಾಜ್ ಕರ್ತಾ”

“ತಸ್ಲೆಂ ವಿಮಾನ್ ಮಾಕಾ ನಾಕಾ” ಜಾಪ್ ದಿವ್ನ್ ಸಮ
ಮಾನ್ಯಾಕ್ ಸಮಾಧಾನ್ ಜಾಲ್ಲೆಂ. ಕೋಡ್'ವರ್ಡ್ ಮಾಕಾ
ಆದ್ಲಿ - ಬದ್ಲಿ ಜಾಲ್ಲಿ, ಲೊರೆನ್ಸ್ ಡೆಕಾಚೆಂ ಮುಖಮಾಳ್ ಪ್ರಸ

“ಮ್ಹಜೆ ಪಾಟ್ಲಾವ್ ಕರ್” ಸೂಟ್'ಕೇಸ್ ಹಾತಿಂ ಘೆವ್
ವಾಟ್ ವರುನ್ ಗೆಲೊ,

ಲೊರೆನ್ಸ್ ಡೆಕ್ ಆರಾಮಾಯೆರ್ ಕಾರಾರ್ ಬಸ್ಲೊ.

ಕಾರ್ ಡ್ರೈವರಾನ್ ಸ್ಟಾರ್ಟ್ ಕರ್ತಾ ಮ್ಹಣ್ತಾನಾ ಕ್ಷಣಾನ್
ದೊನೀ ಬಾಗ್ಲಾಂ ಉಗ್ತಿಂ ಜಾಲಿಂ ಆನಿ ದೋಗ್ ಜಣ್ ದೀಡೆ
ಭಿತರ್ ರಿಗ್ಲೆ. ಪಾಟಾಪಾಟ್ ಬಾಗಿಲ್ ಧಾಂಪ್ಲೆ ಆನಿ ಕ್ಷಣಾನ್
ವೇದ್ ಆರಾಯೆಲ್ಲ,

“ಕೋಣ್ ತುಮಿಂ?” ಧಡಂಗ್ ಜಿವಾಚಾಕ್ ಪಳೆವ್
ಡೆಕ್, ತಾಕಾ ಹ್ಯಾ ಗೊಂದೊಳಾಚೊ ಅರ್ಥ್ಚ್ ಜಾಲೊನಾ,

“ಭಿಂಯೆನಾಕಾ ಖ್ಯಾತ್ ವಿಜ್ಞಾನಿ ಮಹಾಶಯಾ... ಆ
ದುಸ್ಮಾನ್ ಮ್ಹಣ್ ಚಿಂತಿನಾಕಾ, ಪುಣ್ ಇಷ್ಟ್ ಖಂಡಿತ್ ನ್ಹಂ”
ಪಿಸ್ತೂಲ್ ಕಾಡ್ನ್ ಹಾತಾಂತ್ ಖೆಳಯ್ಲಿ,

ಮನಾಂತ್ ಭ್ಯಂ ಪಿರಾಜ್ತಾಲೆಂ ತರೀ ಥೊಡೆಂ ಧೈರ್
ಕಾಂಪ್ಜಾ ತಾಳ್ಯಾನ್ ಪರತ್ ವಿಚಾರ್ಲೆಂ,

“ಮ್ಹಜೆಥಾವ್ನ್ ಕಿತೆಂ ಜಾಯ್ ತುಮ್ಕಾಂ?”

ಂಜೊ್ರ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ದ್ರೋಗ್ ಮನಿಸ್ – ಸಾವ್ಳಿ ಏಕ್ ಚಿತ್!

ಮ್ಕಾಂ ತುಜೊ ಜೀವ್ ನಾಕಾ... ಆಮ್ಕಾಂ ತುಜೆ ಪೈಶೆ ನಾಕಾತ್...
... ಭಾಂಗಾರ್ ನಾಕಾ... ಫಕತ್ ತುಜಾ ಸಂಗಟ್'ಕೇಸಿಂತ್
ರ್ಟ್ ಡಾಯಗ್ರಾಮ್ ದೀ" ಕಾಂಟಿ ಮಾದೊಳ್ಳ ಎಕೊಳ್ಳ

ೀ..." ಖಿಳ್ಚೊ ಲೊರೆನ್ಸ್ ಡೆರ್,
ಬಾಟಿನಾಕಾ ವಿಜ್ಞಾನಿ ಸಾಯಬ್ಬ.... ಬೊಬಾಟ್ ಚಿಡ್ವಾ ಕಣ್ತಿ
ಚಿರ್ಕಿ, ತುಕಾ ತಿ ಸಹಜ್'ಲ್ಲಿ ನ್ಹಂ..."
ಯಾಂ ಚೋರ್..." ಬೊಬಾಟ್ಲೊ ಡೆರ್,
ಸ್ತ್ರೀಂ ಕಿತೆಂಯ್ ದಿಲಿ – ಶಿರಾಪ್ ಆಸಾತ್?"
ಯಾಂ ಅವಾಂಡಿ... ದೇಶ್'ದ್ರೋಹಿ... ಕಪಟಿ..."
ಕೊ, ಗಾಳಿ ಕಿತ್ಯಾಕ್ ಉಪ್ಕಾರಾಕ್ ಪಡಾನಾಂತ್"
ಮ್ಹಜೆ ಥಾವ್ನ್, ತುಮ್ಕಾಂ ಡಾಯಗ್ರಾಮ್'ಯಿ ಮಾಗ್ತಾಶಿ

ಮೊತ್ಯೊರ್ ಲೊಯರ್ ತವಳ್ ತುಜಿ ಸಂಗಟ ಕೇಸ್ ಉರ್ತೆಲಿ"
ವ್ ಮೊರಾಶೆಂನಾಂ..."
' ತುಜೆಂ ಡಾಯಗ್ರಾಮ್ ಆಮ್ಚ್ಯಾ ಹಾತಿಂ ಪಾವ್ತೆಲೆಂ"
ಮಿಂಟ್'..." ಬಸ್'ಲ್ಲ್ಯಾ ಕಡೇಕ್ ಹುಳ್ಸುಳ್ಯಾ ಡೆರ್.
ವೇಗಾನ್ ಧಾಂವ್ತಾಲೆಂ, ಸಾಂಗಾತಾಕ್ ಕಾರಾ ಭಿತರ್
ತೆರ್, ಭಾರತ್ ದೇಶಾಚೊ ಖ್ಯಾತ್ ವಿಜ್ಞಾನಿ ಶೆಖ್ಗಾಂಕ್ಯಾ,
ಚ್ಯಾವರ್ ಚಾಲ್ಲೊ.
ಕ್ಯಾಕ್ ಮಿನುಟಾಂ ಭಿತರ್ ಕಾರ್ ಏಕಾ ಸುಸಜ್ಜಿತ್ ಬಿಲ್ಡಿಂಗಾಚ್ಯಾ
ಲ್ಯಾ ವಾತಾವರಣಾಂತ್ ಘುಸ್ಲೆಂ. ಆನಿ ತ್ಯಾ ಕಾಳೊಕೀ ಪ್ರದೇ
ಥಾಂಬ್ಲೆಂ.
ಕ್ಯಾಂಕ್ ಬೊಟಾಂ ಫಾಲ್ಯಾರೀ ದಿಸಾನಾತ್'ಲ್ಲಿಂ.
ಕ್ ದೊಗಾಂ ಜಣಾಂನೀ ಧರ್'ನ್ ಲೊರೆನ್ಸ್ ಡೆರಾಕ್ ಭಿತರ್

ಜಾಡ್ಲೊ, ಸೂಟ್‌ಕೇಸ್ ಎದೊಳ್‌ಚ್ ತ್ಯಾ ಪೆಂಗ್ಡ್ಯಾಚಾ ಮಾಂಖ
ಜಾಯತಾಂ ಥಳಾ ಪಾವಿತ್ ಜಾಲ್ಲಿ, ಲೊರೆನ್ಸ್ ಡೆಕ್ ಧಡಂಗ್ ಜೀ
ಮಾನ್ಯಾಂಚಿ ವರಾರ್ ಖಾವ್ನ್ ಹದಾ ಜಾಲ್ಲೊ, ಕುಡಾಂತ್ ಘಾಲ್ಲೆ ಕ
ಕೆಂ ಹಳೂ ಪಿಂಗಾರ್ತಾಲೊ,

“ಸೆಕ್ರೆಟ್ ಡಾಯಗ್ರಾಮ್... ಚೋರ್... ಲಾಟ್ಲೆ
ಹೊಗ್ಡಾಯ್ಲಿಂ”

ಲೊರೆನ್ಸ್ ಡೆಕಾಕ್ ಮಾನಸೀಕ್ ಆಘಾತ್ ಜಾಲ್ಲೊ,

“ಹಾಂ... ತುಜಾ ಸೆಕ್ರೆಟ್ ಡಾಯಗ್ರಾಮಾಚೆರ್ ತುಕಾ
ಅಭಿಮಾನ್ ಆಸಾ ನ್ಹಂಗಿ? ಭಾರತ್ ದೇಶಾಚೊ ಸುಪುತ್ರ್ ತುಂ...!
ಥಾವ್ನ್ ತುಕಾ ಸುಟಾವ್ನ್ ವ್ಹರುಂಕ್ ಕೊಣಾಂಚ್ ಯೆಂವ್ಚೊ ನಾ,
ಅಭಿಮಾನ್ ದವರ್ಲ್ಲ್ಯಾ ದೇಶಾಚಿ ತುಜಿ ಸೊದ್ನಾಂ ಕರ್ಶೆಲೆ...
ವ್ಯರ್ಥ್... ಸಗ್ಳ್ಯಾ ಪಾಟಾಂನೀ ತುಂ ಸಲ್ವ್ಯಾತೊಲೊಯ್...” ತ್ಯಾ ಆ
ತಾ ಕುಡಾಂತ್ ಡೆಕಾನ್ ಬಂಧ್ ಕೆಲ್ಯಾ ಕಡೆಂ ಪೆಂಗ್ಡ್ಯಾಂತೆಲ್ಲೊ ಎಕೆಲ್ಲೊ ಯ
ವ್ಹಡಾ ತಾಳ್ಯಾನ್ ನಟ್ಲಿಂ ಕರ್ತ್ ಆಸ್ಲ್ಲೊ,

ಪಿಸಾಂತುರ್ ಜಾಲ್ಲೊ ಲೊರೆನ್ಸ್ ಡೆಕ್ ತಕ್ಲಿ ಧರ್ಣಾರ್, ಮ
ಆನಿ ಮೊಳ್ಳ್ಯಾ ವಸ್ತುಂಕ್ ಆಪ್ಟ್ತಾಲೊ... ಹಾಸ್ತಾಲೊ... ಆನಿ ರಡ್ತ್ಯಾ

ಖ್ಯಾತ್ ವಿಜ್ಞಾನಿಕ್ ಸಲ್ವಣ್ ಲಾಭ್ಲ್ಲಿ, ಉದ್ಯಾ ಥಾವ್ನ್ ಭಾ
ಕಾಡ್ಲ್ಯಾ ಮಾಸ್ಳ್ಯಾಚಿ ಗತ್ ಜಾಲ್ಲಿ,

* * *

ಹೆಣೆಂ......

ವಿಲಿಯಂವರ್ಸಿಯ ಪಾದ್ರಿ ಸಾಂಗಾತಾ ಕಾರಾರ್ ಬಸೊನ್ ಜಾಂ
ಪಾವ್ಲ್ಲೊ,

ಪಾದ್ರಿ ಭಾರಿಚ್ ಖುಶೆನ್ ಆಸ್ಲ್ಲೊ, ಎದೊಳ್ ಪಯ
ಜಾಂಚೆಂ ಮಿಸಾಂವ್ ಸಫಳ್ ಆನಿ ಸುಗಮಾಯೆನ್ ಜಾಲ್ಲೆ ಖಾತಿರ್
ಜೆವಾಣ್ ತಯಾರ್ ಕೆಲ್ಲೆಂ,

ಜೆವ್ಣಾರ್ ಆಸ್ತಾನಾ ವಿಲಿಯಂವರ್ಸಾಕ್ ಪಾದ್ರಿ ಭಾರಿಚ್ ಉ
ವಿವರ್ಸಾನ್ ಸಾಂಗ್ತಾಲೊ,

ಫಕತ್ತ್ ಪೊಂದ್ರಾ ಮಿನುಟಾಂ ಭಿತರ್ ತುಂ ಆಮ್ಚ್ಯಾ ಶ್ಯಾಥಿ ಪಳೆತ
ಭಾರತಾಚೆ ಖ್ಯಾತ್ ವಿಜ್ಞಾನಿ ಆಮ್ಚ್ಯಾ ಸಂಗಿಂ ಆಸ್ತಲೆ. ಆನಿ
ಆಮ್ಚ್ಯಾ ಸಂಗಿಂ ಆಸ್ತಲೆ, ತೆ ಹಾಂಗಾ ಥಾವ್ನ್ ಖೈಂ ವಚಾ
ತಾಚಾ ಬಾದ್ಯಾರ್ ತುಂ ಫ್ರಾನ್ಸಾಕ್ ಪಾವ್ತಲೊಯ್!"

ೋಣ್ ಫಾದರ್ ತೆ ವಿಜ್ಞಾನಿ...?" ವಿಲಿಯಮ್ಸಾನ್ ಸವಾಲ್

ಂ ವಳ್ಕ್ಯಾತಾಯ್ ತಾಕಾ ಆನಿ ತುಂಚ್ ತುಜಾ ದೊಳ್ಯಾಂನಿ ಪಳೆತ
. ಆಮ್ಚೆಂ ಜೆವಣ್ ಕಾಬಾರ್ ಜಾತಾನಾ ಆನಿ ತಾಜೆಂ ಫೋಟ್
ಆನಿ ಆಮ್ಚಿತ್ತ್ ತ್ಯಾ ಮಾನ್ಯಾಕ್ ಪಳೆತಾನಾ ತುವೆಂ ಚೆವ್ಲ್ಯಾಚೆ
ರೊನ್ ಥೆಂಕ್ ಸುತ್ತಲೆ..."

ಯಮ್ಸಾನ್ ಚಡಿತ್ ಸವಾಲ್ ಕೆಲೆಂ ನಾ,

ಣ್ ಜಾತಚ್ ಪಾದ್ರಿ ಸಾಂಗಾತಾ ಮೊಟಾ ಕಾಡಿತ್ತ್ ಮಾಕಾರ್
ಯಮ್ಸ್. ಥೊಡಿಂ ಮೆಟಾಂ ದೆಂವೊನ್ ಚಲ್ತಚ್ ಎಕಾ ಕಾಳೆ
ರ್ ಕೆ ಪಾವ್ಲೆ. ಆನಿ ಥೈಂಚೆತ್ ಉಜ್ವ್ಯಾಕ್ ಘಾಂವೊನ್ ಎಕಾ
ಗ್ಲೆ.

ಯಮ್ಸಾಚಿ ದೀಷ್ಟ್ ಸಟ್ಟ್ ಕನ್‌ಕ ತಶಿ ಕುಡಾಂತ್ ಭೊಂವ್ಲಿ.

ಆಶ್ಚರ್ಯಚೆಂ ಕೂಡ್...

ಾಂತುಂ ಎಕ್ ಮನಿಸ್,

ಯರ್... ಭಾರತಾಚೊ ವಿಜ್ಞಾನಿ, ವಾಯು ತಂತ್ರಜ್ಞ ಲೊರೆನ್ಸ್
ಜ್ಞಾರೆಲ್ಲ ವಿಲಿಯಮ್ಸ್: ಫಡ್ಯೆನ್ ಲಿಪ್ಜೆಂ ಪ್ರಯತ್ನ್ ಕೆಲೆಂ
್ಸನ್,

ಯನಾಕಾ ಡಾ| ವಿಲಿಯಮ್ಸ್... ಹೆ ಆಶ್ಚರ್ಯಾಂತ್ಲ್ಯಾನ್ ತಾಕಾ
ನಿ ದಿಸ್ತಾ ಶಿವಾಯ್, ತಾಕಾ ತುಂ ಆನಿ ಹಾಂವ್ ದಿಸಾನಾಂವ್,
ನ್ ಹೆಂ ಕೂಡ್ ತುಕಾ..."

ತಾಯಿ ಬಂಧಿಸಾಳೆಂತ್ ಘಾಲೆಂಯಿಗೆ?"

ಜ್ಞಾನಿಂಕ್ ತೆಂಚ್ ಬೊರೆಂ...!" ಪಾದ್ರಿ ಹಾಸ್ಲೊ.

ನವೀರ್ ಹಾವ್, ತೆಂ!

"ತುಜೆಂ ಹೆಂ ಬಂಧಿಸಾಳ್ ನ್ಹಂ..." ಪಾದ್ರಿ ಉಲಯ್ಲೊ, ವ್ಹಡ "ಹೆಂ ಕೊಣೆ ತುಕಾ ದಿಲಾಂ ಲೊರೆನ್ಸ್ ಡೆಕಾಚಾ ಚಲನ್ ವಲನಾಂಚೆರ್ ನದರ್ ದವ್ರುಂಕ್, ತೊ ಕಶೆ ಹಾಲ್-ಹವಾಲ್ ಕರ್ತಾ ತೆಂ ಪಳೆಂವ್ಕ್ ಜಾಯ್, ಉಪ್ರಾಂತ್ ತುಜೊ ನವಿಯಕಾಲೆರ್ ದೀಸ್ ಯ ಆಟಾ ವೇಸಾರ್ ತುಂ ಫ್ರಾನ್ಸಾಕ್ ಪಾವ್ತಲೊಯ್!"

"ಸಗ್ಳೆಂ ತುಮ್ಚೆಂ ವಿಸಾಂವ್"

"ಆನಿ ತುಂ ಜಾತಲೊಯ್ ವಿಸಾಂವ್ಯಾಚೊ ಮಾಣ್ಯಕಾರ್" ಪಾದ್ರಿ ತ್ ಪೋಂತಾರ್ ಮುಂದ್ ಹಾಸೊ ಹಾಡಿಲಾಗೊಲ್ಲೊ, ಲೆಕಿನ್ ವಿಲಿಯ ಹಾಸ್ಲೊ ನಾ.

ವಿಲಿಯಮಾನ್ ದೀಷ್ಟ್ ಕುಶಿಕ್ ವ್ಹಳಿ.

ಸುಸಜ್ಜಿತ್ ಖಟ್ಲ್ಯಾರ್ ಪಡೊನ್ ಆಸ್ಲ್ಯಾ ಹ್ಯಾ ಮಹಾನ್ ವಿ ಚೆರ್ ತಿ ಖಂಚೊನ್ ರಾವ್ಲಿ. ತಾಚೊ ಉಗ್ಡಾಸ್ ಪಾಟಿಂ ಧಾಂವ್ಲೊ.

'ಹಿಂದುಸ್ತಾನ್ ಎರೋನಾಟಿಕ್ಸಾಂ'ತ್ ಕಾಮ್ ಕರುನ್ ಆಸ್ ಸದಾಂ ಪ್ರಫುಲ್ಲ್ ಹಾಸೊ ಆನಿ ಉಮೇದ್ವಂತ್ ಜಾವ್ನ್ ಆಸ್ಲ್ಲೊ ಖ ವಿಜ್ಞಾನಿ ಆಜ್ ನಿಸ್ತೇಜ್, ದುಃಖಿ ಆನಿ ಭಂವ್ರ್ಯಾರೊ ಜಾವ್ನ್ ಖಟ್ ಗಳೊನ್ ಆಸ್ಲ್ಲೊ. ಉಮೆದ್ ನಿಂವೊನ್ ಗೆಲ್ಲಿ. ದೊಳೆ ಧಾರಾ ದುಃಖಾಂ ವ್ಹಾಳವ್ನ್ ಆಸ್ಲ್ಲೊ. ಘಡ್ಯೆ ಘಡ್ಯೆಂ ತುವಾಲ್ಯಾಂತ್ ತೊ ದ ಘುಸ್ಪಿತಾಲೊ.

ದೋನ್ ಮಿನುಟಾಂಕ್ ಏಕ್ಪಾವ್ಟಿಂ ನಾಕ್ ಥಾಪುಡ್ಜ್ ತಾಚಿ ಸವ ಥ್ಯೆಂಸರ್ ನಿದ್ಲ್ಲ್ಯಾ ಕಡೆಂಯಿ ರಾವೊಂಕ್ ನಾತ್ಲ್ಲಿ.

ನಾಕ್ ಥಾಪುಡ್ಜಂ – ಸವಯೆಚಿ ಪಿಡಾ.

ಆನಿ ಹ್ಯಾ ಸವಯೆಚಿ ಪಿಡೆನ್ ಡೆಕಾಚೆಂ ನಾಕ್ ಸಪಾರ್ಂ ಪ್ರಾಸ್ ಲಾಂಭ್ ಜಾವ್ನ್ ಪರಿವರ್ತನ್ ಜಾಲ್ಲೆಂ.

ದಾಟ್ ಬುರ್ಕ್ ಕಾಡ್, ಪಾಚ್ಯ್ರಾನಾ ಕೇಸಾ ಕಪಾಲಾರ್ ಪ ವಿರಿಯೊ, ತೊಂಡಾರ್ ಜಾಂವ್ಚೆ ಹಾವ್‌ಭಾವ್ ವೋರೊವ್ನ್ ಪಳೆಯಿಲ್ಲೆ

ಹ್ಯಾ ಶಿವಾಯ್ ತೀನ್ ವರ್ಸಾಂ ಸಾಂಗಾತಾ ಕಾಮ್ ಕೆಲ್ಲ್ಯಾನ್ ಡೆ ಜೆಯ್ರ್ಕ್ ಥರಾಚಾ ಚಲನ್ ವಲನಾಂಚೆಂ ನ್ಯೆಜ್, ಚಿತ್ರಣ್ ತಾಕಾ ಆಸ್

ಂ ಲಕಾಚ್ ಪೇಂಟ್ ಆನಿ ಘಡ್ಯೆ ಘಡ್ಯೆ ಪೆಂಕ್ಸಾರ್ ರುವಾಸಾರ್ಕೆಂ
ಂ ಪ್ರಯಾತ್ನ್.'
ಕ್ಯಾಂ ಲಾಗಿಂ ಬಕಾರ್ ಹಾಡುನ್ ವಾಚ್ಯೆಂ ಪ್ರಯಾತ್ನ್.'
ಲನ್ ಜಾತಚ್ ಹ್ಯಾ ವಿಶಿಂ ನಿಯಾಳ್ ಯಾ ಪೆನ್ನ್ ಘೆವ್ನ್

ಘಾಪುಡ್ಜೆಂ...'
ಪಾವ್ಪಿಂ ಲಾಂಭ್ ಖಾಡಾಂಚೆರ್ ಹಾತ್ ಚರಂವ್ಚೆ...'
ರ್ ಬಾಂಟಿ ಘಾಲ್ಚೆಂ...'
ವ್ರ್ ಕಾವರಾಂ – ಚಲನ್ ವಲನ್ ಲೊಕೆನ್ಸ್ ಡೆಕಾಟಂ ಜಾವ್ನ್
ಚೆಂ ಇಮಿಟೇಶನ್ ಕರುಂಕ್ ಯಾ ಉದ್ಗಾಸಾಂತ್ ದವ್ರುಂಕ್
ಲ್ಲೊ,
ದೀಸ್ ಉದೆವ್ನ್ ಕಾಫಿ – ಫ್ಳಾರ್ ಜಾತಚ್ ಕಾಡಾರ್
್ ದಾಕ್ತೆರ್ ಡಾ| ವಿಲಿಯಮ್ಸಾಚಾ ಕೊಡಾರ್ ರಿಗೊಲ್ಲ,
' ತಾಚಾ ಯೆಣ್ಯಾಚೆಂ ಕಾರಣ್ ಸಾಸ್ಪ್ತಲೆಂ.
ತೊಂಡಾಚೆಂ ಥೊಡೆಂ ಪ್ಲಾಸ್ಟಿಕ್ ಸರ್ಜರಿ ಕರ್ಚ್ಯಾ ಖಾತಿರ್
ಬರಾಬರ್ ಯೆಂವ್ಚೆ ದಯಾ ಕರ್ಚಿ"
ಪರ್ಸ್ ತಾಚಾ ಸೌವರ್, ತೊಂಡಾರ್ ನದರ್ ಘುಂವ್ಡಾವ್ನ್
ಾಸೆಲ್ಲೊ ಆನಿ ತಾಚಾ ಮೆಟಾಂಚೊ ಪಾಟ್ಲಾವ್ ಕೆಲೊ. ದಾಕ್ತೆ
ತೊವೀ ಚಿಕಿತ್ಸಾಲಯಾಂತ್ ಭಿತರ್ ಸರ್ಲೊ, ವಹಾನಸೀಕ್
ಾತ್ ಆಸ್'ಲ್ಲ್ಯಾ ವಿಲಿಯಮ್ಸಾಕ್ ಥಿಯೇಟರಾಂತ್ ವೇಳಾರ್
ದಾಕ್ತೆರಾನ್ ಆಪ್ಲೊ ಆರಂಭ್ ಕರ್ಚಿ ವಾವ್ರಾಕ್ ಬುನ್ಯಾದ್

ಮರ್ಸ್ ಪಾಟಿಂ ಸ್ಥಿಮಿತಾಕ್ ಯೆತಾನಾ ಸಂಪೂರ್ಣ್ ಬದ್ಲಲ್ಲೊ,
ರ್ಜರಿ ದ್ವಾರಿಂ ತಾಚೆಂ ಮುಖಮಳ್ ಪರಿಪೂರ್ಣ್ ರೂಪಾಂತರ್
ರೆನ್ಸ್ ಡೆಕ್ಯಾಚೆಂ ಸ್ವರೂಪ್ ಥೈಂಸರ್ ಹಾಜರ್ ಜಾಲ್ಲೆಂ,
್ಕ್ ವಾಟೆನ್ ಸಫಲತಾ..
ಲಿಯಮ್ಸಾಚಾ ಪಿಸಾಂಗ್ರಾಚೆಂ ಮಣಿಯಾರ್ಪಣ್ ಘಟ್ ಜಾಲ್ಲೆಂ,

* * *

ಪಾಂಚ್ ವಿಜ್ಞಾನಿಂಚೊ ಪಂಗಡ್ ವ್ಹಡಾ ಆತ್ರೆಗಾನ್
ಡೆರ್ಕ್ಯಾಚಾ ಯೆಣ್ಯಾಕ್ ರಾಕೊನ್ ಆಸ್‌ಲ್ಲೊ, ತ್ಯಾ ಖಾತಿರ್ ಎರ್‌ಪೋ
ಮುಖಾರ್ ಗೆಲ್ಲ್ಯಾ ವಿಜ್ಞಾನಿಂಕ್ ಟೆಲಿಫೋನ್ ರಾಕೊನ್ ಆಸ್‌ಲ್ಲೆಂ.

ಬ್ರಿಟಿಷ್ ಎರೋಡ್ರೊಮಾ ಥಾವ್ನ್ ಫ್ರಾನ್ಸಾಂತ್ಲ್ಯಾ ತ್ಯಾ ಎರೋ
ಕ್ ಫೋನಾ ಮುಕಾಂತ್ರ್ ಲೊರೆನ್ಸ್ ಡೆರ್ಕಾಚಾ ಯೇಣೆಂ ದೋನ್
ಘೊಳಾಯ್ರ್ ಜಾತಾ ಮ್ಹಣ್ ಮಾತರ್ ಕಾಂತುನ್ ಆಸ್‌ಲ್ಲಿ. ತ್ಯಾಚ್
ಏಕ್ ತಾರ್‌ಯಿ ಹಿಚ್ಚ್ ಖಬಾರ್ ಘೆವ್ನ್ ವಿಜ್ಞಾನಿಂಚಾ ನಿವಾಸಾ
ಪಾವಿತ್ ಜಾಲ್ಲೆಂ.

'ಇಂಗ್ಲೆಂಡಾಂತ್ ದೋನ್ ದಿಸಾಂಚಾ ಅವ್ದೆಕ್ ಆಮ್ಯಾ ಖಾಸ್
ಧಿಕಾಗೆರ್ ರಾವೊನ್ ಉಪ್ರಾಂತ್ ಉರ್‌ಲ್ಲ್ಯಾ ವಿಜ್ಞಾನಿಂ ಸಂಗಿಂ ಮೆಳ್
ಮ್ಹಣ್ ಸಂದೇಶ್ ತ್ಯಾ ತಾರಾಂತ್ ಪಾಟಯಿಲ್ಲೊ.

ಇಂಗ್ಲೆಂಡಾಚಾ ಎರ್‌ಪೋರ್ಟಾಂತ್ ಲಾರೆನ್ಸ್ ಡೆರ್ಕ್ಯಾಚೆಂ ಅಪ
ಜಾತಾನಾ ತಾಕಾ ಮುಖಾರ್ ಆಯಿಲ್ಲ್ಯಾ, ಭಾರತೀಯ್ರ್ ಯೋಜಿತ್
ಮಾನ್ಯಾಂಕ್ ಹ್ಯಾ ಸುವ್ಯವಸ್ಥಿತ್ ಪಂಗ್ಡಾನ್ ಸುಲಭಾಯೆನ್ ಮಾ
ಕರುನ್ ಸೊಡ್‌ಲ್ಲೆಂ.

* * *

ಹೆಣೆಂ...

ಶೆವ್‌ಟ್ ಜಿನ್ಸಾಂಚಿ ತಯಾರಾಯೆಕ್ ಸೊಫಳ್‌ಭರಿತ್ ಕರುನ್ ವಿಲಿ
ಇಂಗ್ಲೆಂಡಾ ಥಾವ್ನ್ ಫ್ರಾನ್ಸಾಕ್ ವಚೋಂಕ್ ಆಯ್ಲೊ, ಜಾಲ್ಲೊ -
ಲೊರೆನ್ಸ್ ಡೆರ್ಕ್ಯಾಚಾ ನಾಂವಾಖಾಲ್,

ಭಾರತ್ ಸರ್ಕಾರಾಚೊ ದುಸ್ಮಾನ್, ಭಾರತೀಯ್ರ್ ಯೋಜಿತ್
ಜಾವ್ನ್, ದೇಶ್‌ದ್ರೋಹಿ ಜಾಲ್ಲೊ ವಿಲಿಯಮ್ಸ್, ದೇಶ್ ರಕ್ಷಣಾಚ
ಕ್ ಭಾಯ್ರ್ ಸರ್‌ಲ್ಲೊ,

ಬೊರ್ಕ್ಯಾಚಾ ವೇಸಾರ್ ಪಾದಾಟ್ ಆಯ್ತಾಂ ಜಾಲ್ಲೆಂ, ಸಗ್ಯಾ
ಕ್ ಮಾರೆಕಾರ್ ಕಂಟಕ್ ಉಭೆಂ ಕರುಂಕ್, ದೆಕುನ್‌ಂಚ್
ಮ್ಹಣ್ಯಾತ್,

ಂ ಕಿತ್ಲ್ಯಾರ್ ಹಯೆರ್ಕಾ ರಾಷ್ಟ್ರಾನಿ ಖೊಟ್ಯಾ ಸ್ಪಿರಿತಾಚೊ ಶಾಂತ್

ವಣ್ಣಾಚಿಂ ಚಲನ್ - ವಲನ್, ತೋಂಡ್, ಗಾಲ್, ವೋಂಟ್-
ಕಾರ್ ಸಂಗ್ರಿಂನಿ ಲೊರೆನ್ಸ್ ಡೆಕಾಚಿ ಪ್ರತಿರೂಪ್ ಜಾವ್ನಾಸ್ಲ್ಲೆಂ,
ರ್ಕಾರಾಂತ್ ಸರ್ವ್ ಸುಗಮಾಯೆನ್ ಚಲೊನ್ ಆಯಿಲ್ಲೆಂ,
ಚ್ ಮಾಂಡುನ್ ಹಾಡ್ಲ್ಲ್ಯಾ ಕಾರ್ಯಕ್ರಮಾ ಪ್ರಕಾರ್ ಸರ್ವ್
ರೀತಿನ್ ಚಲೊನ್ ಆಯಿಲ್ಲೆಂ, ಬಳ್ ಆಸ್ಲ್ಲ್ಯಾಚೆಂ ಬೊಳ್ಕಿಂ

ಘ್ರವ್ಸಾಂತ್ಲ್ಯಾ ವಿಜ್ಞಾನಿಂಕ್ ತಾರ್ ಪಾವ್ಲ್ಲೆಂ,
ಡಾಂತ್ಲ್ಯಾ ವಿಮಾನ್ ನಿಲ್ದಾಣಾಂತ್ ಆದೇವ್ಸ್ ಮಾಗೊಂಕ್
ಕ್ ನಿಯೋಜಿತ್ ಪಂಗಡ್ ಹಾಜರ್ ಆಸ್ಲ್ಲೊ, ವಿಮಾನ್
ಸರ್ವ್ ಮಾನ್ - ಮರ್ಯಾದೆ ಸವೆಂ ಭಾರತೀಯ್ ವಿಜ್ಞಾನಿಕ್
ಗೌರವ್ ಮಾಂಡುನ್ ಹಾಡ್ಲ್ಲೊ,
ತ್ ನಿಲ್ದಾಣಾಂತ್ ಲೊರೆನ್ಸ್ ಡೆಕಾಚಾ ನಾಂವಾನ್ ವಿಲಿಯಾಮ್ಸ್
ಲೊ,

......

ಲೊರೆನ್ಸ್ ಡೆ ಬಂಧ್ಯಾಂತ್ ಪಿಟ್ಯಾರ್ ಆಸ್ಲ್ಲೊ.

* * *

ಚಿ ವಿಮಾನ್ ನಿಲ್ದಾಣ್...
ಎರ್ವೇಸ್ ವಿಮಾನ್ ನಿಲ್ದಾಣಾಂತ್ ತೆಂಕ್ಲ್ಯಾನಿ ಆತುರಾಯೆ
ಥಾ ದೆಳೆ ಕುಡಿಂತ್ ಉದ್ವೇಗ್ ಭರುನ್ ರಾಕೊನ್ ರಾವ್ಲ್ಲೆ,
ನ್ ವಿಜ್ಞಾನಿಕ್ ಘರಾತ್ಸ್ ಪೊಟೆರ್ ಪಳೆಲ್ಲೆಂ ಮಾತ್ರ, ಆಜ್
ದ್ಯಾಂಚಿ ತರ್ಕಿ ಘೆವ್ನ್ ತಾಂಚಿ ಸಂಗಿಂ ಮೆಳೊಂಕ್ ಆಸ್ಲ್ಯಾ
ಪ್ರತಿರೂಪಾಚೆಂ ಪ್ರತೀಕ್ಷಾ ಕರುನ್ ಆಸ್ಲ್ಲೆ.
ಟ್ ಮಿನುಟಾಂನಿ ತಾಣಿಂ ರಾಕೊನ್ ಆಸ್ಲ್ಲೊ 'ಲೊರೆನ್ಸ್
ಂ ಲಾಗಿಂ ಚಾಲೊ,
ಡ್ ವಡ್ರ್ ಪ್ಲೀಜ್?" ನಮ್ರ್ಯತಾ ದಾಕಯ್ಲ್ಲಿ ಡೆಕ್ಯಾನ್,

"ಸುಕ್ಣಿಂ ವಾರ್ಯಾರ್ ಉಬ್ತಾತ್" ಪಾಂಚ್ ವಿಜ್ಞಾನಿ ಪಯ್
ಎಕೊಣ್ಲಾ ಹಳೂ ಪುಸ್ಪುಸ್ಲೊ।

"ವಿಮಾನ್'ಯೀ ವಾರ್ಯಾರ್ ಉಬ್ತಾ" ಲೊರೆನ್ಸ್ ಡೆಕ್ಸ್ಯಾಚಾ ವ
ಆಸ್'ಲ್ಲ್ಯಾ ವಿಲಿಯಂವರ್ಸ್ಸಾನ್ ಜಾಪ್ ದಿಲಿ।

"ಸುಕ್ಣಿಂ ಆವಾಜ್ ಕರಿನಾಂ"

"ವಿಮಾನ್'ಯೀ ಆವಾಜ್ ಕರಿನಾ"

"ವಿಮಾನ್ ಆವಾಜ್ ಕರ್ತಾ"

"ತಸಲೆಂ ವಿಮಾನ್ ವಹಾಕಾ ನಾಕಾ"

ಉತ್ತ್ರಾಂಚಿ ಘಾರ್ ಆದ್ಲಿ – ಬದ್ಲಿ ಜಾತಚ್ ವಯ್ಸಾರ್ ವೊಳ
ಆಯಿಲ್ಲ್ಯಾಂನಿ ಹಾತಾಕ್ ಹಾತ್ ಮೆಳಯ್ಲೆ ಆನಿ ವೆಂಗೆಂತ್ ವ್ಹೆಡುನ್

"ಕಶೆಂ ಜಾಲೆಂ ಸರ್ ತುಮ್ಚ್ಯಾಂ ಪಯ್ಣ್?" ವಜೌನ್ ವೊಡ್ಡ್ಯಾ
ಣ್ಯಾಕ್ ಬಾನಾಕ್ಯಾದ್ ಘಾಲಿ ಎಕ್ಲ್ಯಾನ್।

"ಫೆಂಟಾಸ್ಟಿಕ್... ಖಾರೀ ಬೊರೆಂ ಜಾಲೆಂ"

"ಸರ್... ಅಮ್ಚ್ಯಾ ಯೋಜನಾ ವಿಶಿಂ ಸವ್'ಸ್ ತಯಾರಾಯ್
ಳ್ ಪಯರ್ಯಾಂತ್ ಬರ್ಯಾನ್ ಜಾಲ್ಯಾತ್। ಎದೊಳ್ಚ್ಯಾಕ್ ಕಸಲೆಚ್ ಸಂ
ಯೋಂವ್'ಕನಾಂತ್। ಆಮ್ಚ್ಯಾ ಕ್ರೇಪರ್ – 2000 ವಿಶಿಂ ಖ್ಯಂಚ
ರಾಷ್ಟ್ರಾಕ್ ಅಪಾಯರ್ಯಾಚೆಂ ಜಾಂವ್ ಯಾ ಭಿರಾಂತೆಚೆಂ ಕಾರೆಂ ಲಾಗೊಂ
ಅಸ್ತಲೆಂ..." ಅನ್ಯೇಕಾ ವಿಜ್ಞಾನಿನ್ ಜಾಣ್ವಾಯೆಚಿ ಪೊಟ್ಲಿ ಸೊಡಯ್ಲಿ।

"ಸಾರ್ಕೆಂ ತುಮೆಂ ಸಾಂಗ್ಚೆಂ... ಹಯೆರ್ ವಿಷಯಂ ಗುಪ್ತಿಂ
ಲ್ಯಾತ್।

ಆತಾಂ ಫುಡೆಂ ಕಿತೆಂ ಕಾಮ್ ಬಾಕಿ ಉಲಾಂ?" ನಾಕ್ ಫಾ
ಸವಾಲ್ ಕೆಲೆಂ ಲೊರೆನ್ಸ್ ಡೆಕ್ಸ್ಯಾನ್।

"ಆತಾಂ ಫಕತ್ ಉಲಾಂ ಜೊಡಣ್ ಕಚೆಂ ಕಾಮ್,"

"ವೆರ್ರಿ ಗುಡ್..." ಭುಜಾಂ ಪಾಪುಡ್ ಉಲಯ್ಲೊ ತೊ। ಉಪ
ಮುಂದರ್ಸುನ್, "ತರ್ ಫಕತ್ ಎಕಾ ಮಹಿನ್ಯಾ ಭಿತರ್ "ಕ್ರೇಪ
2000" ಚ್ ಅಂತ್ರಿಕ್ಷಾರ್ ಪರಿಶೀಲನೆ ಖಾತಿರ್ ಸೊಡುಂವ್ಯೆತ್'ಗೀ?"

ಂಜೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ಮಿರಜಾ ಪ್ರಾಸ್ ವೇಗಾಚೆಂ ಕ್ರೇಸರ್

ನೂಳ್ ಪರ್ಯಾಂತ್ ಆಡೇಜ್ ವರ್ಸಾಂಚೆಂ ಪರಿಶೀಲನ್, ಆಟವ್ಣಿ,
ಜಾಣ್ ಹ್ಯಾ ಯೋಜನಾಂತ್ ಶಾಮಿಲ್ ಜಾಲಾಂ, ಹ್ಯಾ
ಾಂ ಸಾಂಗ್‌ಲ್ಲ್ಯಾ ಪರಿಂ ಸರ್... ಹ್ಯಾ ವಿಶಿಂ ನಿರ್ಧಾರ್ ತುವೆಂ"
ೂರೆಂ ತರ್..." ಡೆಕ್ಯಾನ್ ಕರ್ಚೆ ಪರಿಂ ಲೂಜ್ ಪೇಟ್ ವಯ್ರ್
ಪೆಕ್ಟರ್ ಕಾವಂವ್ಚೆಂ ಪ್ರಯತ್ನ್ ಕೆಲೆಂ,
ರ್..." ಆನ್ಯೇಕ್ ವಿಮಾನ್ನಿ ಏರ್‌ಪೋರ್ಟಾ ಥಾವ್ನ್ ಭಾಯ್ರ್
ಕಾರಾರ್ ಥಾವ್ನ್ ದರ್ವಡೊನ್ ಆಯ್ಲೊ.
ರ್... ಹಾಕಾ ಏಕ್ ತುಮ್ಚೆಂ ಹಸ್ತಾಕ್ಷರ್ ಜಾಯ್, ತುಮ್ಚ್ಯಾ
ಣಾಪಾಲ್ ಹೆಂ ರಿಪೋರ್ಟ್ ಆಜ್ ಪಾವೊಂಕ್‌ಚ್‌ಜಾಯ್....
ಂತಾನಾ ದೋನ್ ದೀಸ್ ವೇಳ್ ಜಾಲ್ಲ್ಯಾನ್ ಆತಾಂ ದರ್ವಡ್ಚೆಂ

ಯುವತ್ಸಾಚೆಂ ಸವೆಂ ಡ್ಣಾಕ್ ಜಾಗೃತ್ ಜಾಲೆಂ, ಆಜೂನ್ ಕಾಟಿ
ಕಲ್ತ್ರೇಟ್ ಆಸಾ ತೆಂ ಕಾಟಾ ಗಮನಾಕ್ ಗೆಲೆಂ,
ಶೆಂ ದಿಲ್ಲೆಲೊ ರಿಪೋರ್ಟ ಹಾತಾಂತ್ ಘೆವ್ನ್ ದೊಳ್ಯಾಂಕ್ ಲಾಗಿಂ
ವಾಚ್ಚೆಂ ಪ್ರಯತ್ನ್ ಕೆಲೆಂ,
ರ್ಗಿಂ ಲೊರೆನ್ಸ್ ಡೆಕ್ಯಾಚೆಂ ನಟನ್, ಉಪ್ರಾಂತ್ ನಾಕಾಚೆಂ ಪುಡಾಂ
ಬೊಲ್ಸಾಂತ್ಲೆಂ ಪೆನ್ ಎಂಚುನ್ ಹಸ್ತಾಕ್ಷರ್ ಕೆಲೆಂ,
ಜರ್ ಆಸ್‌ಲ್ಲ್ಯಾ ಪಾಂಚ್‌ಯೊ ಜಣಾಂ ವಿಮಾನಾಂಚೆಂ ತೋಂಡ್
ಡಾಲೆಂ, ಕಾರಾರ್ ಬಸೊನ್ ಶೀದಾ ತ್ಯಾ ವಾಜ್ಯಾತ್ ಪ್ರಯೋಗ್
ಂ ವೇಗ್ ಆರಾಯ್ಲೊ.

* * *

ಬ್ ಪಾಡಾಚೆರ್ ಹಾತ್ ಭೆಂವ್ಡಾಯಿತ್, ಭೆಂವ್ತಣಿ ನದರ್
ಯಿತ್, ಡೆಕಾಚೆಂ ನಟವ್ ಯಶಸ್ವಿಭರಿತ್ ಕರ್ಲೆಲೊ ವಿಲಿಯಾಮ್ಸ್,
ಲ್ ಪ್ರಯೋಗಾಲಯಾ ಯೆತಚ್ ಕಾರಾ ಥಾವ್ನ್ ಶೀದಾ ಸಹ
ಸವೆಂ ಪ್ರಯೋಗಾಲಯಾ ಭಿತರ್ ಸರ್ಲೆ.

ಆಡೇಜ್ ವರ್ಸಾಂ, ಪಾಂಚ್ ವಿಜ್ಞಾನಿಂನಿ ಕೆಲ್ಲ್ಯಾ ಪ್ರಯೋಗಾಂ
ಫಲಿತಾಂಶ ಪ್ರಗಟ್ ಜಾಂವ್ಕ್ ಆವ್ಕಾಸ್ ಉದೆಲ್ಲೊ. ಪ್ರಯೋಗಾಲಯಾ
ಸರ್ವ್ ಚಾರ್ಟಾಂ ತಯಾರ್ ಜಾಲ್ಲಿಂ. ಆನಿ ಸರ್ವ್ ಚಾರ್ಟಾಂ ಪ್ರಕಾರ್
ವಿವಿಂಗಡ್ ಮೊಡೆಲ್ಸಾಂ ತಾಂತ್ರಿಕ್ ನಿರೂಪಣ ಸವೆಂ ಆಯ್ತಿಂ ಆಸ್ಲ್ಲಿಂ.

ಹರ್ಯೆಕಾ ಮೊಡೆಲ್ಸಾಂಚೆಂ ವೀಕ್ಷಣ್ ಕೆಲೆಂ.

ಎಕೊಡಿ ನದರ್ ಘುಂವ್ಡಾವ್ನ್ ಮುಖಾರ್ ವೆತಾನಾ ಸಹ ವಿಜ್ಞಾ
ವ್ಹಳೆಕ್ ಕರಿಲಾಗೆಲ್ಲೆ ತೆಂ.

ಎದೊಳ್ ಪರ್ಯಾಂತ್ ಪ್ರಯೋಗಾಲಯಾಚಿ ಜವಾಬ್ದಾರಿ ವಹಿ
ನಿಭಾಯ್ಸುನ್ ಆಸ್ಲ್ಲ್ಯಾ ಭಾರತಾಚೊ ಪ್ರಮುಖ್ ತಾತ್ರಜ್ಞಾನಿ ಶ್ರೀ ರಣಧಿ
ಸಿಂಗ್ ಆನಿ ತಾಚಾಚ್ಜ ಶ್ರೇಣಿರ್ ವಾವುರ್ಚೆ ಶ್ರೀ ಪ್ರತಿಭಾಕ್ಷ ಆನಿ
ಲಲಿತ್ ರಾಜ್ ಪ್ರಕಾರ್ ಹಾಂಚಿ ವ್ಹಳಕ್ ಜಾಲಿ.

ತಾಂತ್ರಿಕ್ ಸಹಾಯಕ್ ಜಾವ್ನ್ ವಾವುರ್ಚೆ ಫ್ರಾನ್ಸಾಚೆ ಖ್ಯಾತ್ ವಿ
ವೆಲೇಟಿನ್ ಯಾರ್ಕರ್ ಆನಿ ಡಾಂಟನ್ ಕ್ಲರ್ ಹಾಂಚಿಯೀ ವಳಕ್ ಜಾ

ಪ್ರಥಮ್ ದಿಸಾಚೊ ಉರ್ಲ್ಲೊ ವೇಳ್ ವೀಕ್ಷಣ್, ಚಿಂತ್ಪ
ಕಾಡ್ಸುನ್, ಕಳ್ವುನ್ ಉಮೆದಿಚ್ಯಾ ಮಾರ್ಗಾನ್ ಆನಿ ಪಯ್ಣಾಚ್ಯಾ ಪುರಾಸಾ
ವೆಗ್ಗಿಂಚ್ ಪಾಶಾರ್ ಜಾಲೆಂ.

ಹರ್ಯೆಕ್ ಸುಸಜ್ಜಿತ್ ರಿತಿಚಿ ವ್ಯವಸ್ಥಾ ಆಸಾ ಕೆಲ್ಲ್ಯಾನ್ ಚಡ್
ಜಾಲೆನಾಂತ್. ವೇಳ್ ಪಾಡ್ ಕರಿನಾಸ್ತಾಂ ಸವ್ಕಾಸಾಯರ್ ಘೆವ್ನ್ ಖಾ
ವಸ್ತಿ ಘರಾಂತ್ ಪ್ರವೇಶ್ ಘೆತ್ಲೊ.

ಥೊಡ್ಯಾ ವೆಳಾನ್ ಫೋನ್ ಆವಾಜ್ಲೆಂ.

"ವಿಲಿಯಮ್ಸ್... ಪ್ರಯೋಗಾಲಯಾಂತ್ ಫೋನಾರ್ ತುಜೆ
ಉಲಾಂವ್ಕ್ ಶಾಂವ್ ಆಶೆತ್ ಜಾವ್ನಾಸಾಂ. ದೆಕುನ್ ತುಜ್ಯಾ ಟೆಕ್ನೀಶಿಯ
ಮಾರಿಫಾತ್ ತುಜಾ ಫೋನಾಕ್ ಆಸ್ಲ್ಲಿಂ ಟೇಪಿಂಗ್ಸ್ (Tappings)
ನ್ ಡೈರೆಕ್ಟ್ ಲೈನ್ ಕರುಂಕ್ ಜಾಯ್. ಆನಿ ಹರ್ಯೆಕ್ ದಿಸಾ ಪ್ರಯೋ
ಲಯಾ ಭಿತರ್ ರಿಗ್ಚ್ಯಾ ಪಯ್ಲೆಂ ತಾಚಿ ಪರೀಕ್ಷಾ ಕರುಂಕ್ ಜಾಯ್...
ಮ್ಹಜಾ – ತುಜಾ ವಿಸಾಂವ್ಯಾಕ್ ಉಪ್ಕಾರ್ತಾ..." ತವಿಲ್ಯಾ ಕುಶಿನ್ ಘ
ಪಾದ್ರಿಚೊ ತಾಳೊ ಪುಸ್ಪುಸ್ತಾಲೊ.

ಅರ್ತ್... ತಶೆಂಚ್ ಜಾತೆಲೆಂ..." ಎಲಿಯಾವರ್ಸಾನ್ ಪಾಟಿಂ
,

ಂ ಜಾತಾ ತುಜೆಂ ವಿಸಾಂವ್ ಎಲಿಯಾವರ್ಸ್?"

ತ್... ಲೊರೆನ್ಸ್ ಡೆಸ್ಕ್ ವ್ಹಾಣ್ ಬೊಗೊಳ್"

ರ್... ಜಾಪ್ ದೀ ಮಾಕಾ?"

ತಾಂ ಸವಯೆರ್ ಪಡ್ಲಂ..."

ರ್ ಗುಡ್... ತುಂ ಯಶಸ್ವೀ ಜಾತಾಯ್... ಆನಿ ತುಜಾ ಯಶಸ್ವೆ
ಾವೆಂ ತುಜಾ ಬೊಲ್ಸಾಂತ್ ಶೀನ್ ಗಾಲಿ ಘಾಲ್ಯಾತ್, ಫಕತ್
ದ್ಯ ಖಾತಿರ್... ಪ್ರಯೋಗಾಲಯಾಂತ್ ತುಕಾ ಸಾಂಗಾತ್
ರ್ ವಿಜ್ಞಾನಿ ರಣಧೀರ್ ಸಿಂಗ್, ಪ್ರತಿಭಾಕ್ಷ ಆನಿ ಲಲಿತ್ ರಾಜ್,
ಜ್ಜಟ್ ಭಾಂದಾ ಭಿತರ್ಲೆ."

ಕೂ, ಫಾದರ್... ಹೆಂ ಭಾರೀ ಮಾಕಾ ಉಪ್ಕಾರಾಕ್ ಪಡ್ತೆಲೆಂ"
ರಿಸೀವರ್ ಪಾಟಿಂ ಖಿಳಾಯ್ಲೆಂ ಎಲಿಯಾವರ್ಸಾನ್.

* * *

ಪ್ರ, ದಿಸಾ ಪ್ರಯೋಗಾಲಯಾಂತ್ ಜೋಡಣೆಚೆಂ ಕಾಮ್ ಆರಂಭ್
ಪ್ರಯೋಗಾಲಯಾ ಭಾಯ್ರ್ ವಿಶಾಲ್ ಮೈದಾನಾರ್ ಸುಸಜ್ಜಿತ್
ಪಕರಣಾಂ ಮಧೆಂ "ಕ್ರೇಪರ್ – 2000"-ಚೆ ಭಾಗ್ ಆಯ್ತೆ

ರತ್ ಸರ್ಕಾರಾಚೆಂ ಮೊಲಾಧಿಕ್ ತಶೆಂ ಅಮೊಲಿಕ್ ಯೋಜನ್,
ರತ್ ಸರ್ಕಾರಾಕ್ ಧನ್, ಮಾನ್, ಸ್ಥಾನ್ ಹಾಡ್ಚೆಂ ತಸಲೆಂ
.

ರ್ಕಾಂಚೆರ್ ಜಬರ್ದಸ್ತ್ ನದರ್ ಮಾರ್ಲಿ ಎಲಿಯಾವರ್ಸಾನ್
ದೀ ಚೊಕಿ ಆಸಾತ್ಗೀ ಮ್ಹಣೊನ್ ವೊರೆವ್ನ್ ಪಳೆಯ್ಲೆಂ,
ಕ್ಯುಟ್ ರಚನ್ಯೆ ತಜ್ವೀಜ್ ಕೆಲೆಂ.

ಜ್ಜಿತ್ ಸರ್ಕ್ಯುಟ್ ರಚನಾಂಗಾಂಚಾ ಭಿತರ್ ಫಕತ್ ಹ್ಯಾ ಪಾಂಚ್
ಾ ಚಮತ್ಕಾರ್ ಘಡಾತ್, ಅವ್ಕಾಸ್ ಆಸ್ಲ್ಲೊ, ದೇಶಾಚಾ ಬಚಾವೆ
ಾ ಕ್ರೇಪರ್ – 2000 ಚಾ ವಿಶಿಷ್ಟ್ ಸಂಶೋಧನಾಚಾ ಜೊರಾ

ಸಾಣೆ ಖಾತಿರ್ ಹಿ ಪೂರಾ ವ್ಯವಸ್ಥಾ ಆಸಾ ಕೆಲ್ಲಿ, ಹಾಂಗಾಸರ್ ಏಕ್ಲ್ಯಾ ಚಾರ್ ಪಾಂಚ್ ಜಣ್ ವಿಜ್ಞಾನಿಕ್'ಯೀ ವಿವಿಂಗಡ್ ಜಾಗ್ಯಾಂನಿ ಬಸೊ ಏಕಾಮೆಕಾ ಸಂಪರ್ಕ್ ನಾಸ್ತಾನಾ ಹ್ಯಾ ವೈಜ್ಞಾನಿಕ್ ಸಾಧನಾಂ ಪ್ರಯೋಗ್ ಕರುಂಕ್ ಸಾಥ್, ಜಾಂವ್ಚೆ ಪರಿಂ ಸಜಾವಟ್ ಕೆಲ್ಲೆಂ.

ಆಪ್ಣಾಚಾ ರೂಮಾಂತ್ ಬಸೊನ್ ಆಪ್ಲ್ಯಾ ಪ್ರಯೋಗಾ ವಿಶಿಂ ಆ ಕರ್ತಾನಾ ಪ್ರಯೋಗಾಲಯಾ ಭಿತರ್ ರಣಧೀರ್ ಸಿಂಗ್ ರಿಗ್ಲೊ ಆನಿ ಕ್ ಹಾಸೊ ತೊಂಡಾರ್ ಹಾಡುನ್ ಹಾತ್ ಮುಖಾರ್ ವಡ್ಡಾಯ್ಲ್ಯಾ ಗ

“ಕಿತೆಂ ಹಾಸ್ತಾಯ್?” ವಿಚಾರ್ಲೆಂ ವಿಲಿಯಮ್ಸಾನ್.

“ಪಿಂಜ್ರ್ಯಾಂತ್ಲ್ಯಾ ಸುಕ್ಣ್ಯಾ, ಪಿಂಜ್ರ್ಯಾಂತ್ಲ್ಯಾ ಸುಕ್ಣ್ಯಾ, ಪದ್ ಮ್ಹಣಾನಾಂಯ್?”

“ಗಾಂವ್, ಆಸ್ಟಿ ಕೊಗುಳ್ ಉಬೊನ್ ಧಾಂವ್ಲ್ಯಾ... ಕಾವ್ಳ್ಯಾ ವ ಹಾಂಗಾ ಆಸಾ...” ಪಾಟಿಂ ಜಾಪ್ ದಿಲಿ.

“ಕಾವ್ಳ್ಯಾಕೀ ತಾಳೊ ಆಸಾ”

“ಕಾವ್ಳೊ - ಕೊಗುಳ್ ಸಾಂಗಾತಾ ಗಾಯ್ತಾತ್” ಮ್ಹಣೊನ್ ಹ ವಡ್ಡಾಯ್ಲೊ ವಿಲಿಯಮ್ಸಾನ್.

“ಮಾಕಾ ಪೂರಾ ಕಳಿತ್ ಆಸಾ...” ಕಾಲ್ ಪಾದ್ರಿಚೊ ಫೋನ್ ಆಯ ಮಾಕಾ...”

“ಕಳಿತ್ ಆಸಾ... ಪುಣ್ ತುಜೊ ವಾವ್ರ್, ಹಾವೆಂ ಕೆಲಾಂ... ತ ಫೋನ್ ಡೈರೆಕ್ಟ್ ಕೆಲಾಂ...”

“ಬೊರೆಂ ಕೆಲೆಂಯ್...”

“ಸರ್... ಸರ್ಕ್ಯುಟ್ ರಚನಾ ವೆಳಾರ್ ಹಾಂವ್ ತುಮ್ಕಾಂ ಸಾಂ ದೀಂವ್?” ರಣಧೀರ್ ಸಿಂಗಾನ್ ಆಪ್ಲ್ಯಾ ಕರ್ತವ್ಯಾ ಭಾಯ್ಲ್ಯಾ ಕಾ ನವೆಕ್ ಚೆಪ್ಣೆಂ ಪ್ರಯತ್ನ್ ಕೆಲೆಂ.

“ಪಾದ್ರಿ ಕಿತೆಂ ಮ್ಹಣ್ಟಾ?”

“ಮಾಕಾ ಕಳಿತ್ ನಾ”

“ತರ್ ತ್ಯಾ ವಿಶಿಂ ತುಜೆ ಅಭಿಪ್ರಾಯ್ ಘೆವ್ಯಾಂ...”

“ಜಾಯ್ತ್, ಸರ್... ಆಜ್ ತಾರಿಕ್ ಜನವರಿ 15, ಕಾಬಾರ್ ಜ

ದಿಸಾ ಹೆಂ ಉಡಾವಣ್ ಕರ್ಯೆತ್ ಮ್ಹಳ್ಳೆಂ ಸಾಂಗ್ಯೆತ್ಗೀ?"
ದಿವಾಚಾ ಅಧಿಕಪ್ರಸಂಗಿತನಾಚೊ ಸಂತಾಪ್ ಆಯ್ಲೊ. ವಿಲಿಯಂ
ರೀ ಸಮಾಧಾನ್ ಕಾಡುನ್ ತೊ ಮ್ಹಣಾಲೊ,
ರ್' ಎಪ್ರಿಲ್ ಪಯ್ಲ್ಯಾ ತಾರಿಕೆ ಇತ್ಲ್ಯಾರ್ ಹೆಂ 'ಕ್ರೇಷರ್'-
ಪ್ರಯೋಗ್ ಕಾಬಾರ್ ಜಾವ್ನ್ ಉಡಾವಣ್ ಕರ್ಯೆತ್"
ಆಯ್ಕೊನ್ ರಣಧೀರ್ ಸಿಂಗ್ ಅಜಾಪ್ಲೊ. ವಾವ್ರಾನ್ ಪ್ರಯೋಗಾ
ಭಾರು ಪಾವ್ಲೊ.
ವೆಳಾ ಉಪ್ರಾಂತ್ ಪ್ರಯೋಗ್ ಶಾಳೆಂತ್ಲೆಂ ಫೋನ್ ಆವಾ
ಯುವಚ್ಯಾ ಕಾಂತಿಂ ಆಯಿಲ್ಲ್ಯಾ. ತ್ಯಾ ಫೋನಾಚಾ ಲೈನಿರ್ ವಿಲಿಯಂ
ಉಲೊಣೆಂ ಆರಂಭ್ ಜಾಲೆಂ,
ನ್ಯಾನ್ ಪಾದ್ರಿ ಉಲಯ್ತಾಲೊ.
ರ್ ಕಶೆಂ ಚಲ್ತಾ ತುಮ್ಚೆಂ ಪ್ರಯೋಗ್?"
ಳ್ಳ್ಯಾರ್ ಸರ್ವ್ ಸುಗಮ್ ಜಾಲಾಂ..."
ವರ್ ತುಮ್ಚ್ಯಾರ್! ಕೊಣೆಂ ಪುಣ್ ದುಬಾವ್ ಕೆಲಾ?"
ವ್ ಕರ್ಚೆ ತಸಲೆಂ ಇಡೆಂ ಹಾವೆಂ ಕಿತೆಂಚ್ ದೀಂವ್ಕ್ ನಾ..."
ರೆಂ ಜಾಲೆಂ... ಫುಡೆಂ ಕಿತೆಂ... ವಿಸಾರ್ವ್ ಕಿತ್ತ್ಯಾಕ್ ಜಾವ್ನೇ?"
ಥಾವ್ನ್ ಸರ್ಕ್ಯೂಟಾ ಪ್ರಕಾರ್ ಜೋಡಣೆಚೆಂ ಕಾಮ್ ಸಾರಾ
ಯುವಚ್ಯಾನ್ ಜಾಪ್ ದಿಲಿ.
' ಸರ್ಕಾರಾ ಥಾವ್ನ್ ಕಸಲಿ ಪುಣೀ ಆಜ್ಞಾ ಯೆದೊಳ್ ಆಯ್ಲ್ಯಾ.
' ಥಾವ್ನ್ ಪಾದ್ರಿನ್ ಸವಾಲ್ ಕೆಲೆಂ,
ರ್'... ಕಾಲ್ ಹಾಂಗಾಸರ್ ರಿಪೋರ್ಟ್ ತಯಾರ್ ಕರ್ನ್
' ಘೆಂವ್ಕ್ ಭಾರತೀಯ್ ವಿಜ್ಞಾನ್ ವಿಭಾಗಾಚೆ ಆಯಿಲ್ಲೆ, ತ್ಯಾ
ಟ್ ರಚನ್ ಕರ್ನ್ 'ಟೆಸ್ಟಿಂಗ್ ಫಲ್ಸ್' ದೀಂವ್ಕ್ ಆಸಾತ್
ಲ್ಲೆಂ. ತ್ಯಾ ಉಪ್ರಾಂತ್'ಚ್ 'ಕ್ರೇಷರ್' - 2000'ಚೆಂ ಉಡಾ
ಂ..."
ಗ್ಗಾ?.... ತರ್ ಭಾರತೀಯ್ ವಿಜ್ಞಾನಿಂಕ್ ಖಂಡಿತ್ ಕಳಿತ್
ಷರ್' - 2000' ಯಶಸ್ವಿ ಜಾತೆಲೆಂ ಮ್ಹಣೊನ್."

"ವ್ಹಯ್'... ತ್ಯಾಚ್ಚ ಖಾತಿರ್' ತೆ ಭಾರಿಚ್ಚ ವಿಜ್ಞನತ್'
ಆಸಾತ್'..."

"ಜಾಂವ್ದಿ... ಜಾಂವ್ದಿ... ತಾಂಚೆ ವಿಜ್ಞನತೆ ಪ್ರ್ಯಾಸ್' ಆಮ್ಚ್ಯಾ
ವ್ಹತ್ತಿ ಆಸಾ... 'ಕ್ರೇಷರ್' - 2000' ಕೆದಿಂಚ್' ಯಶಸ್ವಿ ಜಾಂವ್ಚೆಂನ

"ವ್ಹಯ್' ಫಾದರ್'... ಹಾಂವ್' ಆಸಾಸರ್' ತೆಂ ಕೆದಿಂಚ್' ಜ
ನಾ..."

"ವೆರ್ರಿ ಗುಡ್' ಮ್ಯೆ ಬೋಯ್'... ತುಕಾ ಮಿಸಾಂವಾಚಾ ರೇಟ
ಇಲ್ಲೆಂ ಚಡ'ಚ್ಚ ಮೆಳ್ತೆಲೆಂ..."

"ಥೆಂಕ್ಯೂ ಫಾದರ್'..." ಪ್ರ್ಯಾಣೇಶನ್' ಫೋನ್' ಪಾಟಿಂ ಖ
ವಿಲಿಯಾವಕ್ಸಾನ್'.

ಆಪ್ಣಂ ಉಲಯಲ್ಯಾನಾ ಕೊಣಾಯ್ಚ್ಯಾಯ್ ಗಮನ್' ಆಪ್ಣಾಚೆರ್'
ಲ್ಲೆಂಗೀ ಮ್ಹಣ್' ಪಳೆಂವ್ಕ್ ವಿಸ್ರ್ಯಾಲೊನಾ ವಿಲಿಯಾಮ್ಸ್, ತಾ-ತಾಂ
ನಾಂತ್' ಹರ್ಯೆಕ್ಲಿ ಆಪಾಪ್ಲ್ಯಾ ಕಾಮಾಂನಿ ವೇತೆರ್' ಆಸ'ಲ್ಲೆ.
ವಯಲ್ಯಾ ಉದೆಲ್ಲೆ ಘಾಮಾಚೆ ಥೆಂಬೆ ಪುಸ್ತಚ್' ಆಪ್ಲ್ಯಾ ವಾಟ್ರ್ಯಾಕ್'
ತೆಂ.

ಪರತ್' ಸರ್ಕ್ಯೂಟ್' ರಚನಾಚೆರ್' ನದರ್' ಮಾರ್ಲಿ.

'ಕ್ರೇಷರ್' – 2000'ಚೊ ಸಾಧಾರಣ್' ವೇಗ್' ಸೊಧುನ್'
ಸರ್ಕ್ಯೂಟ್' ರಚನಾಚೆರ್' ದಿಲ್ಲ್ಯಾ ಅಂಶಾಚೆಂ ಲೇಖ್' ಕಾಡ್ಲೆಂ ಆನಿ
ಗುಣಾಕಾರ್' ಆರಂಭ್' ಕೆಲೆಂ. ಹೆಂ ಲೇಖ್' ಸೊಧುನ್' ಕಾಡುಂಕ್'
ಕಷ್ಟ್ ಆಸ'ಲ್ಲೆಂ. ಕಿತ್ಯಾಕ್' ಸರ್ಕ್ಯೂಟ್' ರಚನಾ ವಯಲ್ಯಾ, ಅಂಶ
ವಿವರಾನಾಚಾ ಒಟ್ಟು ದಾವಣಾಶಾನ್' ಗಾಣ್ಯಾನ್' ತೊ ವೇಗ್' ಜಡಾಯ
ಉಣೊ ಜಾಂವ್ಚ್ಯಾ ಗಮನಾಕ್' ಹಾಡುಂಕ್' ಆಸ'ಲ್ಲೆಂ.

ಅಮೇರಿಕಾಚಾಂನಿ ತಯಾರ್' ಕರುನ್' ಪಾಕಿಸ್ತಾನಾಕ್' ವಿಕ್ಲ್ಯಾ
ರಧ್ಯಾಂಚಾ ವಿಮಾನ್' F – 16ಚೊ ವೇಗ್' ಸೆಕಂಡಾಕ್' 30 ಕಿಲೋ ಮಿ
ಜಾವ್ನಾಸಾ ಆನಿ ಫ್ರಾನ್ಸಾಚಾ ವಿಜ್ಞಾನಿಂನಿ ಸೊಧುನ್' ಕಾಡ್'ಲ್ಲ್ಯಾ 'ಕ್ರೇ
2000' ಚೊ ವೇಗ್' ಸೆಕಂಡಾಕ್' 25 ಕಿ. ಮೀಟರ್' ಮಾತ್ರ
ಸ'ಲ್ಲೊ. ಹ್ಯಾ ದೊನೀ ರಧ್ಯಾಂಚಾ ವಿಮಾನಾ ಪ್ರ್ಯಾಸ್' ಭಾರತಾಚೆಂ 'ಕ್ರೆ

ಚಾ ವಿವರಾನ್ ತಯಾರ್ ಜಾಂವ್ಚೆಂ ಆಸ್‌ಲ್ಲೆಂ - ಫ್ರಾನ್ಸಾಚಾ
ಸವೆಂ,

್ಚ ತಕ್ಲಿ ಆಟವ್ನ್ ಗುಣಾಕಾರ್ ಕೆಲೆಂ ವಿಲಿಯಾವರ್ನ್,
ಚ್ ಸಂಗ್ತಿಚಿಂ ಸಾಳಾಂ-ಪಾಳಾಂ ಅರ್ಥ್ ಜಾಲಿಂ ನಾಂತ್.
ರ್ ಲೇಖ್ ಘಾಲ್ಯಾರೀ ಸಾಧಾರಣ್ ವೇಗ್ ಕಳೊನಾ ಜಾಲೊ.
ಂಟರ್‌ಕೊವರಾ ಮುಖಾಂತ್ರ್ ಸಹಾಯಕ್ ರಣಧೀರ್ ಸಿಂಗಾ
ವಾಕ್ ವಿಚಾರ್ಲೆಂ.

ನಿ ಶಾಂಗಾತಾ ಮೆಳೊನ್ ಆಟವ್ ಕರ್ತಚ್ಚ್ ವಿವರಾನಾಚಾ
ಡಾಯೆಚಿ ಅಂದಾಜ್ ಕರುನ್ ಪಳೆಲೆಂ,
ರಣ್ ವೇಗ್ ಸೆಕಾಂದಾಕ್ 50 ಕಿ.ಮಿ ಮ್ಹಳ್ಳೆಂ ಕಳಿತ್ ಜಾಲೆಂ,
000' ಪ್ರಾಸ್ 'ಕ್ರೇಪರ್-2000' ದೊಡ್ಡ್ಯಾ ವೇಗಾನ್
ಲ್ಲೊ,

.. ಆತಾಂ ಹೆಂ ವಿವರಾನ್ ತಯಾರ್ ಜಾತಚ್ಚ್ ಉಡಾವಣೆಚಾ
ಸರಾಂತ್ ತುಮಿಂಚ್ ವೆತಾತ್ಗೀ ಸರ್?" ರಣಧೀರ್ ಸಿಂಗಾಚಾ
ಗೊ ಜಾಲೊ ವಿಲಿಯಾವರ್ನ್.

ಯಾರ್?"

ರ್-2000ಚೆಂ ಕಾರ್ಯತಂತ್ರ್ ಪಳೆಂವ್ಕ್ ತುಮಿಂಚ್ ವೆತಾ

ಂ ಎದೊಳ್ ದಿಸೈಡ್ ಕರುಂಕ್ ನಾ ಪುಣ್ ಹಾಂವೆಂಚ್ ಮ್ಹಜಾ
... ಕಿತ್ಯಾಕ್ ಮ್ಹಳ್ಯಾರ್ ತಾಂತ್ರಿಕ್ ರಚನ್ ಕರ್ಚೆಂ ಕಾರ್ಯೆಂ
ಪಳೆಂ... ಕಾಂಯ್ ಚಡುಣೆಂ ಆಸ್ಲ್ಯಾರ್ ವರಾಕಾಚ್ ವೆಗ್ಗಿಂ
ನ್ಹಂಗಿ? ತ್ಯಾ ಭಾಯರ್ ಹಾವೆಂಚ್ ಹ್ಯಾ ಉಡಾವಣೆಚೆಂ
ಘೆತ್ಲ್ಯಾರ್ ತಾಕಾ ವಿಶೇಷ್ ಅರ್ಥ್ ಮೆಳ್ತಾ..."

ರೆಂ ಸರ್... ಪೂಣ್..."

ಕಿತೆಂ?"

ಯೊ ಹ್ಯಾ ಉಡಾವಣೆಂತ್ ಪಾತ್ರ್ ಘೆಜಾಯರ್ ಮ್ಹಳ್ಳಿ
..." ರಣಧೀರ್ ಸಿಂಗಾನ್ ಆಪ್ಲಿ ಲಾಂಬ್ ಕೆಲ್ಲಿ ಮುಕಾರ್

“ತುವೆಂಯೀ ಪಾತ್ರ್ ಘೆವ್ಯೆತ್, ದರಬಸ್ತ್ ಜಾಗೊ ಕ್ರೇ
ಆಸಾ, ಪುಣ್ ಖ್ಯೆಂಚಾಕೀ ಆಮ್ಚ್ಯಾ ವ್ಹಡಿಲಾಂಚಿ ಆಜ್ಞಾಕ್ ಆಮಿಂ
ವಯ್ರಾನ್ ಪಾಳಿಜ್ಯ ಪಡ್ತಾ ಮ್ಹಳ್ಳೆಂ ಆಮಿಂ ವಿಸೊರ್ಂಕ್ ನಜೊ” ವಿಲಿ
ನ್ ಹಾತ್ ಧುಂವ್ಚೆಂ ಪ್ರಯಾತ್ನ್ ಕೆಲೆಂ, ಕಿತ್ಯಾಕ್ ತಾಕಾ ರಣಧೀ
ಚಾ ಅಧಿಕಪ್ರಸಂಗಿತನಾಚೆಂ ಉಲೊಣೆಂ ಪಸಂದ್ ಜಾಯ್ನಾತ್ಲೆಂ.

“ತುವೆಂಯೀ ಸಾಂಗ್ಚೆಂ ಸಾರ್ಕೆಂ... ಪುಣ್ ಉಡಾವಣೆಚಾ
ಆಮ್ಚ್ಯಾ ಪಾಂಚೇ ಜಣಾಂಚೊ ಸಹಕಾರ್ ವತೊರ್ ಆಸಾ ಮ್ಹಳ್ಯಾ,
ಖಾತಿರ್ ಪುಣೀ ಆಮ್ಕಾಂ ಉಡಾವಣೆ ವೆಳಾರ್ ಕ್ರೇಪರಾ ಸಾಂಗಾತಾ
ಕ್ ಜಾಯತ್.”

“ಹ್ಯಾ ವಿಶಿಂ ಆಮಿಂ ಆತಾಂ ಉಲಂವ್ಚೆಂ ನಾಕಾ, ಆಮಿಂ
ಉಲವ್ಯೆತ್ ಶಿವಾಯ್... ನಿರ್ಧಾರ್ ಘೆಂವ್ಕ್ ಸಕಾನಾಂವ್ ನ್ಹಂಗೀ?
ಫುಡೆಂ ಉಲವ್ಯಾಂ...

“ವಿ! ರಣಧೀರ್ ಸಿಂಗ್...” ವಿಲಿಯಮ್ಸನ್ ಆಪಯ್ಲೆಂ...
ಹ್ಯಾ ಯೋಜನಾಂತ್ ‘ಕ್ರೇಪರ್’-2000’ನ್ ನಿರ್ವಹಿಸಾಚಾ ಪಾ
ತುವೆಂ ಥೊಡೆಂ ವಿವರ್ಸಿಲ್ಯಾರ್ ಉಪ್ಕಾರ್ ಜಾತೊ...”

“ಕ್ರೇಪರ್ - 2000 ಜರ್ ಖ್ಯಂಚಾಯೀ ಎಕಾ ಅವಸ್ಥ್ಯಾ, ಸ
ಧಾಡ್ಲ್ಯಾರ್ ಥ್ಯಂ ಪರ್ಯಾಂತ್ ವಚೊನ್ ಆಪ್ಲ್ಯಾ ಸ್ವಸ್ಥಾನಾರ್
ಯೇಂವ್ಕ್ ಸಕ್ತಿವಂತ್ ಆಸಾ... ಹ್ಯಾ ಶಿವಾಯ್ ಕಿಂಚಿತ್ ಹಾಲಾ
ಎಕಾ ಸುಕ್ಣ್ಯಾಪರಿಂ ವಾರ್ಯಾರ್ ರಾವ್ಲ್ಯಾ, ಕರ್ಡೇಟ್ ರಾವೊಂಕ್
ನ್ಯಂ ತರ್ ಆಕಾಸಾರ್ ಫೈಟರ್ ವಿಮಾನಾ ಸಾಂಗಾತಾ ವಾಂಖ
ರಘುಗೆಲ್ಯಾಂಕೀ ಸಕ್ತಿವಂತ್ ಆಸಾ, ಹ್ಯಾ ‘ಕ್ರೇಪರ್’ - 2000’ ಚಿ ಆ
ಪೂರಾ ಆಶೀ ಬಳಿಷ್ಟ್, ಕಠಿಣ್ ದಾವೆಂ ಕಣಾನಾಂತ್ಲ್ಯಾನ್ ಯಾ
ಸ್ಫೋಟಾದ್ವಾರಿಂ ಹಂ ಭಸ್ಟ್ (Bust) ಯಾ ಭಸ್ಟ್ ಜಾಯ್ನಾ..
ಯಾಂತ್ರೋಪಕರಣಾಂಚೆಂ short circuit ಜಾಲ್ಯಾರ್ ವರಾತ್
ಉಪದ್ರ್ ದಿಂವ್ಚೊ ಸಂಭವ್ ಆಸಾ, ಶೋರ್ಟ್ ಸರ್ಕ್ಯೂಟಾ
ಚಾಕಿ ಜೋಡಣೆ ವಳಿಂ ಚುಕವ್ಯೆತ್... ಇತ್ಲೆಂ ಸರ್ವ್ ನಿತಳ
ಜಾಲ್ಯಾರ್ ಸಗ್ಳೆಂ ಯೋಜನ್ ಸಾಫಳ್ ಜಾತಾ...”

ಜ್ರೊ ಫ್ರಾನ್ಸಿಸ್ ಸಲ್ಡಾನ್ಹಾ, ಬಂಟ್ವಾಳ್

ಭಾರತ್ ಸರ್ಕಾರಾ ಥಾವ್ನ್ ಹಿಶಾರೊ

ಗೊಡ್'... ತೆಂ ಆಮಿ ಜಿಕ್'ಲ್ಲ್ಯಾಬರಿಚ್', ವರಾಕ್ ಹೆಂ ಸಾಂಗ್'-
ರ್ಟ್' ರಚನಾಂಚಿಂ ಕಿತ್ಲಿಂ ಫೊರ್ಮಾಂ ತಯಾರ್' ಕೆಲ್ಯಾಂತ್'?"
ರ್' ಏಕ್'ಚ್'..."

ಜಾಲೆಂ – ಚಡಿತ್' ಕೆರಿನಾತ್'ಲ್ಲೆಂಚ್' ಬರೆಂ ಜಾಲೆಂ, ಹಾಚಿ
ಪಂಗ್ಡಾ ಶಿವಾಯ್' ದುಸ್ರ್ಯಾಂಕ್' ಮಾಳೊಂಕೀ ನಜೊ,"
ರ್' ಸದಾಂಚೆಂ ಪೋಸ್ಟ್ ಆಯ್ಲೆಂ ಮ್ಹಣ್' ಕಳಿತ್' ಜಾತಾನಾ
ಂಗಾಕ್' ತೆಂ ಹಾಡುಂಕ್' ಫರ್ಮಾಯ್ಲೆಂ, ಭಾರತ್ ಸರ್ಕಾರಾ
ಲ್ಲೆಂ ರಿಜಿಸ್ಟರ್ಡ್ ಪತ್ರ್ ತೆಂ,
ಡ್' ದಾಖ್ಲ್ಯಾಕ್' ದಸ್ಕತ್' ಘಾಲ್ನ್ಯಾಚ್' ಸವ್ಯಸಾಯೆನ್' ಕಾಡಾತ್'

ರ್'-2000' ಚಾಚ್ಚಿಂ ಸವಿಸ್ತಾರ್' ಏವರ್' ದೀಂವ್ಕ್' ಲಾಂತುನ್'
ರಾ,
ಂವಣ್ಣಾಕ್' ತಾಚೆಂ ಏಕ್' ನದರ್' ಚರ್ಯಲಿ,
ಕಾಗ್ದಾತ್' ಲಾರೆನ್ಸ್ ಡೆಸಾಕ್' ಸಂಭೋದಿತ್' ಆಸ್'ಲ್ಲೆಂ,
ನಿಂನಿ ಪರಿಶೀಲನ್' ಕೆಲ್ಲ್ಯಾ ಸೆಕ್ಯೂರ್ಟ್' ರಚನಾಚೆಂ ಚಿತ್ರಣ್'
ಂಗಾ ದಿವುನ್' ಕಿತೆಂ ಬದ್ಲಾವಣ್' ಕರುಂಕ್'ಜಾಯ್' ಮ್ಹಳ್ಳೆಂ
ಯಿಲ್ಲೆಂ,
ರ್' ಅಸೊ ಆಸ್'ಲ್ಲೊ:
ಲ್ನಿ ಲಾರೆನ್ಸ್ ಡೆಸಾಚಾ ಗಮನಾಕ್'...."
ರ್' ಗಮನಾಕ್' ಹಾಡ್ಲ್ಯಾನ್' ಚೀತ್' ದೀವ್ನ್' ವಾಚುಂಕ್' ಪ್ರಯಾ
ಲಿಯಾವಣ್ಣಾನ್',
ಾಯೆರ್'ಚ್' ಏಕ್' ಲ್ಹಾನ್' ಸೆಕ್ಯೂರ್ಟ್' ರಚಣ್' ದಿಲ್ಲೆಂ ಆನಿ ತಾಚಿ
ಲ್ಹಾನ್ಸೊ ವಿಮರ್ಸೊಯಿ ಕೆಲ್ಲೊ, ತೊ ವಿಮರ್ಸೊ ಸವ್ಯಾ
ಲನ್' ಕರುನ್' ವಾಚ್ಯೆತ್' ಮ್ಹಣ್' ಚಿಂತುನ್' ಕಾಗ್ದಾತ್' ವಾಚುನ್'
ಾ—

"ಭಾರತೀಯ್ ವಿಮಾನ್ ಆನಿ ರಕ್ಷಣ್ ವಿಭಾಗಾ ಥಾವ್ನ್."

"ವಿಷಯ್: 'ಕ್ರೇಷರ್'-2000'ಚಾ ನಿರ್ಮಾಣ್ ಆನಿ ಕಾರ್ಯ ಬಾಬ್ತಿಂ..."

ಆರಂಭಿಕ್ ಕೋಡ್: 'C-2000'

ಯೋಜನಾಚೊ ಸಂಕೇತ್: 'ಕರಾಳ್ ಪಿಂಜ್ರೊ'

ಪ್ರಯೋಗ್ ಕರಿಜಯ್ ಜಾಲ್ಲೊ ಜಾಗೊ: ಫ್ರಾನ್ಸಾಚಾ ಮಾ ನ್ ನಿಲ್ದಾಣಾ ಥಾವ್ನ್ ರಾತಿಚಾ ಇಕ್ರಾ ವರಾಂಕ್ ಸರಿ ಜಾವ್ನ್ ಉಡ ಕರುನ್ ಪಾಟಿಂ ಸ್ವಸ್ಥಾನಾಕ್ 12-59 ವರಾ ಭಿತರ್ ಪಾವೊಂಕ್ ಜಾ ಭಾರತೀಯ್ ಸೆಟಲೈಟಾ ಮುಖಾಂತ್ರ್ ಭಾರತೀಯ್ ವಾಯುಸೇ ಪ್ರಮುಖಾಕ್, ರಾಷ್ಟ್ರಪತಿ ತಶೆಂ ಪ್ರಧಾನಿಕ್, ರಕ್ಷಣ್ ವಿಭಾಗಾಂಕ್ ಭಾರತೀಯ್ ವಿಮಾನ್ ತಯಾರಿಕಾ ಸಂಸ್ಥ್ಯಾಂಕ್ ಟಿ, ವಿ, ಟೆಲಿಕಾಸ ಕನೆಕ್ಷನ್ ದೀಂವ್ಕ್ ಜಾಯ್.

ಅಂದಾಜ್ ವೇಗ್: 'ಕ್ರೇಷರ್'-2000' ಸರ್ವ್ ಫೈಟರ್ ವಿಮ ಪ್ರಾಸ್ ವೇಗಾನ್ ಮುಖಾರ್ ವತಲೆಂ; ಆನಿ ತಾಚೊ ವೇಗ್ ಸೆಕ 40 ಕಿ. ಮೀಟರಾ ಪ್ರಾಸ್ ಉಣೊ ಆಸೊಂಕ್ ನಜೊ.

ಮುಂಜಾಗ್ರತಾ: ಕ್ರೇಷರಾಚಿ ಮಾಂಡಾವಳ್ ಆನಿ ಕಾರ್ಯ ಯೋಗ್ಯ್, ರೀತಿನ್ ಚಾಲ್ತಾ ವ ನಾ ಮ್ಹಳ್ಳೆಂ ಪಳೆಂವ್ಚ್ಯಾ ಖಾತಿರ್ ಸಕ ರಚನಾ ಮಯ್ರ್ ಟೆಸ್ಟಿಂಗ್ ಫಿಲ್ಡ್ಸ್ ಮಾರ್ಚ್ 15 ತಾರಿಕೆ ಪೈಲೆಂ ನಿ ದಿಸಾ ನಿಗದಿತ್ ವೇಳ್ ದೀಂವ್ಕ್ ಜಾಯ್.

ಗರ್ಜೆರ್ ಪಡ್ಡ್ಯಾ ಸೌಲತಾ: ಸರ್ವ್ ಸೌಲತೆಚಿ ವಿಲೆವಾರಿ ಫ್ರಾನ್ಸ್ ರಾ ಮುಖಾಂತ್ರ್ ಭಾರತ್ ಸರ್ಕಾರ್ ಕರುನ್ ದಿತಾ, ಅಂತಿಮ್ ನಿ ಭಾರತ್ ಸರ್ಕಾರ್ ಕರುಂಕ್ ಶಕ್ತಾ.

ಪ್ರಯೋಗ್: ಮಾರ್ಚ್ 31 ತಾರಿಕೆ ಆನಿ ಏಪ್ರಿಲ್ 1 ತಾರಿಕೆ ಮಧಾಂ ಥಾವ್ನ್ 1 ವರಾ ಭಿತರ್.

(ವಿ. ಸೂ.: ಪ್ರಯೋಗಾ ಬಾಬ್ತಿಂ ವೇಳಾಚಿ ಬದ್ಲಾವಣ್ ಅವ್ಕಾಸ್ ಆಸಾ.)

ಪ್ರಯೋಗಾ ವರ್ವಿಂ ಜಾಂವ್ಚೊ ಫಾಯ್ದೊ!

ಸಂಸಾರಾಂತ್ಚ್ ಅತೀ ವೇಗಾಚೆಂ ಝುಜಾ-ವಿಮಾನ್ (ಫೈಟರ್
ವ್ಹಣ್ 'ಕ್ರೇಷರ್-2000' ನಾಂವಾಡ್ಲೆಲೆಂ,
ಬಾಂಬ್ ಸ್ಫೊಟಕಾಂ ದ್ವಾರಿಂ ಹ್ಯಾ ಕ್ರೇಷರಾಕ್ ಕಾಂಯ್ ಅಪಾ
ಕ್ಚ್ಯಾ, ದೆಕುನ್ ಸಂಸಾರಾಂತ್ಲ್ಯಾ ದೆಸ್ವಾಟ್ ಜಾಯ್ತ್ಯಾಂತ್ಲ್ಲೆಂ
ಂ ಜಾತೆಲೆಂ,
ಸ್ವಸ್ಥಾನ್ ಪೆರತ್ ಸ್ವಾಧೀನ್ ಕರ್ಚೆ ಶಾಥಿ ತಶೆಂ ಅಂತ್ರಾಳಾರ್ಚ್
ಝುಜ್ಜ ಸಕತ್ ಆಸಾ.
ಖಂಬಾಯೆ ಫೈಟರ್ ವಿಮಾನಾಕ್ ಅಪ್ಪಾಲ್ಯಾರೀ ಫುಟಾಶೆಂನಾ,
ಹ್ಯಾ ವಿಷಯಾಂ ಶಿವಾಯ್ ಚಡಿತ್ ವಡಹೆತ್ ತಾವಶ್ಯಾಂ ಲಾಭಾ
ಜಾತಾ ತಿಕ್ವಾ, ತಾತರ್ಸ್ ಭಾರತೀಯ್ ರಕ್ಷಣ್ ಖಾತ್ಯಾಕ್
ರ್ ಆನಿ ಸಹಕಾರ್ ದೀಡಯ್ ವ್ಹಣ್ ಉಪ್ಕಾರ್ ವಡಾದ್ಯಾಂವ್,

* ಸಹಿ/-

ಭಾರತೀಯ್ ರಕ್ಷಣ್ ವಿಭಾಗಾ ತರ್ಫೇನ್

ಯುವಶ್ಲಾಕ್ ಅಶಾಂ ಸಟಾಕ್ ಸಂಗ್ತಿ ಕಳಿತ್ ಜಾಲ್ಲೆಶಾ,
ಶಿರ್ ಜಯ್ವಂತ್ ಜಾಂವ್ಚಾ ಖಾತಿರ್ ಭಾರತ್ ಸರ್ಕಾರಾನ್ ಕಿತ್ಲಿ
ಟಯಶ್ಯಾ, ಭಾರತಾಚಾ ವಿಜ್ಞಾನಿಂನಿ ಜಾಚೆ ಪಾಟ್ಯಾನ್ ತಕ್ಲಿ
ತಂ ವಿಲಿಯಂವಶ್ಲಾಕ್ ಘಾವೆಕಾಂಕ್ ಚಡ್ ವೇಳ್ ಲಾಗೊನ್ನಾ.
ಷರ್-2000 ಜಯ್ವಂತ್ ಜಾಯ್ತ್ ಜಾಲ್ಯಾರ್ ಸಂಸಾರಾಂತ್
ಪ್ರಬಲ್ ಝುಜಾ ವಿಮಾನ್ ದುಸ್ರೆಂ ಖಂಚೇಚ್ ಅಸ್ಲೆಂ ನಾ
ತ್ರಾನಾ ವಿಲಿಯಂವಶ್ಲಾಕ್ ವ್ಹತ್ತೆಂ ಸಂತೊಸ್ ಆನಿ ಅಭಿಮಾನ್

ತ್ ವಾಚ್ತಾನಾ ಕಾಡ್ತಾಚಾ ಕುವೇರ್ ದಿಲ್ಲ್ಯಾ ಸರ್ಕ್ಯುಟ್ ರಚನೆ
ಗವಾನ್ ದೀಂವ್ಕ್ ನಾತ್ಲೆಂ, ಅತಾಂ ತೊ ವೇಳ್ ಉದೆಲ್ಲೊ,
ನ್ ತ್ಯಾ ಸರ್ಕ್ಯುಟ್ ರಚನೆಚೆರ್ ವಿಕ್ ಪೊಕ್ಷ್ ನದರ್ ಘಾಲೀ,
ಷರ್ ವಿಕ್ ಜಾಣಾರ್ ರೀತ್ ಭಾರತ್ ಸರ್ಕಾರಾನ್ ಪಾಚ್ಲ್ಲಿ,
ಯುವಶ್ಲಾಚೆಂ ಮಿಸಾಂವ್ ಜಯ್ವಂತ್ ಕರ್ಚೆ ಜಾಣಾರ್ ರೀತ್ ತಿ,
ಂತ್ರ ಫಕತ್ ವಿಲಿಯಾವಶ್ಲಾಕ್ ಮಾತ್ರ ಸವ್ಜಿಕ್ ಜಾತಾಲೆಂ,

ಆರಂಭಾರ್ ಎಲಿಯಾವರ್ಸಾಚಾ ಬುದ್ವೆಂತ್ ತರ್ಕಾಕ್ ತಾಕ್ಯಾ
ರಚನಾವಿಶಿಂ ಸವಿಸ್ತಾರ್ ಘೆಂವ್ಕ್, ಚಿಕೆಂ ಕಷ್ಟ್ ಪಡಲ್ಯಾರೀ
ತಾಂತುಂ ಕಿತೆಂ ಆಟಾಪುನ್ ಆಸಾ ಮ್ಹಣ್ ಸವಿಸ್ತಾರ್ ಘೆಂವ್ಕ್,
ಜಾಲೆನಾಂತ್.

ತಿತ್ಲ್ಯಾಕ್ ರಣಧೀರ್ ಸಿಂಗಾಕ್ ಆಪಂವ್ಕ್ ಧಾಡ್ಲೆಂ ತಾಣೆಂ,
ವೇಳಾನ್ ರಣಧೀರ್ ಸಿಂಗ್ ಥೈಂ ಪಾವ್ಲೊ.

“ರಣಧೀರ್... ಆಜ್ ಭಾರತಾ ಥಾವ್ನ್ ಕಾಗಾಳ್ ಆಯ
ವಿಷಯ್ ಭಾರಿಚ್ ಮಹತ್ವಾಚೊ ಆಸಾ. ಹೊ ವಿಷಯ್
ಪಾದ್ರ್ಯಾಕ್ ತಿಳ್ಸುಂಕ್ ಜಾಯ್... [illegible] ತರ್ ಉಪ್ರಾಂತ್ ಕಾಂಯ್ ತರೀ
ಹಾತ್ ಯಾ ಗುಸ್ಪಡ್‌ಗೊಂದೊಳ್ ಜಾಂವ್ಕ್ ಸಾಧ್ಯ್ ಆಸಾ...” ಎಲಿಯಾ
ನ್ ತೊಂಡಾರ್ ಎಕಾ ಥರಾಚಿ ಭಿಂಯೆಕಾಚಿ ಛಾಯಾ ಪಾಂಗರ್ಲಿ,
ತೊ ವಿಷಯ್ ತಿತ್ಲೊಯಿ ಮಹತ್ವಾಚೊ ಮ್ಹಣ್ ಸಾಂಗ್ಚ್ಯಾ ರೀತ್
ಗಮನಾಂತ್ ದವ್ರುನ್ ಸಾಂಗ್‌ಲ್ಲೆಂ.

“ತಿತ್ಲೊಯ್ ಮಹತ್ವಾಚೊ ವಿಷಯ್...? ತಿತ್ಲೊ ಆಂವ್ಸರ್
ಸೆರ್... ಆಜ್ ಫಾಲ್ಯಾಂ ಪಾದ್ರ್ಯಾಚೆಂ ಫೋನ್ ಯೆತಲೆಂ... ತದಾ
ತಾಕಾ ಹ್ಯಾ ವಿಶಿಂ ಕಳಯ್ತ್ ನ್ಹಂಗಿ?” ರಣಧೀರ್ ಸಿಂಗ್ ಖಂಚೆಗೀ
ಸಾಂಬಾಳ್ನ್ ಪರಿಂ ಉಲಯ್ಲೊ.

“ಆಂವ್ಸರ್ ಜರೂರ್ ಆಸಾ ರಣಧೀರ್... ಆನಿ ಆತಾಂ “ಕ್ರಿ
2000” ಉಡಾವಣ್ ಕರುಂಕ್ ಥೊಡೆಚ್ ದೀಸ್ ಮ್ಹುಳ್ಳಿಪರಿಂ ಉರ್
ಆನಿ ಭಾರತ್ ಸರ್ಕಾರಾನ್ ಆಜ್ ನವೆಂಚ್ ಸರ್ಕ್ಯೂಟ್ ರಚನ್
ಧಾಡ್ಲ್ಯಾಂ, ಹ್ಯಾ ವಿಶಿಂ ಆಮಿಂ ಜಾತಾತಿತ್ಲ್ಯಾ ವೆಗಿಂ ನಿರ್ಧಾರ್
ಜಾಯ್...” ಎಲಿಯಾವರ್ಸಾನ್ ಸುಡಾಳಾಯೆನ್ ವಾಟ್ ನೀಟ್ ಕರ
ಪಳೆಲೆಂ, ರಣಧೀರಾನ್ ಲಿಪಂವ್ಚ್ ಸಂಗತ್ ತಾಚ್ಯಾಚ್ ತೊಂಡಾ
ಭಾಯ್ರ್ ಕಾಡುಂಕ್ ತೊ ಆಶೆತಾಲೊ.

“ದೆಕುನ್ ಆತಾಂ ಹಾವೆಂ ಕಿತೆಂ ಕರಿಜಾಯ್?”

“ಕಿತೆಂಚ್ ಕರ್ಚೆಂ ನಾಕಾ... ಹ್ಯಾ ಬಾಬ್ತಿಂ ವಡಾಳಾ ಪಾದ್ರಿ

ಾಹೆತ್ ಎಕ್ಸ್ಟೆಂಯ್ ಕರುಂಕ್ ಜಾಯ್... ತುಜೆಲಾಗಿಂ ಪಾದ್ರಿ ನಂಬರ್ ಆಸಾ?"

ೀನ್ ನಂಬರ್..." ಪಾದ್ದೆಲ್ಲ್ಯಾಪರಿಂ ಕರಿಲಾಗೊಣ್ ರಣಧೀರ್, ಂ ಜಾಲೆಂ... ಕಳಿತ್ ನಾ?"

ತ್ ಆಸಾ... ಪುಣ್ ಕೊಣಾಕ್ಚ್ ದೀಂವ್ಕ್ ನಜೊ ಮ್ಹಳಾಂ!"

ಣಾಕ್ಚ್ ಮ್ಹಳ್ಯಾ ಸಬ್ದಾಚೊ ಅರ್ಥ್ ಕಿತೆಂ ರಣಧೀರ್? ಹಾಂವ್ ಾವೆಣ್ ವಿರೋಧ್ ನ್ಯಂ, ತುಕಾ ಮ್ಹಜೆರ್ ಆನಿಕೀ ದುಭಾವ್

ಂ ಕಾಂಯ್ಚ್ ನಾ...."

್ ಭಿಯೆತಾಯ್ ಕಿತ್ಯಾಕ್?" ಎಲಿಯುವರ್ಸನ್ ಶೀದಾ ಸವಾಲ್

ಯುವರ್ಸನಾಚಾ ಉತ್ರಾಂಚಾ ಶೈಲೆಕ್ಚ್ ರಣಧೀರ್ ಗಳೊನ್ ಜೂನ್ ರಣಧೀರ್ ಥೊಡಿಂ ಸತಾಂ ಆಪ್ಣ ಥಾವ್ನ್ ಲಿಪಯ್ತಾ ಎಲಿಯುವರ್ಸನಾಚಾ ಗಮನಾಕ್ ವಚಾನಾಸ್ತಾಂ ರಾವ್ಲೆಂ ನಾ, ಎಕಾ ಕಾಗ್ದಾಚೆರ್ ರಣಧೀರ್ ಸಿಂಗಾನ್ ಪಾದ್ರಿಚೆಂ ಫೋನ್ ರವ್ನ್ ದಿಲೆಂ.

ಕ್ಯೂ," ಎಲಿಯುವರ್ಸನ್ ತೆಂ ಕಾಗದ್ ಜೊಗಸಾಣೆನ್ ಬೊಲ್ಸಾಂ ನ್ ರಣಧೀರ್ ಸಿಂಗಾಲಾಗಿಂ ಮುಖಾಲ್ಯಾ ಉಲವ್ಣ್ಯಾಕ್ ಆಯ್ತೊ

ರತಾ ಥಾವ್ನ್ ಆಯಿಲ್ಲ್ಯಾ, ಕಾಗ್ದಾ ಪ್ರಕಾರ್ ಆತಾಂ ಆಮಿಂ ಭಾರತೀಯ್ ಮಾಣ್ಸಾಂ ಖಾತಿರ್ ದೆಶಳ್ಯಾಂಕ್ ವರ್ತಿ ಘಾಲೆಜ್ ಜೈ ಪಡ್ತಾ... ಭಾರತಾಕ್ ಸೆಟಿಲೈಟಾಚಾ ಸಹಾಯೆನ್ 'ಕ್ರೀಪರ್' ಉಡಾವ್ಣೆಚೆಂ ನೇರ್ ಪ್ರಸಾರ್ ದಾಕಂವ್ಕ್ ಜಾಯ್ ಪೈ, ತ್ಯಾ . ಎ. ಆನಿ ಸೆಟಲ್ಲೈಟಾ ಪಾಧೆಂ ಸಂಪರ್ಕ್ ಆಸಾ ಕರ್ಚೆಂ ತಸಲೆಂ ರಚನ್ ಜಾಂವ್ಕ್ ಜಾಯ್..." ಎಲಿಯುವರ್ಸನ್ ರಣಧೀರ್ ತೊಂಡಾಕ್ ಪಳೆಲೆಂ.

ತ್ತ್ ಭಾರತಾಚಾ ಪ್ರಮುಖಾಂಕ್ ವರಾತ್ ನೈ ಆವರ್ಬ್ ಪಾಗ್ಡಾ ಾ, ಮುಖ್ಯಾಂಕ್ಯಿ ಹಾಚಿ ಯಶಸ್ವಿ ಪಳೆಂವ್ಕ್ ಆಶಾ ಉಬ್ಜಲ್ಯಾ,

ಆಸೊಂಕ್ ಪುರೊ... ತಾಂಚಿ ಖಾತಿರ್‌ಯೀ ಹೆಂ ಆಮಿಂ ಕರುಂಕ್ ಜಾಯ
ರಣಧೀರ್ ಸಿಂದಾನ್ ಎಲಿಯಾವರ್ಸಾಚಾ ಉತ್ರಾಂಕ್ ಆಪ್ಲೊ
ವೊಳಯೊ.

"ಬೊರೆಂ ತರ್... ಹೆಂ ಕಾಮ್ ಹಾಂವ್ ತುಜಾ ತಾಬೆನ್ ದಿ
ದೊಗಾಂಯ್ಜಿಂ ಕಾಮಾಂ ಆಮಿಂ ಕೆಲ್ಲ್ಯಾಬರಿಂ ಜಾತಾತ್ ಆನಿ ಕಾಂಯ್
ದ್ರ್ ನಾಸ್ತಾಂ ಆಮ್ಜೆಂ ಮಿಸಾಂವ್ ಆಖೇರ್ ಕರುಂಕ್ ಕಷ್ಟ್ ಜಾಯ್ನಾಂತ್.
ಎಲಿಯಾವರ್ಸಾನ್ ಎವರ್ಸಿಲೆಂ.

"ಪುಣ್ ಸರ್... ಆಮಿಂ ಆತಾಂ ಸರ್ಕ್ಯುಟ್ ತಯಾರ್ ಕತಾ
ಆಮ್ಕಾಂ ಗರ್ಜ್ ಆಸ್ಜ ತಿತ್ಲ್ಯೊಟ್ಜ ತಯಾರ್ ಕರುಯಾಂ. ಭಾರತೀ
ನಿ ವಿಚಾರ್ಲ್ಯಾರ್ ಹೆಂ ಭಾರತೀಯಾಂ ಖಾತಿರ್ ಮ್ಹಣ್ಯಾಂ. ಪುಣ್
ಯೋಜನ್ ನಿಮಾಣ್ಯಾ ಘಡ್ಯೆ ಆಮ್ಜ್ಯಾ ಪಂಗಡ್ ಆಕ್ರಮಣ್ ಕರ್ತಾ ಜಾ
ನ್ ಉಪ್ರಾಂತ್ ಆಮ್ಜ್ಯಾ ವಿಚಾರ್ ಕರುಂಕ್ ಕೊಣೇ ಅಸ್ಜೇನಾ" ರಣಧೀ
ಜಯತ್ಯಾಚೊ ವ್ಹಡ್ ಹಾಸೊ ಹಾಸ್ಲೊ.

ಎಲಿಯಾವರ್ಸ್ ಫಕತ್ ಶಾಮ್ಕ ಹಾಸೊ ಹಾಸ್ಲೊ.

"ರಣಧೀರ್, ತುಂ ಹುಶಾರ್ ಪುಣ್ ನಾಂಯ್?"

"ತಶೆಂ ಕಾಂಯ್ ನಾ ಸರ್..."

"ವ್ಹಡೊಲ್ ಭಾರತೀಯ್ ಕಾಗ್ದಾ ಏಶಿಂ ಆನಿ ಸರ್ಕ್ಯುಟ್ ರ
ಕಾಯಾರ್ ಏಶಿಂ ಸಾಂಪ್ಡ್ತಾನಾ ತುಜೆಂ ತೊಂಡ್ ಬಾಂವೊನ್ ಗೆಲ್ಲೆಂ ವ್ಹಜಾಗ
ಪಾರ್ ಗೆಲೆಂ, ಕಾಂಯ್ ತರೀ ದುಃಖಾವ್ ಯಾ ಬೆಜಾರಾಯ್
ಭೊಗ್ಲ್ಯಾ?" ಎಲಿಯಾವರ್ಸಾನ್ ಶೀದಾ ಸವಾಲ್ ಕೆಲೆಂ.

"ಕಾರಣ್ ಕಾಂಯ್ ವಿಶೇಷ್ ನಾ ಸರ್.... ಆಮಿಂ ಇತ್ಲೆ ದೀಸ್
ನ್ ಹೆಂ ಕಾಮ್ ಭೋವ್ ನಾಜೂಕಾಯೆನ್ ಕರುನ್ ಆಸಾಂವ್,
ಆಖೇರಿಂಚ್ಯಾ ಘಡಿಯೆ ಆಮ್ಜೆರ್ ಕಾಂಯ್ ಅನ್ಯಾರ್ ಯೋಕ್‌ಗೀ ಮ್ಹಳ್ಳೆಂ
ಮಾಕಾ. ತುಮ್ಜ್ಯಾ ನಿರ್ದೇಶನಾ ವಯ್ರ್ ಹೆಂ ಕಾಮ್ ಚಲ್ತಾ
ಭಾರತ್ ಸರ್ಕಾರಾಕ್ ಕಳಾತ್ ತರ್ ಹೆಂ ಯೋಜನ್ ನಿಷ್ಫಳ್
ಕಿತ್ಯಾಕ್ ತುಮಿಂ ಲಿ.ರೆವ್ಸ್ ಡೆಕ್ಯಾಚಾ ಸ್ಥಾನಾರ್ ಆಸಾತ್, ಹೊ ಏಮ
ಏಕಾದಾವೆಳಾ ಹಾಚಾ ಆದಿಂಚ್ ಆಮ್ಕಾಂ ಕಳಿತ್ ಜಾಲ್ಲೆಂ

ಸಂಕಷ್ಟ್ ಆವ್ಮ್ಟಿರ್ ಯೆತ ತೆಂ ಸಾಂಗೊಂಕ್‌ಚ್ ಜಾತನಾಂತ್
ರಯರಾಕಂತ್ ಆವಿಂ ಹೆಂ ವಿಷಯ್ ಗುಪ್ತಿತಿಶಿಂ ದವರ್ಲಾಂದೀ,
ಂಖಾರಿಂ ಮುಂಖಾರ್ಸ್ಸಂಕ್‌ಜಾಯ್, ಸಾಸ್ಸ್ವ ತಿತೆಂಲ್ಲ ವಿಷಯ್
ವಚೊಂಕ್ ನಜೊ, ತಶೆಂ ಕಾಂಯ್ ಜಾಯ್ತ್ ಜಾಲ್ಯಾರ್
ಹಾಯ್ಕ್ ಜಾತಲ್ಯಾವ್..." ರಣಧೀರ್ ಸೀದ್ ಬೆಜಾರಾಯೆನ್
ಂ ಭೊಂಗ್ಣ್ಣಿಂ ಉಲಯ್ತಾಲೊ,

ಣಧೀರ್..." ಉಲೊ ಕೆಲೆಂ ಎಲಿಯಾವರ್ನ್ನ ಹಳು ಕಾಳ್ಯಾನ್,
ನಾತ್‌ಲ್ಲೆಂ ಭ್ಯಂ ತುಕಾ ಆತಾಂ ಕಶೆಂ ಉಬ್ಜಲೆಂ? ಹ್ಯಾ ಸಂದೇಹಾ
ಕಿತೆಂ?"

ೀರ್ ಚೊರುಂಕ್ ವೆತಾನಾ ಯಾ ಚಿಂತಾನಾ ಕಾಣಾ ತಿತ್ಲೆಂ ಭ್ಯಂ
ಪುಣ್ ಚೊರುಂಕ್ ವ್ಹೆಣೊನ್ ಹಾತ್ ಘಾಲ್ತಾನಾ ವಿಶ್ರೀಕ್
ಖ್ಯಂ...!"

ಜಾ ಉತ್ರಾಂ ಪ್ರಕಾರ್ ಆತಾಂ ನಿವರಾಣ್ಯಾ ಹಂಕಾರ್ ಕಾಂಯ್
ಘೆಡ್ತಾ ವ್ಹಣ್ಣಿ ತುವೆಂ... ರಣಧೀರ್, ಸತ್ ಸಾಂಗ್... ತುಕಾ
ದುಬಾವ್ ಆಸಾ?"

...ಶ್ಯ... ಬಿಲ್ಕುಲ್ ನಾ... ತಶೆಂ ಕಾಂಯ್‌ಚ್ ನಾ ಸರ್... ಆವಿಂ
ಂನಿ ಏಕ್ ವಿಷಯ್ ಮುನಾಂತ್ ವಾನದಟ್ಟ್ ಕರುಂಕ್‌ಜಾಯ್,
ಕರ್ತಾಂವ್, ತೆಂ ಪಾದ್ರಿ ಖಾತಿರ್ ಕರ್ತಾಂವ್ ಆನಿ ಜೆಂ ಕಿತೆಂ
ತೆಂ ಭಾರತಾಚಾ ನಿಸ್ಸಂತಾನಾ ಖಾತಿರ್ ಕರ್ತಾಂವ್ ಮ್ಹಳ್ಳೆಂ
ವೊಂಕ್‌ಜಾಯ್..."

ಂಗಾತಾಚ್ ಹೆಂ ಯೋಜನ್ ಭಾರತ್ ಸರ್ಕಾರಾಚೆಂ ಮ್ಹಳ್ಳೆಂ
ಸ್ತ್ರನಾತ್ಲ್ಯಾರ್ ಜಾಲೆಂ..." ಎಲಿಯಾವರ್ನ್ನ ರಣಧೀರಾಚಾ
ಆಪ್ಲಿಂ ಉತ್ರಾಂ ವೇಳಯ್ಲಿಂ,

ರ್ ಆತಾಂ ತುಕಾ ದುಭಾವ್ ಕೊಣಾಚೆಂ?"

ಣಾಕಾ ಮ್ಹಜೆರ್‌ಚ್ ದಬಾವ್ ಶಿವಾಯ್ ದುಸ್ರ್ಯಾ ಕೊಣಾಚೆರ್‌ಚ್
ಜೆ ಥಾವ್ನ್ ಕಾಂಯ್ ಪ್ರವಾದ್ ಘಡಾನಾತ್ಲ್ಯಾರ್ ಪುರೊ
ಂಚ್ ಹಾವೆಂ ಮಾಗ್ಣೆಂ..."

"ತಶೆಂ ಕಾಂಯ್ಚ್ ಜಾಂವ್ಚೆಂನಾ ರಣಧೀರ್..." ಧೈರ್ ದೀ
ಲಾಗ್ಲೊ ಎಲಿಯಾಸ್. "ಸದಾಂ ಧೈರ್ ಎಕ್ಸ್‌ಪ್ಲೊಯರ್ ಕರ್ ಆನಿ ಕ
ಕಾಳ್ಜಾಂತ್ ಭರ್... ಧೈರಾಧಿಕ್ ಮನಿಸ್ ಕೆದಳಾರೀ ಸಲ್ವಾನಾ..."

"ಥೆಂಕ್ಯು ಸರ್... ಹಾಂವ್ ಪ್ರಯೋಗಾಲಯಾಕ್ ವೆತಾಂ ಆನಿ ಟ
ಆನಿ ಸೆಟಲೈಟಾ ವಾಧೆಂ ಸಂಪರ್ಕ್ ಆಸಾ ಕರ್ಚೆಂ ಸರ್ಕ್ಯುಟ್ ರ
ಕರ್ತಾಂ..." ರಣಧೀರ್ ಉಟೊನ್ ಉಬೊ ಜಾಲೊ. ತಾಚಾ ಕೊ
ರ್ ಆಜೂನ್ ಸಜೀವ್ ಕಳಾ ಯೇಂವ್ಕ್ ನಾತ್'ಲ್ಲಿ.

"ಜಾಯ್ತ್ ರಣಧೀರ್..."

ರಣಧೀರ್ ಭಾಯ್ರ್ ವೆಚೆಂಚ್ ಪಳೆವ್ನ್ ರಾವ್ಲೊ ಎಲಿಯಾಸ್. ತಾ
ವ್ಯಕ್ತಿತ್ವ್ ಜೊಕುನ್ ಪಳೆಲೆಂ, ರಣಧೀರ್ ಪಳೆತಾನಾ ಧೈರಾಧಿಕ್ ಆಸ್ಲ್ಯಾ
ದಿಸ್ಲ್ಯಾರೀ ಭಿತರ್ ಪರಾತ್ರ್ ಪೊಳ್ಯಾರಾ, ಸ್ವಭಾವಾಚೊ ಮ್ಹಳ್ಳೆಂ ತಾ
ಕಳೊಂಕ್ ಚಡ್ ವೇಳ್ ಲಾಗ್ಲೊ ನಾ, ಪುಣ್ ತಾಚಾಚ್ಯಾ ಕಾಯ
ವಯ್ರ್ ಅಭಿಮಾನ್ ಆಸ್ಲೊ ದಿಸ್ಲೊ ತಾಕಾ. ಸಾಂದಾತಾಚ್ಯಾ ಎಲಿಯಾ
ಚಾ ಮುಖೇಲ್ಪಣಾ ವಯ್ರ್ ರಣಧೀರಾಕ್ ದುಬಾವ್ ಆಸ್ಚೆ ಪರಿಂ ಭೊಗ್ಲೆಂ

ಎಲಿಯಾಸಾಚೊ ಜೀವ್ ಬಾರೀಕ್ ಕಾಣ್ಸರ್ಲೊ.

ವಾರೆಂ-ವಾದಾಳಾಕ್ ಫುಡ್ ಕರುನ್ ಯಶ್ ವಿಪ್ರೀತ್ ಹಿಂವಾಕ್ ಆ
ಒಡ್ಡ್ಯಾವ್ನ್ ರಾವಲ್ಲ್ಯಾ ಜಿವಾಪರಿಂ ತಾಚಾ ಅಂಗಾರ್ ಲೊಕೆಪ್ ಉಬಿ ಜಾ

'ರಣಧೀರಾಕ್ ಅಸಲೆಂ ಭಗಾಪ್ ಉದೆಜಯಂ ಜಾಲ್ಯಾರ್ ಕಾರಣ್ ಕ
ಆಸ್ಕೆತ್? ಆಪುಣ್ ಖ್ಯಂ ತರೀ ಚುಕ್ಲಾಂ? ಪಾದ್ರಿಚೆಂ ವಿಸಾಂದ್ ಮ್ಹಣ
ಭಾರತ್ ಸರ್ಕಾರಾಕ್ ಆಪುಣ್ ಕುಮಾಕ್ ಕರ್ವಾಂ ಮ್ಹಳ್ಳೆಂ ಚಿಂತಪ್ ಉದೆಲ

ಯಶಾ ಮ್ಹುಜೆಂ ನಟನ್ ಲಾರೆನ್ಸ್ ಡೆಕ್ಯಾಪರಿಂ ಜಾಯ್ನಾ?

ಯಶಾ ಆಪ್ಣಾ ಭಿತರ್ಲ್ಯಾ ಪಂದ್ರಾಂತ್ ವಾಟೆ-ಶಿಟೆ ಜಾಲ್ಯಾತ್?'

ಅಸಲಿಂ ಸಬಾರ್ ಸವಾಲಾಂ ಎಲಿಯಾಸಾಚ್ಯಾ ಮಾತ್ಯಾಂತ್ ಉದೆಲಿಂ.

ಕಾಳ್ಜಾಂತ್ ಏಕಾ ಥರಾಚಿ ಕಾವ್ಜಣ್ ಭರೊನ್ ಆಯ್ಲಿ. ಕಿತ್ಲೆಂ ಮ್ಹ
ಕಿತ್ಲೆಂ ಚಿಂತ್ಲ್ಯಾಂ ಮ್ಹಳ್ಯಾರೀ ತಾಕಾ ಕಳಾನಾ ಜಾಲೆಂ, ಮಿರ್ವಿರ್ಗ್ರಿ ಲೋ
ದುವಾವ್ಯಾ ಹಾತಾನ್ ಘಾಷ್ಟಿಲ್ಯಾರೀ ಸ್ಥಿತಿಂತ್ ಆಯಿಲ್ಲಾ ಪರಿಂ ಭೊಗ್ಲೆಂ
ತಾಕಾ. ಕದೆಲಾರ್ ವೊಣ್ಕ್ಯಾನ್ ಏರಾವರ್ ಘೆತ್ಲೊ ತಾಣೆಂ.

ಂಜೊ್ರ ಫ್ರಾನ್ಸಿಸ್' ಸಲ್ಡಾನ್ಹಾ, ಬಂಟ್ವಾಳ್'

16. ನವೆಂ ವಿಸಾಂವ್

ಧಾಂಪುನ್' ಆದ್ಲಿಂ ಘಡಿತಾಂ ವಿಸ್ರೊಂಕ್' ಪಳೆಲಿಂ,
ಪರತ್' ತೀಂಚ್' ಘಡಿತಾಂ,
ಚಿಂತ್ನಾಂ... ಶಿಂಖ್ಯೆ ರುಪಾರ್' ದೊಳ್ಯಾಂ ಸಾವ್ಳ್ಯಾಲ್' ನಾಚ್ಚಂ
ತ್ರಲೆಂ,
ಘಾರ್' ಭಾರತ್' ದೇಶಾ ಖಾತಿರ್' ಸೆವಾ...
' ಕಚ್ಯಾ ಸಂಸ್ಥ್ಯಾಚಿಂ ಕರ್ತುಬಾಂ ಉಪ್ರಾಂತ್'
ಕರೆಡ್' ರುಪ್ಯಾಚೆಂ ಟ್ಲೇಕ್' ಮೋಯರ್'...
ಸಂಗಿಂ ಮೊಳೊವ್' ಘಾಂಟ್ಯಾಕ್' ಕೆಲ್ಲೊ...
್ರಾಂತ್' ವಿಸಾಂವ್' ಹಾತಿಂ ಘೆತ್'ಲ್ಲೊ,
ಉಪ್ರಾಂತ್'ಪಯ್ಣ್ ಕರುನ್' ಲಾರೆನ್ಸ್' ಡೆಕ್ಯಾಚೆಂ ಸ್ಥಾನ್' ಆಕ್ರ

ತ್ತಾಂ ಹ್ಯಾ ಕಡಾಳ್' ಪಿಂಜ್ರ್ಯಾಂತ್ಲೆಂ ಜೀವನ್',
ಪರಿಂ ಜೀವನ್' ಆನಿ ತಿಂ ನವೀನ್' ಘಡಿತಾಂ...
ವನ್' ವ್ಹಾಳ್ಯಾರ್' ಸ್ಪರ್ಧೊ... ಸ್ಪರ್ಧ್ಯಾಂತ್' ಫಕತ್' ಖಾತ್ರ
ರ್'... ಜಿಕ್ಲ್ಯಾರ್' ಪಯ್ಸ್'... ಸಲ್ವಾಲ್ಯಾರ್' ಆವ್ಮಾನ್' ನ್ಹೆಂ...
ರೀತಿಚೆಂ ಧೈರ್' ಯಶ ಶೆಂಡ್'..." ಇತ್ಯಾದಿ ಸ್ವಾಭಿಮಾನಾಚಿ
ಚಿಂತ್ಪಾಚಿಂ ಚಿಂತ್ನಾಂ ಮಾತಿಂತ್' ಉಡೆತಾನಾ ವಿಲಿಯಾಮ್ಸಾಚಾ
ಈಟ್' ಮೆಳ್ಳ್ಯಾ.... ಬಾಪ್ಯಾದ್' ಥಿರ್' ಜಾವ್ನ್' ಉದೆಲಿ,
' ರಣಧೀರ್' ಸಿಂದಾನ್' ದಿಲ್ಲ್ಯಾ ಫೋನ್' ನಂಬ್ರಾಚೆಂ ಉದ್ದಾರ್'
ತಿ,
ರಾಣ್' ಬೆಲ್ಸಾರ್' ಹಾತ್' ಘಾಲುನ್' ಆದಾತ್' ಭಾಯರ್',
ಶೆಂ,
ರ್' ಬರಯಿಲ್ಲ್ಯಾ ನಂಬ್ರಾಂಚೆರ್' ಗಮನ್' ದಿಲೆಂ,
ೇ ಬಾಪ್ರೇ..."
ರ್' ಪರತ್' ತುಲನ್' ಕೆಲೆಂ,

"ಖ್ಯಂಚ್ಯಾ ದೇಶಾಚೆಂ ಕೋಡ' ನಂಬರ' ಜಾವ್ಯೆತ' ಹೆಂ?"

ಪಾಕಿಸ್ತಾನ' ಯಾ ಭಾರತಾ ಭಿತರ್ಲೆಂ?

ತರ' ಪಾದ್ರಿನ' ಆಸ್ಚೊ ಸಾರ್ಕೊ ಜಾಗೊ ಖ್ಯಂಚೊ.

ಸುರ್ವೆಚಿಂ ಪಾಂಚ' ನಂಬ್ರ್ಯಾಂ ಗಾಂವಾಚೆಂ STD ಕೋಡ' ನಂ ಸಾಂಗ್ತಾತ. ತ್ಯಾ ಖಾತಿರ' ತೆಂ ಗಾಂವಾಚೆಂ ನಾಂವ' ಸೊಧುನ' ಕಾಡ ಇಂಟರ'ನ್ಯಾಶನಲ' ಟೆಲಿಫೋನ' ಡಿರೆಕ್ಟರಿ ಉಗ್ತಿ ಕೆಲಿ ಎಲಿಯಾಸಾನ'...

ತಾಕಾ ಅಜಾಪ' ದಾಕೊವ' ಆಸ'ಲ್ಲೆಂ.

"ಪಾಕಿಸ್ತಾನಾಂತ್ಲ್ಯಾ ಕರಾಚಿಚೆಂ ತೆಂ ಫೋನ' ಕೋಡ' ನ ಜಾವ್ನಾಸ'ಲ್ಲೆಂ."

ಡಾಕ್ಟರ' ಎಲಿಯಾಸಾಕ' ವಿಶೇಷ' ಅಜಾಪ' ಭಗ್ಲೆಂನಾ.

ಜರ' ಹೆಂ ವಿಸಾಂವ' ಇತ್ಲ್ಯಾ ಸುಗಮ' ರೀತಿನ' ಚಲ್ತಾ ಜಾಯ' ತಾಚ್ಯಾ ಪಾಟ್ಲ್ಯಾನ' ಬಳಿಷ್ಟ ರಾಷ್ಟ್ರಾಚೊ ಹಾತ' ಆಸಾಜಾಯ'. ಆನಿ ರಾಷ್ಟ್ರಾಕ' ಭಾರತಾವಯ್ರ' ದ್ವೇಷ' ಆಸಾಜಾಯ', ಡಾ| ಎಲಿಯಾ ಹೆಂ ಪೂರಾ ಪಯ್ಲೆಂಚ' ಕಳಿತ' ಆಸ'ಲ್ಲೆಂ. ಇತ್ಲಿ ಶಿರಗೋಡಿ ಚಲ್ಲ್ಯಾ ಜಾಲ ಹಾಚ್ಯಾ ಪಾಟ್ಲ್ಯಾನ' ಫಕತ' ಪಾಕಿಸ್ತಾನ' ದೇಶ' ಆಸಾ. ಶಿವಾಯ' ದ ಆಸೊಂಕ' ಸಾಧ್ಯಚ' ನಾ, ಬರ್ಮಾ ಆನಿ ಭಾಂಗ್ಲಾ ತಸಲಿಂ ಸಜಾರಿ ರಾ ಭಾರತಾಕ' ಸವಾಲ' ಉಡಂವ್ಚೆಂ ತಿತ್ಲೆಂ ಸಕ್ತಿವಂತ' ನ್ಹಂಯ್ ವಹಾತ್ರ' ನ್ಹಂ ಕೀ ಪಯ್ಲೆಂ ಸಾಹಸ' ಕರುಂಕ' ನಾಕಾಚಿ ತಾದಿ ಹೆಣಾಗ್ದಾವ'. ಅವ್ಯಯಾ ಜಾಲ್ಯಾಂ.

ದುಸ್ರಿಂ ರಾಷ್ಟ್ರಾಂ ತ್ಯಾ ವಿಷ್ಯಾಂತ' ಅಂವ್ಸೊರಿ ನ್ಹಂಯ್.

ಅಮೇರಿಕಾ ಆನಿ ರಷ್ಯಾ ದೊನೀನ' ಪ್ರಬಲ' ರಾಷ್ಟ್ರಾಂ, ಆನಿ ತೃತೀ ರಾಷ್ಟ್ರ ಯಾ ತಟಸ್ಥ ನೀತಿಕ' ಪೆಗೊನ' ಧರುನ' ಪ್ರಬಲ' ಸ್ಥಾನ' ಜಾಲ್ಲ್ಯಾ ಭಾರತಾಕ' ರಥಾಜಾಕ' ಪ್ರಚೋದನ' ಕರ್ಚೆಂಚ' ಪಾಕಿಸ್ತಾ ವಿಶಿಷ್ಟ ಜಾಳ' ಜಾವ್ನಾಸಾ.

ಭಾರತಾಕ' ಸ್ವಾತಂತ್ರ್ ಮೆಳ್ತಾನಾ ಭಾರತ' ದೊನೀನ' ವಾಂಟೆ ಜಾ ಊರ್ಜಿತ' ಜಾಲೆಂ. ಮಹಾತ್ಮಾ ಗಾಂಧಿಕ' ಭಾರತಾಚೆಂ ವಿಭಜನ' ಆಸ'ಲ್ಲೆಂ. ಪುಣ' ಮುಸ್ಲಿಮ' ಲೀಗ' ಮಹಮ್ಮದ' ಅಲಿ ಜಿನ

MELVYN RODRIGUES
PRESIDENT, KAVITA TRUST

ವ್ಹಾಣ್ ವಹಾಂದುನ್ ಘೆವುನ್ ತಾಂಟೆಯಿಟ್ ಎಕ್ ರಾಷ್
ಪಾಕಿಸ್ತಾನ್ ಜಾವುನ್ ಪರಿವರ್ತಿತ್ ಕೆಲ್ಲೆಂ ಆಕಾಂ ಫಕತ್, ಇತಿ
ನ್ ಉಲಾರ್ಂ,
ಣ್ ಸ್ಪರ್ಧೆರ್ ವಾಡ್ಲ್ಯಾ.
ಧಿಕಾರಿಂಚೆಂ ರಾಜ್ ಪಾಕಿಸ್ತಾನಾಂತ್ ವಾಡೊನ್ ಆಯ್ಲಾಂ ತರ್
ತ್ವ ಭಾರತಾಂತ್ ಮುಖಾರ್ ಜಾಲೆಂ,
ಂತ್ಲ್ಯಾ, ಉಪಾತ್ರಾಂತ್ ಅಡೊನ್ ಪಯರ್ಾಂತ್ ಕಾಶ್ಮೀರಾಚಿ ಗಡ್
ಲಾ ಮದ್ಲ್ಯಾ, ಸ್ಪರ್ಧ್ಯಾಕ್ ಎಕ್ ನೀಬ್ ಜಾವುನ್ ಉಲಾರ್ಂ,
ೀ ದೇಶಾಚಿ ಗೊಧ್ಯಾಚಾರಿ ಹ್ಯಾ, ಗಡಿ ಪ್ರದೇಶಾಂತ್ ಭೆಂವೊನ್
ಡೊನ್ ಆಸಾತ್, ಆನಿ ತ್ಯಾ ಶಿಕಿದ್ ಭದ್ರತಾ ಕ್ರಮ್ ಬಿಗ್ಡಾನ್

ಯಿಶ ರಶ್ಯಾಚಿಚ್ ಖಂತ್,
ೀ ದೇಶಾಂ ಥಾವ್, ಹಾತೆರಾಂಚಿ ಸೊದ್ನಾಂ,
ೀ ದೇಶಾಂನಿ ಪ್ರಬಲ್ ರಾಷ್ಟ್ರಾಂ ಥಾವ್, ರಶ್ಯಾಚಾ ವಿವಶಾಕ್
ತ್ಯಾದಿಂಚೆಂ ಆವಂದ್ ಸುರುಂಕೆಲೆಂ,
ಗಾತಾಚ್ ಸ್ವದೇಶಾಂತ್ ಬಾಂಬ್ ಸ್ಫೋಟಕ್ ಆನಿ ವಿವಶಾನಾಂ
ತಯಾರಾಯರ್, ರಶ್ಯಾಚಾ ಕಣ್ ಆಯ್ತ್ಯಾಂ ಕರ್ಚೆಂ ಸದಾಂಚೆಂ

* * *

ಪ್ರಯೋಗಾಲಯಾಂತ್ ವಿಲಿಯಾಮ್ಸ್ ಚಿಂತಾ ಪಾದ್, ಜಾಲ್ಲೊ,
ಜೆಟ್ ಪೀಸ್ ಬಾಕೀ ಉರ್ಲ್ಲೆ, ಕ್ರೇಮರ್ - 2000 ಟಾ ಉತಾ

ಯೋಗಾಚಿ ಹಂತ್ ಹಂತ್ ಮುಖಾರ್ಸನ್ ವೆತಾಲೆ,
ತ್ ಸರ್ಕಾರಾಕ್ ಪ್ರಯೋಗಾಚಾ ಹಂತಾ ವಿಶಿಂ ವಿವರ್ ತವಳ್ತ
ತ್ ಜಾತಲೊ.
ಪಾದ್ರಿಕ್ಯಿಲ ರಿಪೋರ್ಟ್ ಹಂತ್ - ಹಂತಾಂನಿ ಪಾವಿತ್

ಆನಿ ಆಜ್ ಎಲಿಯಾವಣ್ಸಾಕ್ ನವಿ ತಕ್ಲಿ ಫಡಾಫಡ್ ಆರಂಭ್ ಜಾಲ್ಲಿ.

ತಿತ್ಲ್ಯಾರ್ ಭಿತರ್ ರಿಗೊನ್ ಅಪ್ಣಾಚಾ ಕುಶಿನ್ ಪ್ರತ್ಯಕ್ಷ್ ಜಾ
ರಣಧೀರ್ ಸಿಂದಾರ್ ದೆಖೊನ್ ಎಲಿಯಾವಣ್ಸಾಕ್ ಅಂದ್ ಸಗ್ಳೆಂ ರಾ
ಉಜ್ಯಾಚೆಂ ಆಗ್ಟೆಂ ಜಾಲೆಂ. ತಾಚಿ ಖೊಟ್ ವರ್ತಾಕ್ ಉಡೆಯಲಾಂ ವ್ಹ
ಇಬ್ರಾಪ್ಟ ಕಶೆಂ ತಡ್ವಾನ್ ರಾವ್ಲೊ ಮ್ಹಳ್ಳೆಂಚ್ ಎಲಿಯಾವಣ್ಸಾಕ್‌ಚ್ ಕಳಿತ್
ಲ್ಲೆಂ.

ರಣಧೀರ್ ಸಿಂದಾರ್ ಎಲಿಯಾವಣ್ಸಾಚೆಂ ವಿವರ್ಣ್ ಜಾಲ್ಲೆಂ ಮುಖ
ಪಳೆತಾನಾಂಚ್ ಕಳ್ಳೆಂ ಕಿತೆಂ ತರೀ ಅನಾಹುತ್ ಘಡ್ಲಾಂ ಮ್ಹಣ್.

“ಸರ್... ಕಿತೆಂ ಜಾಲೆಂ?” ರಣಧೀರ್ ಸಿಂದ್ ಸೌವರ್, ಜಾಲೊ,

“ಜಾಂವ್ಚೆಂ ಆನಿ ಪಡ್ಚೆಂ ಮ್ಹಾಜೆಂ ವೊಡೆಂ ವಹಾತ್ರ್... ತುಕಾ ದೆ
ಸೊಂಡಾಚ್ಯಾ ವಗಾಲ್ಯಾಂಡಾರ್ ಕ್ರೇಷಂ ಉಡಾವಣ್ ಕರುಂಕ್ ಭಾರಿಚ್
ನ್ಯೆಂಗಿ?”

“ಕಿತೆಂ ಉಲಯ್ತಾತ್ ಸರ್ ತುಮಿಂ?”

“ಹಾಂವ್ ಸತ್ ಉಲಯ್ತಾಂ... ತುಕಾ ಬಾಂಳ್ತ್ಯಾರ್ ಯೆಂವ್ಚ್ಯಾ ದು
ಳ್ಯಾಪರಿಂ ನಾಂವಾ ಕವಣಾಂವ್ಚೆಂ ದುವಾಳೆ ಲಾಗ್ಲ್ಯಾತ್, ಹಾಂಗಾಸರ್
ಆಟಕ್ನ್ ಕ್ರೇಷರ್ ಸೆಟ್ಟ್ ಕರುಂಕ್ ಆಸಾಂ ಹಾಂವ್, ಕಾಪರ್ ಕರು
ಸೆಟ್ಟಿಂಗ್ ಕರಿಜಾಯ್ ಹಾವೆಂ. ಆನಿ ಸರ್ವ್ ಕಾವಕ್ ಜಾತಚ್ ವ
ವೊರೆನ್ ಗೆಲ್ಲ್ಯಾಪರಿಂ ಜಾಲ್ಯಾ ಮ್ಹಾಜಿ ಗತ್...” ಎಲಿಯಾವರ್ಸ್ ಶಾಪ್
ಉಲಯ್ತಾಲೊ.

“ತುಕಾ ಉಗ್ಡಾಸ್ ಆಸಾಗೀ?” ಎಲಿಯಾವರ್ಸ್ ಮುಂದರ್ಸುನ್ ಮ್ಹ
ಲೊ. “ಮಹಿನ್ಯಾ ಆದಿಂ ತುವೆಂ ಮ್ಹಾಜೆಲಾಗಿಂ ತುಜಿ ಇಬ್ರಾಪ್ಟ ಸಾಂಗ್
ಕ್ರೇಷಂ ಉಡಾವಣೆಂತ್ ಸಹಕಾರ್ ದಿಂವ್ಚ್ಯಾಕ್ ಅಪ್ಣ್ ಯೆತಾ ಮ್ಹ
ಸಾಂಗ್ಲ್ಲೆಂಯ್ ?”

“ಹಯ್ ಉಗ್ಡಾಸ್ ಆಸಾ ಮ್ಹಾಕಾ...”

“ಪುಣ್ ಹಾವೆಂ ತುಕಾ ಧೈರಾನ್ ಖೈಂಚೆಂಚ್ ಸಾಂಗೊಂಕ್
ಲ್ಲೆಂ... ಆತಾಂ ತುವೆಂ ತ್ಯಾ ಪಾದ್ರಿಚಿ ವಶೀಲಾಯ್ ಕರುನ್ ಮ್ಹಾಜೆಂ
ಕ್ಷಣ್ ಘೆಂವ್ಕ್, ಆಶೆತಾಯ್, ಪಾದ್ರಿಚೆ ಕಾನ್ ಫುಂಕುನ್ ಕ್ರೇಷ

ತ್ ಪಾತ್ರ್ ಫೆತಾಯರ್! ಬೊರೊ ತರ್... ಥೊಡ್ಯಾ ವೇಳಾನಿ
ೇನ್ ಆಯಿಲ್ಲೆಂ... ಹ್ಯಾ ಏಶಿಂ, ಪುಣ್ ಅರ್ಧ್ಯಾರ್ ಫೋನ್
ತ್ರಿಂ, ಆತಾಂ ಥೊಡ್ಯಾ ವೆಳಾನ್ ಪರತ್ ಫೋನ್ ಯೇಂವ್ಕ್
ತೆದಾಳಾ ಪೂರಾ ಕಳ್ತಾ..."
", ಏಕ್ ಖಬಾರ್ ಸಾಂಗುಂ?" ರಣಧೀರ್ ಸಿಂಗ್ ವಿಚಾರಿಲಾಗ್ಲೊ,
ಕಸಲಿ ಖಬಾರ್ ಬಾಕಿ ಉರ್ಲ್ಯಾ?"
ಷರಾಚೆಂ ಜೋಡಣ್ ಆಜ್ ಸಂಪೂರ್ಣ್ ಜಾತಾ, ಕಂಪ್ಯೂಟರಾ
ರ್ ದಿಲ್ಲ್ಯಾ ಸರ್ವ್ ಮಾಹೆತಿ ಪ್ರಕಾರ್ ಸಗ್ಳೆಂ ಸಾರ್ಕೆಂ ಆಸಾ"
ಾಶಾ ಕಳಿತ್ ಆಸಾ..." ವಿಲಿಯಮ್ಸಾನ್ ತೊಂಡ್ ಹಿವ್ಳ್ಯಾಂ ಕೆಲೆಂ,
್ ತುಮ್ಕಾಂ ಏಕ್ ಖಬಾರ್ ಕಳಿತ್ ನಾ ಸರ್?" ರಣಧೀರ್
ೋನ್ ಕಿತೆಂಗೀ ಸಾಂಗೊಂಕ್ ಆಶೆತಾಲೊ.
ಲಿ ತಿ?"
ಮ್ಜೆಂ ಮಿಸಾಂವ್ 'ಯಶಸ್ವಿ ಜಾಲ್ಲ್ಯಾ, ಖಾತಿರ್ ತುಮ್ಕಾಂ ಭಾಸಾ
ರ್ ತುಮ್ಜಾ ನಾಂವಾರ್ ಫಿಕ್ಸೆಡ್ ಕೆಲ್ಯಾತ್"
ಜಾ ಪೈಶ್ಯಾಂಕ್ ಉಡೊ ಲಾಯರ್... ತುಮ್ಜಾ ಕಾಲೆತ್ ಹಾಂವ್
ಾಂ ಜಾಲಾಂ. ತುಮ್ಜೆಂ ಕಾವರ್ ಜಾತಚ್ ಕಾವರ್ ಕೆಲ್ಲೆ ಮಾನಿ
್ಯಾಂ ಗರ್ಜೆಕ್ ಪಡಾನಾಂತ್, ತ್ಯಾ ದೆಕುನ್ ಫಿಕ್ಸೆಡ್ ಕೆಲ್ಲಿ ಸರ್ಟಿ
ಡೂನ್ ದಾಖಯ್ತಾತ್, ಆನಿ ದುಸ್ರ್ಯಾ ದಿಸಾ ಕಿಡ್ನ್ಯಾಫ್ ಕರ್ತಾ
ದಾಯರ್ಜ್ ಕರೆಯ್ತಾತ್..."
ಕ್ಟರ್... ತುಮಿಂ ಕಿತೆಂ ಉಲಯ್ತಾತ್? ತುಮ್ಜೊ ಥಾವ್ನ್
ಆನಿಕೀ ಸಬಾರ್ ಕಾವರಾಂ ಜಾಂವ್ಕ್ ಆಸಾತ್. ಆಜ್ ಹೆಂ
ಂಜ್ರ್ಯಾ ಮಿಸಾಂವ್ ಕಾಬಾರ್ ಜಾತಾ. ಸ.ಗಿ.ಬ. ತುಮ್ಕಾಂ
ಾನಾಂತ್ ಪರತ್ ಮೆಳ್ಜಾರ್ ಆಸಾ ವ್ಹಡ್ಲಿ ಸಂತೊಸಾಚಿ ಖಬಾರ್
ಾಂಗೊಂಕ್ ಆಯಿಲ್ಲೊಂ..." ರಣಧೀರ್ ಸಿಂಗ್ ನಮ್ರ್ ಜಾವ್ನ್
ೊ.
ಂ ಸತ್ ಉಲಯ್ತಾಯ್ಗೀ ರಣಧೀರ್?" ವಿಲಿಯಮ್ಸ್ ನೀಟ್

"ಧರಾತ್ ಡಾಕ್ಟರ್... ಹೆಂ ಮಿಸಿಯೋಚೆಂ ಕಾಮಾಂ ಘೆಯರಾತ್, ಆನಿ ಹಿ ಎಕ್ ಸ್ಪೆಷಲ್ ಕೀ... ಭಾರತಾಚಿಂ ಅನ್ಯೇಕ್ ಅಣುಸಂಶೋಧನೆಚಿಂ ಕಾರ್ಯಾಲಯಾಂ ತಶೆಂ ಪ್ರಯೋಗಾಲಯಾಂ ಫ್ರಾನ್ಸಾಂತ್'ಚ್ ಆಸಾ, ಹಾಂಗಾಸರ್ ನವೆಂ ಮಿಸಾಂವ್ ಜಾವ್ನ್ ಭಾರತ್ ಆನಿ ಫ್ರಾನ್ಸ್ ಸಾಂಗಾತಾ ವೇಳನ್ ನವ್ಯಾ ಅಣುಬಾಂಬಾಚೆಂ ಯೋಜನ್ ವರಾಡೂನ್ ಆಸಾತ್. ಆನಿ ಹ್ಯಾ ಅಣುಬಾಂಬಾಚೆಂ ಮೋಲ್ವಿಚಾರಣ್ ಪಳೆಂವ್ಕ್ ತುಮ್ಚ್ಯಾಚ್ ವ್ಹಾಳ್ಯಾರ್ ಡಾಕ್ಟರ್ ಲಾರೆನ್ಸ್ ಡೆಕ್ಯಾಕ್ ಘಾವೊ ಜಾತಾ ಖ್ಯಂ. ಆನಿ ತಾಚೆ ಚಾವಿ ಎದೊಳ್'ಚ್ ಜಾಂದಾಸರ್ ಮಾವಿತ್ ಜಾಲ್ಯಾ."

"ವರಾಕಾ ಮಿಸಾಂವಾ ವಿಶಿಂ ಕಳಿತ್ ಜಾಲೆಂ ಕಾಂವೆ?" ಎಲಿಯಾವ್ಸಾನ್ ವಿಚಾರ್ ಕೆಲೊ.

"ಮಿಸಾಂವ್ ಕಾಂಯ್ ವಿಶೇಷ್ ನಾ, ಕಾಂತು ಅಣುಬಾಂಬ್ ಕಶೆಂ ಕರ್ಚೆಂ ವ್ಹಾಳ್ಯಾಂ ವಿವರ್ ಆಟಾಪ್'ಲ್ಲೆಂ ಫೈಲ್ ತಯಾರ್ ಆಸಾ, ತಾಚೆಂ ಚಿತ್ರಣ್ ಹ್ಯಾ ಕೇಮರಾಂತ್ ಫಿಟ್ಟಾರ್ ಕರ್ಚೆಂ ಪರಾತ್, ತುಮ್ಚೆಂ ಕಾಮ್, ಸಾಂಗಾತಾಚ್ ಹ್ಯಾ ಕೇಮರಾಕ್ ವಿಶೇಷ್ ಸಕತ್ ಆಸಾ, ಹೆಂ ಕೇಮರಾ ಗೊದ್ರೇಜಿಕ್ ಫಿರ್ಸ್ ಜಾತಾ, ವ್ಹಾಳ್ಯಾರ್ ಹಾತಾಂ ಮ್ಯಾಗ್ನೆಟಿಕ್ ಪವರ್ ಆಸಾ, ಲೊಂಕ್ಡಾಕ್ ಆಟ್ಯಾಚ್ ಜಾತಾನಾ ಕೇಮರಾಚೆಂ ತೆಂಡ್ ಸಕಯ್ ಕುಶಿಕ್ ವರಾಲ್ವ್ಯಾನ್ ಆಸ್ತಾ. ಗೊದ್ರೆಜಿಚೆಂ ಬಾಗಿಲ್ ಉಗ್ತೆಂ ಕರ್ತಾನಾ ಉಜ್ವಾಡ್ ಬಾಹೇರ್ ಪಡ್ತಾನಾ ಹೆಂ ಕೇಮರಾಂ ಫೋಟೊ ಕಾಡ್ತಾ, ಇತ್ಲೆಂಚ್ ತುಮ್ಚೆಂ ಕಾರ್ಯಾಚರಣ್ ಜಾತೆಲೆಂ..."

"ಜಾಂವ್ಡಿ ವರಾಕಾ ಹೆಂ ಮಿಸಾಂವ್ ಖುಶಿ ಲಾಗ್ಲೆಂ... ಪುಣ್ ಮಿಸಾಂವಾಚಿ ದರ್ ಕಿತ್ಲಿ?" ಹಾಸ್ಲೊ ಎಲಿಯಾವಂಸ್.

"ಸರ್... ಆತ್ಮಾಂ ಬಾದಾನ್ ಭರೊನ್ ವ್ಹಾಣ್ತಾಲ್ಯಾಕ್, ಮಿಸಾಂವ್ ಜಾತಚ್ ಮಾನಿಸ್ ನಿರ್ನಾವಂ ಜಾತಾ ವ್ಹಣ್, ಪುಣ್ ತುಮ್ಚ್ಯಾ ತೊಂಡಾರ್ ಪರ್ಜಳ್ಚೊ ಹಾಸೊ ಪಳೆತಾನಾ, ತುಮ್ಕಾಂ ಪೈಶ್ಯಾಚಿ ಆಶಾ ಧಾರಾಳ್ ಆಸಾ ವ್ಹಳ್ಯಾಂ ಕಳಿತ್ ಜಾತಾ..." ರಣಧೀರ್'ಯಿ ಹಾಸೊಂಕ್ ಲಾಗ್ಲೊ.

"ತೆಂ ವೊರೆಂದಿ ರಣಧೀರ್... ರೇಟ್ ಕಿತ್ಲಿ ಸಾಂಗ್?"

"ತೆಂ ತುಮ್ಕಾಂ ವ್ಹಾಜಾಕೀ ವ್ಹಡ್ಲೆ ವರಾನೇಸ್ತ್, ಮಾಂಖಾತಾಂ ಭೆಟೊನ್

ಲೆ... ತುಕಾ ಹೊಗ್ಗಿಕ್ ದೀಂವ್ಕ್ ತೆ ತುಜ್ಯಾ ಸಾವ್ಕಾರಾಚ್ ಯೆತ
ರಣಧೀರಾನ್ ದೊಳೊ ಮೊಡ್ಲೊ.

"ಬೊರೆಂ ತರ್ ರಣಧೀರ್... ಹಾಂವ್ ಉಲಯ್ಲ್ಯಾಂ ಮ್ಹಣ್ ಕಿತೆಂಚ್ ರ್ ಕರಿನಾಕಾ..." ಎಲಿಯಾಸಾನ್ ಕಾಚೊ ಹಾತ್ ಧರ್ನ್ ಸಾರ್ತ್ಲೊಂ, ರಣಧೀರ್ ಸ್ವಾದಿಕ್ ಹಾಸೊ ಹಾಸ್ಲೊ. ಉಪ್ರಾಂತ್ ಸದ್ಯಾಕ್ಸ್ ರ್ಲೊ.

"ಹಾಂವ್ ಸರ್... ಫಕತ್ ಮಾನ್ಯಾಂಕ್ ಲಾಗವ್ನ್ ಘಾಲ್ಯಾ ವಾನಿ ಪುಣ್ ಎಜಂಟ್ ನ್ಹಂಯ್. ಬಗಾರ್ ಮಾನ್ಯಾಂಕ್ ಪಾತ್ಯೆಣಿ ಉಬ್ಜೊವ್ಚ್ಯಾ, ಮ್ಹಜೆಂ ಕಾಮ್ ಇತ್ಲೆಂಚ್... ಹಾಂವ್‌ಯಿ ತ್ಯಾ ಪಂಗ್ಡಾಂ ಚ್..."

"ಹೆಂ ಖರೆಂಗೀ ರಣಧೀರ್?"

"ವ್ಹಯ್ ಸರ್... ಆಮ್ಚೆಂ ಆಫೀಸ್ ಅಮೃತ್‌ಸರ್, ಪಂಜಾಬ್ ಸರ್ ಆಸಾ, ತಶೆಂಚ್ ಬೊಂಬೈಂತ್, ಕರಾಚಿಂತ್ ಆಮ್ಚೆಂ [illegible] ಂ..." ರಣಧೀರಾನ್ ಘೊಟ್ ಫಡ್ಲೊ.

"ಕಿತೆಂಯ್ ತೆಂ ಜಾಂವ್ ರಣಧೀರ್... ಆತಾಂ ಹಾಂವ್‌ಯಿ ತುಜ್ಯಾ ಚ್ ಪಳೆ... ಮ್ಹಾಕಾಯಿ ಸವಜ್ಯಾ ಜಾಯ್ ಮ್ಹಣ್ ಆಶಾ ಆಸ್ಲಿ. ತುಂ ಕಿತೆಂ ಜಾಯ್ತ್ ಚಿಂತ್ಯಿ ಮ್ಹಣ್ ವಿಚಾರುಂಕ್ ನಾ... ಕಿತ್ಲೆಂ." ಪೊಡ್ ಘಾಲೆಂ ಎಲಿಯಾಸಾನ್.

"ಆರಾವಣಾಯೆರ್ ಬಸೊನ್ ಹ್ಯಾ ವಿಶಿಂ ಉಲವ್ಯಾಂ ಡಾಕ್ಟರ್... ಸಾಂಜೆರ್ ಹಾಂವ್ ತುಮ್ಕಾಂ ಮೆಳ್ತಾಂ..." ಮ್ಹಣ್ತಾನಾಂಚ್ ಫೋನ್ ಣಾಂಕ್ ಸುರು ಜಾಲೆಂ.

ಎಲಿಯಾಸಾನ್ ರಣಧೀರ್ ಸಿಂಗಾಕ್ ಧಾಡುನ್ ಸೊಡುನ್ ಫೋನ್ ಘೆತ್ಲೊಂ.

ತೆವ್ಯಿನ್ ಥಾವ್ನ್ ಪಾದ್ರಿ ಫೋನಾರ್ ಉಲಯ್ತಾಲೊ.

"ಹಲೋ ಎಲಿಯಾಸ್, ಯಾನೇ ಡಾಕ್ಟರ್ ಲಾರೆನ್ಸ್ ಡೆ ತುಜಾ ಹಾವೆಂ ಜಾಯ್ತಿ ಶಿಫಾರಸ್ ಆಯಕ್ಲ್ಯಾಲಿ... ಕಂಗ್ರಾಜುಲೇಶನ್ಸ್..."

"ಥೆಂಕ್ಯೂ, ಫಾದರ್..."

"ವಿಲಿಯಮ್ಸ್... ರಣಧೀರ್ ಸಿಂಗಾನ್ ತುಜಾ ಮಿಸಾಂವಾಚಿ ಥೈಲಿ ತುಜಾ ಬೇಂಕ್ ಎಕಾಂವ್ಂಟಾಕ್ ಪಾವಿತ್ ಕೆಲ್ಯಾತ್..."

"ಆತಾಂ ಹಾಂಗಾಸರ್ ರಿಸಿಪ್ಟ್ ದೀವ್ನ್ ಗೆಲೊ ತೊ ಫಾದರ್..."

"ತರ್ ತುಕಾ ಮುಖ್ಲ್ಯಾ ಮಿಸಾಂವಾ ವಿಶಿಂ ಜರೂರ್ ಕಾಂಯ್ ಸಾಂಗ್ಲ್ಯಾಂ ಆಸ್ತೆಲೆಂ ನ್ಹಂಯ್ಗಿ?"

"ವ್ಹಯ್..."

"ತುಜಿ ಮಿಸಾಂವಾಕ್ ಒಪ್ಪಿಗಿ ಆಸಾಗೀ?"

"ಒಪ್ಪಿಗಿ ದಿಂವ್ಚ್ಯಾ ಮಿಸಾಂವಾಚಿ ರೀಟ್ ಪಳೆಲ್ಯಾ ಉಪ್ರಾಂತ್‌ಚ್, ನ್ಹಂಯ್ಗೀ ಫಾದರ್?"

"ಸಾರ್ಕೆಂ.... ತ್ಯಾ ವಿಶಿಂ ಆಮಿಂ ಉಪ್ರಾಂತ್ ಉಲವ್ಯಾಂ... ತಾಚೆಕೀ ಪಯ್ಲೆಂ ಮಾಕಾ ತುಜೆಲಾಗಿಂ ಥೊಡೆಂ ಉಲಂವ್ಕ್ ಆಸಾ..."

"ಜರೂರ್ ಉಲಯಾತ್..."

"ಕ್ರೇಪರ್ ಉಡಾವಣ್ ಎಪ್ರಿಲ್ 1 ತಾರ್ಕೆರ್ ಕರ್ಚೆಂ ಮ್ಹಣ್ ನಿರ್ಣಯ್ ಜಾಲಾ, ಪೂಣ್ ಆತಾಂ ಕ್ರೇಪರ್-2000 ಉಡಾವ್ಣೆಕ್ ತಯಾರ್ ಜಾಲಾಂ ತರೀ ಆಮಿ ತ್ಯಾ ದಿಸಾ ಪರ್ಯಾಂತ್ ರಾಕ್ಚೆಂ ಪಡ್ಲ್ಯಾಂ, ಪೂಣ್ ಆನಿಕೀ ಏಕ್ ಮಹಿನೊ ಬಾಕಿ ಆಸಾ, ತಾಚೆಕೀ ಪಯ್ಲೆಂ ತುವೆಂ ನವ್ಯಾ ಮಿಸಾಂವಾ ಥೈಂ ಪಾವೊಂಕ್ ಜಾಯ್... ಹೆಂಚ್ ಸಾಂಗೊಂಕ್ ಹಾವೆಂ ವ್ಹಡೆಲ್ ಫೋನ್ ಕೆಲ್ಲೆಂ, ಪೂಣ್ ಲೈನ್ ಕಟ್ ಜಾಲಿ...."

"ಕಟ್ ಜಾಲಿ ಮ್ಹಣಾನಾಕಾತ್... ಕೆಲಿ ಮ್ಹಣ್ ಕರಯ್ಲ್ಯಾ ಮ್ಹಣಾತ್,"

"ತಶೆಂಚ್..." ತೆವ್ಮ್ಯಾನ್ ಥಾವ್ನ್ ವ್ಹಚ್ಯಾನ್ ಹಾಸೊನ್ ಪಾದ್ರಿ, "ಹಾಂ, ಫುಡೆಂ ಕ್ರೇಪರ್ ಉಡಾವ್ಣೆಕ್ ತುಂ ಪ್ರಯೋಗಾಲಯಾಂತ್ ಆಸೊಂಕ್ ನಾಂಯ್, ತ್ಯಾ ಖಾತಿರ್ ಸರ್ವ್ ಮಾಹೆತ್ ರಣಧೀರ್ ಸಿಂಗ್ ಆನಿ ಪ್ರತಿಭಾಕ್ ಸಾಂಗೊನ್ ತಾಚ್ಯಾ ಲಲಿತ್‌ರಾಜ್ ಹಾಂಕಾಂ ಶಿಕಯ್... ಹೆ ತೆಗೀ ವಿಜ್ಞಾನಿ ಆವ್ಯಾಚ್ ಮೊನಿಸ್ ಜಾವ್ನ್ ಸಾತ್, ಸಾಂಗಾತಾಚ್ ಅನ್ಯೇಕ್ ಕಾವರ್ ಕರ್... ಸ್ವಸ್ಥ್ ಜಾಕ್ ಕ್ರೇಪರ್ - 2000 ಪಾಟಿಂ ಯೆಂವ್ಚೆಂ ಟೆಕ್ನೊಲೊಜಿ ಕಾಡುನ್ ಸೊಡ್, ಆಮಿಂ ತಾಕಾ ಕನೆಕ್ಷನ್ ಕೇಬಲ್ ಕನೆಕ್ಟ್ ಕರುನ್ ಕ್ರೇಪರಾಕ್ ಕರಾಚೆಂತ್ ಯೇವ್ನ್ ಡೆಂವ್ಚೆ ಪರಿಂ ಕರ್ತಾಂವ್" ಮ್ಹಣಾತ್, ಜವಾಬೆರ್ ರಾಕಾಸ್ಯಾಂ ಫೋನ್ ಸಕಯರ್ಲ್ಲ ದವರ್ಲೆಂ ತೆವ್ಮ್ಯಾಲ್ಯಾನ್ ಪಾದ್ರಿನ್.

17. ಕ್ರೇಷರ್-2000ಚೆಂ ಉಡಾವಣ್...

ಎಲಿಯಾವರ್ಸಾರ್ ಪಾದ್ರಿಚೆಂ ಪಿಶಾಳ್ ಡಾಳಾಚೆಂ ಖರೆಂ ಪರಿಚಯ್ ಜಾಲ್ಲಿ.

ಹೆಣೆಂ ಪ್ರಯೋಗಾಲಯಾಂತ್ ಕ್ರೇಷರ್-2000 ಚಾ ಉಡಾವ್ಣೆಕ್ ತಯಾರಾಯೆಕ್ ಸಂಪೂರ್ಣ್ ಕಾಬಾರ್ ಜಾಲ್ಲಿ. ಎಪ್ರಿಲಾಚಿ 1 ತಾರೀಕ್ ತಾಂವ್ಸೊರಾಕ್ ವ್ಹಾಳ್ಳಿಪರಿಂ ಲಾಗಿಂ ಯೆತಾಲಿ. ಫಕತ್ ಥೊಡೆಚ್ ದೀಸ್ ಉರ್‍ಲ್ಲೆ. ಹ್ಯಾ ವಾಧೆಂ ನವ್ಯಾ ಮಿಸಾಂವಾಚ್ಯಾ ಯಶಸ್ವೆ ಖಾತಿರ್ ಡಾಕ್ಟರ್ ಎಲಿಯಾವರ್ಸ್ ಪಯ್ರ್ಸ್ ಪಾವ್‍ಲ್ಲೊ.

ಪ್ರಯೋಗಾಲಯಾಂತ್ ಫಕತ್ ರಣಧೀರ್ ಸಿಂಗ್, ಪ್ರತಿಭಾಕ್ಷ ಆನಿ ಲಲಿತ್ ರಾಜ್ ನಿವಡಾಣ್ಯಾ ಹಂತಾಚೆಂ ಪರಿಶೀಲನ್ ಕರ್ತಾಲೆ.

ಹರ್ಯೆಕಾ ಸಂಗ್ತಿಂತ್ ಜೋರ್ ಆಪ್ಣಾವುನ್ ಜಾಲ್ಲೆಂ,

ಆನಿ ಕ್ರೇಷರ್-2000 ಭಾರತಾಚ್ಯಾ ಹಾತಾ ಭಾಯ್ರ್ ಪಾವ್ಲ್ಲೆಂ,

ಸಗ್ಳೆಂ ಮಿಸಾಂವ್ ಯಶಸ್ವಿ ಜಾಲ್ಲೆಪರಿಂಚ್ ವ್ಹಡ್ ಪಾದ್ರಿನ್ ತಶೆಂ ಪಾಕಿಸ್ತಾನಾಂತ್ ಪಾತ್ಯಾವುನ್ ಜಾಲ್ಲೆಂ ಆನಿ ತ್ಯಾ ದಿಸಾಕ್ ಸದಾಂ ರಾಕೊನ್ ಆಸ್‍ಲ್ಲೆ.

* * *

ಎಪ್ರಿಲ್ ಮಹಿನ್ಯಾಚಿ ಪಯ್ಲಿ ತಾರೀಕ್,

ಭಾರತ್ ದೇಶಾಚ್ಯಾ ವಾಂಟ್ಯಾಕ್ ಆವೊಲಿಕ್ ದೀಸ್,

ಭಾರತ್ ದೇಶಾನ್ಂಚ್ ತಯಾರ್ ಕೆಲ್ಲೆಂ ಫ್ಯಾಟಂ ಎವರಾಪ್ ಕ್ರೇಷರ್-2000 ಉಡಾವಣ್ ಕರ್ಚೆ ವೇಳ್ ಘಡಿ ಪಾವ್‍ಲ್ಲಿ,

ಫ್ರಾನ್ಸಾಂತ್ ಭಾರತಾಚೊ ರಾಯಭಾರಿ ಜಾವ್ನಾಸ್‍ಲ್ಲ್ಯಾ ಶ್ರೀ ಗೋಪಾಲ್ ಶರ್ಮಾ ಯಾದವಾಕ್ ಹ್ಯಾ ಉಡಾವ್ಣೆಕ್ ಆಮಂತ್ರಿತ್ ಕೆಲ್ಲೆಂ.

ಸಗ್ಳಿ ತಯಾರಾಯ್ ಜಾಲ್ಲಿ.

'ಕ್ರೇಷರ್-2000' ಚಾ ಕೇಬಿನಾ ಭಿತರ್ ಭಾರತಾಚೆ ತೇರ ವಿಜ್ಞಾನಿ ಭಿತರ್ ಸರ್ಲೆ.

ರಣಧೀರ' ಸಿಂಗ'... ಪ್ರತಿಭಾಕ್ಷ ಆನಿ ಲಲಿತ'ರಾಜ'...

ತೆದಾಂಯಚ್ಯಾ ತೊಂಡಾರ' ಹಾಸ್ಯಾಚೊ ಪ್ರಜಳ' ಆಸ'ಲ್ಲೊ,

ಫಕತ್ತ' ತಿ ಆವೊಲಿಕ' ವೇಳಾಕ' ರಾಕ್ಪಾಲೆ,

ಸಕಾಳಿಂಚೆ 8-05 ವೊರಾಂ,

ಸರ್ವ ಕಂಪ್ಯೂಟಾರಾಂ ವ್ಯಾಪಾರಾಂತ್ ಸಂಚಲ್ಲ ಟ, ಎ, ಪಡ್ಡ್ಯಾರ' ಉದೆತಾಲಿಂ, ಕ್ರೀಷರಾ ಭಿತರೀ ಹಿಟ್ಟ' ವರಾಂಡಾವಳ' ಪಯ್ಲ್ಯಾಚ' ಕೆಲ್ಲಿ, ಸಗ್ಳೆಂ ಸಾರ್ಕ್ಯಾ ರೀತಿನ'ಂಚ' ಆಸ'ಲ್ಲಂ,

ಆನಿ ತಿ ಆವೊಲಿಕ' ಫುಡ ಉದೆಲಿ,

ವೊರಾಂ 8-05,

ಕ್ರೀಷರ'- 000 ಅಂತ್ರಾಳಾಕ' ಚಡೊನ' ಗೆಲಂ,

ಹಾಜರ' ಆಸ'ಲ್ಲ್ಯಾಂನಿ ಸಕ್ಡಾಂನಿ ತಾಳಿಯೊ ಪೆಟ್ಲ್ಯೊ,'

ಫ್ರಾನ್ಸಾಚೆ ಖ್ಯಾತ' ವಿಜ್ಞಾನಿ, ಭಾರತೀಯಕ' ರಾಯರ'ಭಾರಿ ಶ್ರೀ ಗೋಪಾಲ' ಶರ್ಮಾ, ಪೊಲಿಸ' ಪಥ್ಕ ಆನಿ ಹೆರ' ಸಬಾರ' ಥೈಂಸರ' ಹಾಜರ' ಆಸ'ಲ್ಲೆ, ಸರ್ವಾಂಚೆಂ ನಿದಾಳ ವಯ್ರ' ಆಕಾಸಾರ' ಆಸ'ಲ್ಲಿ,

ತಿತ್ಲ್ಯಾರ'...

ಪ್ರಯೋಗಾಲಯಾಂತ' ವಿಶಿಷ್ಟ' ಗಡ್ಬಡ',

ಪೊಲೀಸ' ಪಥ್ಕಾನ' ಕಾರ್ಯಾಚರಣ' ಸುರು ಕೆಲ್ಲಂ,

ಹಾಜರ' ಆಸ'ಲ್ಲ್ಯಾ ಸಮೋಸ್ತಾಂಕ' ಘಡ್ಯೆನ' ತಾಣಿಂ ಬಂಧಿತ' ಕೆಲ್ಲಂ,

ತೀನ' ಮಿನುಟಾಂಚಿ ಆವ್ಧಿ ಪಾಶಾರ' ಜಾತಾನಾ ವಯ್ರ', ಅಂತ್ರಾಳಾಂತ' ಭಯಾನಕ' ಆವಾಜ'...

ಉಜ್ಯಾಚೆಂ ಕೀಟ' ಉಬ್ಜಾಲ್ಲೆಂ...

'ಕ್ರೀಷರ' - 2000' ಉಜೊ ವೊಂಕೊನ' ಧರ್ಣಿರ' ಆಪ್ಟ್ಯಾಲೆಂ ತೆಂ ಟಿ. ಎ. ಪಡ್ಡ್ಯಾರ' ಪಳೆಯೆತೆಂ,

'ಕ್ರೀಷರ' - 2000' ಭಸ್ಮ್ಯಾಲ್ಲೆಂ...

* * *

ಹೆಣೆಂ ಎಲಿಯಾವೆಸ್' ಭಾರತೀಯ್' ಇನ್ವೆಸ್ಟಿಗೇಶನ್' ಬ್ಯುರೊ ಸಂಗಿಂ ಪರ್ಕ್ ಚಲಯ್ತಾಲೊ...

"ಹಲೊ ಎಲಿಯಾವೆಸ್', ಸಗ್ಳೆಂ ಸಾರ್ಕೆಂ ಜಾಲಾಂ... ಕ್ರೇಷರ್' - 000 ಭಸ್ಮ್ ಜಾಲಾಂ. ತುಕಾ ಏಸಾಂವ್' ದಿಲ್ಲ್ಯಾ ಪಾದ್ರಿಕ್' ಆನಿ ಸಾಬಾ ಂಬ್' ಶಿವ್ಪ್ಯಾಕ್' ಆಮಿಂ ಧಾಡ್' ಘಾಲ್ನ್ ಧರ್ಲ್ಯಾಂ. ಪಾಕಿಸ್ತಾನಾಂತ್ಲ್ಯಾ, ಂಬಾ ರಾಭ್ಹಾರ್ಯಾಂಕ್', ಪಂಜಾಬ್' ಶಿಕಂ ಬೆಯಂಬಯ್ಲ್ಯಾಂಕ್' ಆಸ್'ಲ್ಲೆಂ ಂಬೆಂ ಅಡ್ಡ್ ನಿರ್ಮಾಣ್' ಕೆಲ್ಲ್ಯಾತ್'... ಲಾರೆನ್ಸ್ ಡೆಕಾಸ್' ಬಂಧಡೆಂತ್ಲೆಂ ಟಿಯರ್ಲ್ಯಾಂ ತಶೇಂಚ್' 'ಕ್ರೇಷರ್' - 2000'ಚೆಂ ಸರ್ಕ್ಯುಟ್' ಡಾಯಗ್ರಾಮ್ಸ್' ಂತಿಲ್' ಕೆಲ್ಯಾಂ..."

"ಥೆಂಕ್ಯೂ, ಸರ್'..."

"ಎಲಿಯಾವೆಸ್'... ತುವೆಂ ಕರ್ಾಳ್' ಪಿಂಜ್ರ್ಯಾ ಸಾಲಭಾಯೆಂಕ್' ವ್ಹೇಲ್ಯ್ ಹಾಡ್ಲ್ಯಾಯ್'... ಭಾರತ್' ದೇಶಾಚೊ ಗುಡಾಚಾರೀ ಜಾವ್ನ್' ತುವೆಂ ಡ್' ಸಾಭಾರ್'ಚ್' ಕೆಲೆಂಯ್'... ಭಾರತ್' ದೇಶಾಕ್' ಅಸ್ವ್ಯಾರಾಂತ್ಲೆಂ ಕೆಲ್ಲಿಂಯ್'!"

"ಪುಣ್' ಸರ್'... ಕ್ರೇಷರ್' - 2000 ಇತ್ಲೆಂ ಖಬ್'ರ್ ಕಶ್'ರ್ ನಿರ್ಮಾ ಣ್' ಜಾಲೆಂ ನ್ಹಂಗಿ?"

'ಕ್ರೇಷರ್' - 2000' ನಿರ್ಮಾಣ್' ಜಾಲ್ಯಾರೀ ಭಾರತ್' ದೇಶ್' ಉರ್ಲೆಂ ನ್ಹಂಗಿ? ಸಾಂಗಾತಾಚ್' ಕೇಗ್' ದೇಶ್'ದೆಶ್ರೀಹಿ ವಿಜ್ಞಾನಿಯಾಂ ಜಾಲೆ ನ್ಹಂಗಿ?"

"ತೆಂ ಪೂರಾ ಆಸೊಂದಿ ಸರ್'... ವ್ಹಾಜಿ ಬಾಯೆಲ್ ಕಶೆಂ ಕರಿತ್ ಸಾ? ತಿಕಾ ಅನಿಕೀ ಸಂಗತ್' ಕಳಿತ್' ನಾ?" ಎಲಿಯಾವೆಸ್' ಆತುರಾಯೆನ್' ರೆನ್' ವಿಚಾರಿಲಾಗೆಲ್ಲೊ,

"ಗುಡಾಚಾರೀ ಸಾಬ್'... ತುಜಾ ಬಾಯ್ಲೆಚಾ ನದ್ರೆಂತ್' ತೂಂ ವ್ಹಡ್' ಟ್ಸೆಂದ್' ಜಾಂವ್'ಕ್ ಪಾವಲ್ಲಾಯ್'... ತುಂ ಹಾಂಗಾ ಆಯಲ್ಯಾ, ಶಿವಾಯ್' ತೆಂಚ್' ತಿಕಾ ಅರ್ಥ್' ಜಾಂವ್ಕ್ ನಾ..."

"ಪುಣ' ಭಲಾಯ್ಕಿ - ಚಾಲಕೀ...?"

"ಎಕ್ದವರ್' ಬೆಊರಿ ಅಸಾ.... ತುವೆಂ ಫಿಕಿರ್' ಕರ್ಚೆಂ ನಾಕಾ... ಹೆಗಿಂಚ್' ಭಾರತಾಕ್' ಯೆಂವ್ಚಿ ವಿಳಿವಾರಿ ಕರ್'" ಮ್ಹಣ್' C. B. I. ಚಾ ಮುಖೆಲ್ಯಾನ್' ಸಂವಾದ್' ಆಖೇರ್' ಕೆಲೊ.

ಡೆಲ್ಲಿಚೆಂ ಆಂತರಾಷ್ಟ್ರೀಯ್' ವಿಮಾನ್' ನಿಲ್ದಾಣ್'...

ಎಕಾಚ್ಯ ರೂಪಾಚೆ ದೋಗ್' ವ್ಯಕ್ತಿ ದೆಂವ್ಲೆಂ.

ಎಕ'ಚ್ಯ ರೂಪ್', ಎಕ'ಚ್ಯ ಲಕ್ಷಣ್', ಎಕ'ಚ್ಯ ಚಾಲ್' ಆನಿ ತೆಂಚ್' ಲೂಬ್' ಪೇಂಟ್'... ಆನಿ ಪಾಯ್ರ್' ಮೊಡ್ಜಿ ಶೈಲಿ.

ತೆಚ್ಯ ಜಾವ್ನಾಸ್'ಲ್ಲ ಖ್ಯಾತ್' ವಿಜ್ಞಾನಿ ಲಾರೆನ್'ಸ್ ಡೇಕ್'.

ಆನಿ ಭಾರತಾಚೊ ಖ್ಯಾತ್' ಗೂಡಾಚಾರ್' ಆ್ಯಂಡ್ರೂ ವಿಲಿಯಮ್'ಸ್.

ದೋಗೀ ಜಣ್' ಹಾಲಾಂನಾಸ್ತಾಂ ಎಕೆಚ್ಯ ಕಡೆ ರಾವ್ಲ್ಲೆ.

ಲಾರೆನ್'ಸ್ ಡೆಕಾಚಿ ಪತಿಣ್' ಆನಿ ಭುರ್ಗಿಂ ಸಗ್ಯಿಂಚ್' ಕಾಲಾಬಾಲಿಂ ಜಾಲ್ಲಿಂ.

ಆಪ್ಲ್ಯಾ ಪತಿಕ್' ಸೊಧುನ್' ಕಾಡುಂಕ್' ತಿ ಆಶೆತ್' ಜಾಲ್ಲಿ.

ಆಪ್ಲ್ಯಾ ಬಾಪಾಯ್ಕ್', ಸೊಧುನ್' ಕಾಡುಂಕ್' ಭುರ್ಗಿಂ ಸಕೊಂಕ್' ನಾಂತ್'.

ವಿಲಿಯಮ್ಸಾಚಿ ಪತಿಣ್' ಜವಳ್ಯಾಂ ಮಾಧೆಂ ಆಪ್ಲ್ಯಾ ಪತಿಕ್' ರಾಕ್ತಾಲಿ. ತಿಚಿ ದೀಷ್ಟ್, ತಿಚಾ ತೊಂಡಾ ವಯ್ಲಿ ಭಾರೆಂ, ಬದ್ಲಾವಣ್' ಪಳೆಂವ್ಕ್ ಸಾಂಕಾನಾಸ್ತಾನಾ ವಿಲಿಯಮ್ಸಾಚಾ ದೊಳ್ಯಾಂನಿ ದುಃಖಾಂ ಪಾಜಾರ್ಲಿಂ...

ತಾಣೆಂ ಧಾಂವ್' ಮಾರ್ಲೀ...

ತೆದ್ನಾಂಚ್'...

ಆಪ್ಲ್ಯಾ ಪತಿಣೆ ಆನಿ ಭುರ್ಗ್ಯಾಂಚಿಂ ಸೊದ್ನಾಚಿ ದೀಷ್ಟ್ ತಡ್ಮಾಂಕ್' ಸಾಂಕಾನಾಸ್ತಾಂ ಲಾರೆನ್'ಸ್ ಡೆಕ್' ಕಳ್ವಳ್ಯೊ.

ಘಡ್ಯೆನ್' ತಿಂ ಎಕಾಮೆಕಾಚಾ ವೆಂಗೆಂತ್' ಸೆವ್ರಾಲಿಂ.

ಹೆಣಂ.

ಎಲಿಯಾವರ್ಸ್ ಆನಿ ತಾಚಿ ಪತಿಣ್ ವೆಂಗೆಂತ್ ಚಡ್ಪಡ್ತಾಲಿಂ,

"ಹೆಂ ಕಿತೆಂ ಪತೀ?" ರಡ್ಕುಳ್ಯಾ ತಾಳ್ಯಾನ್ ವಿಚಾರ್ಲೆಂ ತಿಣೆಂ,

"ಹೆಂ ಪೂರಾ ಕರಾಳ್ ಪಿಂಜ್ರ್ಯಾಂತ್ಲೆಂ ಜೀವನ್... ಮ್ಹಜಾ ಗುರಾ
ಡೆರಾ ಖಾತಿರ್ ಹಾವೆಂ ತಾಟೆಲೆಚ್ ವೇಸ್ ಬಾಂಗ್ರ್ಯಾಂಕ್ ಪಡ್ಲೆಂ"

"ತರ್ ತುವೆಂ ಆಟ್ಯ್ ಮಾಡ್ಯಾವರ್ಸ್ ಫೀಲ
ದಿಲ್ಲೆಂ...?" ತೆಂ ಆಜೂನ್ ದುಬಾವಾ

"ತೆಂ ಪೂರಾ ನಾಟಕ್...."

"ನಾಟಕ್..."

"ವ್ಹಯ್... ನಾಟಕ್... ವಿರೋಧಿ ಪಂಗಡ್ ಭಾರಿಚ್ ಹುಶಾರ್
ಯ್ಲೆ ಹೊ ನಾಟಕ್ ಘಡಯ್ಲ್ಯಾ ಪಡ್ಲೊ, ತ್ಯಾಚ್ ಖಾತಿರ್ ಏಕ್
ರುಪಾಯಾಂಚೊ ಬ್ಲ್ಯಾಕ್‌ಮೇಯ್ಲ್ ಕರಿಜಾಯ್ ಪಡ್ಲೆಂ..."

"ಪುಣ್ ಪಯ್ಲೆಂ ಕಿತ್ಯಾಕ್ ಸಾಂಗೊಂಕ್ ನಾಂಯ್ ಪತೀ?"

"ಹೆಂಯಿ ಬಿಜ್ನೆಸ್ ಟ್ರಿಕ್ಸ್... ಸ್ತ್ರೀಯಾಂಚಾ ತೋಂಡಾಂತ್ ಖ್ಯೆಟಿ
ಲಿಪೊನ್ ಉರಾ... ತಶೆಂ ಹಾವೆಂ ತುಜೆಲಾಗಿಂ ಸಾಂಗ್ಲೆಂನಾತ್ಲೆಂಚ್
ಜಾಲೆಂ..."

"ತೆಂ ಕಿತ್ಯಾಕ್?"

"ಖಾ ತರ್ ಆಜ್ ಜಾಂವ್ ತುಕಾ ಜಿವಂತ್ ಪಳೆಂವ್ಕ್ ಮೆಳ್ತೆಂನಾ
..."

"ತಶೆಂ ವ್ಹಡಾನಾಕಾ ಪತೀ..."

ತ್ಲ್ಯಾ ಲಾರೆನ್ಸ್ ಡೆಕ್ ಲಾಗಿಂ ಪಾವ್ಲೊ,

"ಎಲಿಯಾವರ್ಸ್ ಆಜ್ ಥಾವ್ನ್ ಆಮಿಂ ಏಕ್ ರೂಪ್, ದೋನ್
... ತುಂ ವ್ಹಡ್ಲೊ ಭಾವ್ ಜಾತಲೊಯ್....?"

ಳೆಶ್ಯ್ ವೆಂಗ್ ಆರಾಯ್ಲ್ಯಾ ಎಲಿಯಾವರ್ಸಾನ್,
ನಿ ತ್ಯಾ ವೆಂಗೆಂತ್ಲೆಚ್ ಖರಿ ಜಾಗ್ ದಿಲ್ಲಿ,
ವಾರ್ಯಾಂಚ್ಯಾ ದೊಳ್ಯಾಂತ್ ದುಖಾಂ ಬಾಳ್ಲ್ಯಾಲಿಂ,

WORLD KONKANI LIBARY
Accn No: 004743

ತಾಂಕಾಂ ಸವಾರ್ಂಕ್ ಸ್ವಾಗತ್ ಕರುಂಕ್ CBI ಚೊ ಪಾಂಪೆಲ್ ಆ ಕಾರಿ ಥೈಂಸರ್ ಪಾವ್ಲ್ಯೊ।

ಎಲಿಯಾವತ್ಸಾಕ್ ಲಾಗಿಂ ಸರೊನ್ ತೊ ಮ್ಹಣಾಲೊ,

"ಕರಾಳ್ ಪಿಂಜ್ರೊ ಆಜ್ ಸಂಪ್ಲೊ... ಪುಣ್ ಕ್ರೀಪಂ 2000 ವಿಂಸಾಂವ್ ಆಜ್ ಥಾವ್ನ್ಂಚ್ ಸುರು ಜಾತಾ..."

"ಪುಣ್ ವಿಂಸಾಂವ್ಯಾಚಿ ರೇಟ್ ಪಳೆವ್ನ್ ಹಾವೆಂ ಒಪ್ಪಿಗೀ ದಿಂವ್ಚಿ... ಎಲಿಯಾವತ್ಸಾನ್ ಜಾಪ್ ದಿಲಿ,

ಕಸಲೊ ಸ್ವಾದಿಕ್ ಜಾಸೊ ತೊ...

ಸವಾರ್ಂಚಾ ತೊಂಡಾರ್ ಹಾಸೊ ಫುಡಳ್ತ್ಲೊ।

ಎಲಿಯಾವತ್ಸ್ ಮ್ಹಣಾಲೊ...

"ಸರ್, ಮ್ಹಜಾ ಪತಿಣೆಕ್ ಮ್ಹಜಾ ಆದ್ಲ್ಯಾ ವಿಂಸಾಂವ್ಯಾಶಿಂ ಏವಜ ನ್ ಸಾಂಗೊಂಕ್ ಥೊಡ್ಯಾ ದೀಸಾಂಚಿ ರಜಾ ದಿಯಾತ್..." ಉಪ್ರಾಂ ಬ ಬರ್ ಪತಿಣೆಂ ವೇಗೊಂಚ್ ಧರ್ಲಾನ್ ಪೊಟಾಂ ಕಾಡ್ಲಿಂ ಆಣಿಂ...

ಪುಣ್ ಲಾರೆನ್ಸ್ ಡೆಕ್ ಮ್ಹಣಾಲೊ...

"ಭಾವಾ... ತುಮ್ಚ್ಯಾಂ ಜೆವಾಣ್ ಆಜ್ ಆಮ್ಗೆರ್..."

ಎಲಿಯಾವತ್ಸಾಚಿ ಆನಿ ತಾಚ್ಯಾ ಪತಿಣೆಚಿ ಚಾಲ್ ರಾವ್ಲಿ...

ಒಪ್ಪಿಗೆಚೆಂ ಲಕ್ಷಣ್ ಜಾವ್ನ್ ಪಯ್ಸ್ಲ್ಯಾ ಫ್ಯಾಕ್ಟರಿ ಥಾವ್ನ್ ಸ್ಯೆರಾ ಚೊ ಆವಾಜ್ ಸಾದೊಲ್ಲೊ।

ಹೆ ಫಕತ್ ಎಕಾಮೆಕಾಚೆಂ ತೊಂಡಾಂ ಪಳೇತ್ ರಾವ್ಲೆ...

-ಸಮಾಪ್ತ್-

ವಿಚಿತ್ರ್ ಸಂಸಾರ್

● ಜೇನ್‌ಪ್ರಿಯ ●

ಜೀವಾವ್ಧಿ ನಾಕಾ! ಫಾಶಿ ಜಾಯ್...!

ಾಯ್ಲ್ಯಾಂಕ್ ಜೀವಾವ್ಧಿ ಶಿಕ್ಷೆ ವರ್ನಿಂ ಫಾಶಿಚಿ ಶಿಕ್ಷಾಚ್ ಜಾಯ್
ಬೊಲಾಲಾತ್, ಮಾತಾರ್ ಮ್ಹಣಾಸರ್ ಜಯ್ಲಾಂತ್ ಕುಸ್ಪಾಕೀ ಫಾಶೆಕ್
ಡ್, ಜಿವಿತ್ ಸವಲಾಚ್ರ್ ಕಟ್ಟೆಂ ಬರೆಂ ಮ್ಹಣ್ ತಾಂಚಿ ಅಭಿಪ್ರಾಯ್
ಆಸಂಚ್ ಬೆಲ್ಜಿಯಮಾಚಾ 42 ವರ್ಸಾಂ ಪ್ರಾಯೇಚಾ ವಿಲ್ಲಿ ಡಿ
ನ್ ಆಪ್ಲಿ ಇಚ್ಛಾ ವ್ಯಕ್ತ್ ಕೆಲ್ಯಾ. ಏಕಾ ವಾಪಾರ್ಯಾಚಿ ಖುನ್ ಕೆಲ್ಲ್ಯಾ
ಕ್ ಫಾಶಿಚಿ ಶಿಕ್ಷಾ ವಾಚ್‌ಲ್ಲಿ. ತರೀ ಬೆಲ್ಜಿಯಮಾಂತ್ ಫಾಶಿಚಿ ಶಿಕ್ಷಾ
ರೀ ಫಾಶಿ ದಿನಾಂತ್, ತಿ ಶಿಕ್ಷಾ ಜಿವಾವ್ಧಿ ಮ್ಹಣ್ ಬದ್ಲುನ್ ಘೆತಾ
ಂ ಥಂಯ್ಸರ್ 1950 ವ್ಯಾ ಇಸ್ವೆ ಉಪ್ರಾಂತ್ ಚಲೊನ್ ಆಯ್ಲ್ಯಾಂ.
ಾಯ್ಲ್ಯಾನ್ ಮಾತ್ರ್ ಆಪ್ಣಾಕ್ ಜಿವಾವ್ಧಿ ಶಿಕ್ಷಾ ನಾಕಾ, ಫಾಶಿಚಿ
ಮ್ಹಣ್ ಅರ್ಜಿ ಘಾಲ್ನ್ ಅಧಿಕಾರಿಂಚೇರ್ ಒತ್ತಡ್ ಘಾಲಾ,
ಏಶಿಂ ಕಾಣೆ ಜಾಚ್ಯಾ ಪತ್ರಿಕಾಂಕ್ ಬಹಿರಂಗ್ ಪತ್ರಾಂ ಬರ
ತ್, ಆನಿ ತಿಂ ಪತ್ರಾಂ ಯೆದೊಳ್‌ಚ್ ಪ್ರಗಟ್ಲ್ಯಾಂತ್, ಆಸಂ
ೀ ತಾಚಿ ಆಶಾ ಪರಿಪೂರ್ಣ್ ಜಾಂವ್ಚಿಂ ನಾ ಕಾರಣ್ ಹ್ಯಾಚ್ ರೀತಿನ್
ವರ್ಸಾಂ ಆದಿಂ ಏಕ್ಲ್ಯಾ ಅಪ್ರಾಧ್ಯಾನ್ ಅಧಿಕಾರಿಂಚೇರ್ ಒತ್ತಡ್
ಆಖ್ರೇಕ್ ತೊ ಒತ್ತಡ್ ತಿರಸ್ಕಾರ್ ಜಾಲ್ಲೊ, ವಿಲ್ಲಿಚಾ ಅರ್ಜೆಕ್
ಕ್ ಗತ್ ಯೆತೆಲಿ ಮ್ಹಣ್ ಅಧಿಕಾರಿಂನಿ ಅಭಿಪ್ರಾಯ್ ಉಚಾರ್ಲಾ.

4 ಕಿ. ಮೀ. ಲಾಂಬಾಯೆಚೆಂ ಗ್ರೀಟಿಂಗ್!

ಭಾರ್ ಪಾವ್ಟಿಂ ರಗಾಜೊಂಕ್ ಆಯ್ತಾಂ - ಮ್ಹಳ್ಳ್ಯಾಪರಿಂ ಆಸ್‌ಲ್ಲ್ಯಾ
ರಾಷ್ಟ್ರಾಂ ಜಾವ್ನಾಸ್ತಾ ಅಮೆರಿಕಾ ಆನಿ ರಷ್ಯಾ, ಮಧೆಂ ಆತಾ'ಕಾಂ
ಪ್ರಾಯ್ ಆಸಾ, ತಾಂಚೆಂ ಮಧೆಂ ಜಾಂವ್ಚ್ಯಾ ವರ್ಸಾಂ ಥಾವ್ನ್
ಆಸ್‌ಲ್ಲೆಂ ಶಿತಾಳ್ ರಗಾಚ್ ಆತಾಂ ವಳಾಯ್ರಾಚ್ ಜಾಲಾಂ, ಆತಾಂ
ೀನಿಂ ರಾಷ್ಟ್ರಾಂ ಥಾವ್ನ್ ಆಯಿಲ್ಲ್ಯಾಕ್ ವೆಳ್ಜಿಂ ನವೆಂ ಮಾಂತ್ರ್
ಕಾ - ರಷ್ಯಾ ಭಾಯ್ ಭಾಯ್" - ಉತ್ರಾಂ ಪರಾತ್ರ್ ಕೆದ್ನಾಯಿಚಾ
ಾಂತ್, ಕಾಯರ್ಕಾಂನಿ ದಾಖೈಜಯ್ ಮ್ಹಳ್ಳ್ಯಾಪರಿಂ ರಷ್ಯಾ, ವಿಶಿಂ

ಅಮೇರಿಕಾಚಿ ಲೋಕಾಂ ಅಸಿಲ್ಲ್ಯಾ ಗೌರವ್ ತಸೆಂ ಐಕ್ಯತಾಚೊ ಮನೋಭಾವ ಆಣಿ ಹ್ಯಾ ವರ್ಸಾಚಿ ಸುರ್ವೇರ್ ದಾಡ್‌ಲ್ಲ್ಯಾ ನವ್ಯಾ ವರ್ಸಾಚಿ ಗ್ರೀಟಿಂಗ್ಸಾಂ ಪಳೆವ್ನ್, ಗ್ರೀಟಿಂಗ್ಸ್ ಕಾರ್ಡ್ ವಿಕ್ಣಾತ್ತಾನಾ ತೆಂ ಕಸ್ಲೆಂ ವ್ಹಡ್? ಆಮಿಂಯ ವಹಾಯಣಾವೇಳೋಗ್ ವ್ಯಕ್ತ್ ಕರುಂಕ್, ಶುಭಾಶಯಾಂ ಪಾಟೈವ್ಕ್ ಗ್ರೀಟಿಂಗ್ಸ್ ದಾಡ್ತ್ಯಾಂವ್ ನ್ಹಯ್‌ಗಿ? ವ್ಹಡ್ ಸವಾಲ್ ಉದ್ಭವನಾಕಾತ್, ಅಮೇರಿಕಾ ಲೋಕಾನ್ ರಷ್ಯಾಕ್ ದಾಡ್‌ಲ್ಲೆಂ ಗ್ರೀಟಿಂಗ್ಸ್ ಕಾರ್ಡ್ ಅಪ್ಲ್ಯಾ ವೈಶಿಷ್ಟ್ಯಾ ಲಾಗೊನ್ ಸಂಸಾರಾಚೆಂ ಗಮನ್ ಆಪ್ಣಾ ತೆವ್ಹಿಂ ವಡುಂಕ್ ಸಕ್ಲೆಂ, ತ ಕಾರ್ಡ್ 4 ಕಿ. ಮೀ. ಲಾಂಬ್ ಆಸೊನ್ 4 ಮೀಟರ್ ರುಂದ್ ಆಸ ತಿತ್ಲೆಂಚ್ ನ್ಹಂಯ್ ಆಸ್ತಾಂ ನವ್ಯಾ ವರ್ಸಾಚಿ ಶುಭಾಶಯಾಂ ಸಾಂಗೊಂ ಅಮೇರಿಕಾ ಚಾ 5 ಲಾಖ್ ಲೋಕಾಂನಿ ಆಪ್ಲ್ಯಾ ಸಹಿ ಕಾಂತೊನ್ ವ್ಹಡಾಲ್ಯಾಕ್ ಗೋರ್ಬಚೇವ್ ಆನಿ ರಷ್ಯಾಚಾ ಲೋಕಾಕ್ ಶುಭಾಶಯಾಂ ವ್ಯಕ್ತ್ ಕರ್ಚೆ ಹೆಂ ಗ್ರೀಟಿಂಗ್ ಕಾರ್ಡ್ ವಾಶಿಂಗ್ಟನಾಂತ್ ಆಸ್ಚ್ಯಾ ರಷ್ಯಾಚಾ ರಾಯಭ ಭಾರಿ ಮಾಹಾಂತ್ರಿ ವಹಾಸ್ಕ್ಯಾರ್ ದಾಡುನ್ ದಿಲಾಂ, ಹೆಂ ಕಾರ್ಡ್ ತಯ ರ್ಸುಂಕ್ ಆಯೋವಾಚಾ ಜೇಮ್ಸ್ ಲಾಲರ್ ಮ್ಹಳ್ಯಾ ವ್ಯಾಪಾರ್ಯಾಕ್ ಏಕ ವರ್ಸ್ಚೊ ಚಾಯಂ ಪಡ್ಲೆಂ ಖಂಯ್ಂ,

ಭುಗ್ರ್ಯಾನ್ ಕೆಲೆಲಿ ಚೊರಿ!

ಲ್ಹಾನ್ ಭುರ್ಗ್ಯಾಂಯಿ ಚೊರಾಂಕ್, ಅಪಹರ್ಸುಂಕ್ ವೆತಾತ್ ಮ್ಹಳ್ಯಾರ ಹ್ಯಾ ವೆಳಾ ಕೊಣಾಯ್ಕ್ ಅಜಾಪ್ ಜಾಂವ್ಚೆಂ ನಾಕಾ, ಮಾಹಾಲಾ ಪಾಪ್‌ಲ್ಲ ಅಮೇರಿಕಾ ತಸಲ್ಯಾ ರಾಷ್ಟ್ರಾಂನಿ ಸೈತ್ ಅಸಲಿಂ ಘಟನಾ ಘಡ್ತಾತ್. ಚಾಲಾ ರೀ 8 ವರ್ಸಾಂಚಾ ಏಕಾ ಚೆಡ್ಯಾನ್ ಖೆಳ್ಣಿ ಪಿಸ್ತೊಲ್ ದಾಖವ್ನ್, ವ್ಹಡಾಂಕ ಚ್ ಬೆಷ್ಟಾವ್ನ್, ಹೊಟೆಲಾಚ್ 9 ಹಜಾರಾಂ ಚೊರಿ ಕೆಲ್ಯಾ ಆನಿ ದಾಡು ಅಪಹ ರ್ಸಿಲಾ ಮ್ಹಳ್ಳಿ ಸಂಗತ್ ವರಾತ್ರಿ ಆಯಾವಾಂಚ್ ಸೈ. ಹೆಂ ಘಾಟನ್ ರಷ್ಯಾ ಕ್ ಘಡ್ಲೆಂ, ಕರೆಲಿಯಾ ರಾಜ್ಯಾಚಾ, 8 ವರ್ಸಾಂಚಾ 'ಹೆನ್ಸ' ಮ್ಹಳ್ಳ್ಯಾ ಭುರ್ಗ್ಯಾನ್ ಖೆಳ್ಣಿ ಪಿಸ್ತೊಲ್ ದಾಖವ್ನ್, ಬೆಷ್ಟಾವ್ನ್ ಪೆಟ್ರೊಸಾವಡ್ ರೈಲ್ ನಿಲ್ದ್ಣಾಚ್ಯಾ ಕ್ಯಾಶ್ ಕೌಂಟರಾಂತ್ಲೆ 800 ರೂಬಲ್ ಅಪಹರ್ಸಿಲೆ-ಶೊಚ್ ತಾಣೆ ಕೆಲ್ಲಿ ಪಯಿಲ್ಲಿ ಚೊರಿ, ಹ್ಯಾ ಉಪ್ರಾಂತ್ ತರೀ ತೊ ಚೆಡೊ ವಗೊ ರಾವ್ಲೊನಾ, ಕ್ಯಾಪ್ ಪಿಸ್ತೊಲಾನ್ ಭೆಷ್ಟಾವ್ನ್ 9 ಕಡೆನ್ ತಾಣೆ ಚೊರಿ ಕೆಲಿ - ಆಸೆಂ ಮ್ಹಣೊನ್ 'ನೆಡಲ್ಯ' ಹಪ್ತ್ಯಾಳ್ಯಾ ಪತ್ರಾನ್ ಜಾಹೀರ್ ಪ್ರಗಟ್ಯಾ,

(ಆಧಾರಾನ್)

4TH3
G→KON
FRA